

సంగమ

1606

రాజలప్పకు ఎన్. రావ

ಪ್ರಕಾಶಕರು  
ಶಿಂಧುವಳಿ ಅನಂತಮೂರ್ತಿ  
ಒಳ್ಳಣಿ, ಹಳೇ ಅಗ್ರಹಾರ, ಮೈಸೂರು

ಎಲ್ಲ ಹಕ್ಕುಗಳನ್ನು ಕಾದಿರಿಸಿದೆ.  
ವೊದಲನೀಯ ಮುದ್ರಣ : ಗೌಡ

## ೨೫೪೦ ಲ್ಕ

ಚೆಲೆ : ಸಾದಾ ಪ್ರತಿ ೧-೧೨-೦  
ಕ್ಯಾಲಿಕೋ ಪ್ರತಿ ೩-೦-೦

ಮುಖಿತ್ರಃ  
ಶ್ರೀ ಆರ್. ಎಸ್. ನಾಯಿಡು

ಮುದ್ರಕರು :  
ಬೀಳಗಿ ರಾಮೇಶ್ವರ  
ಲಿಂಗರಾಜ ಆಟ್ಟ ವೀಸ್, ಮನೆ ನಂ. ೨೭೦  
ಮೊಳೆಮ್ಮಡಿ, ಧಾರವಾಡ

## ಎರಡು ಮಾತ್ರು

ನಾನು ಸಣ್ಣ ಕಡೆಗಳನ್ನು ಬರೆಯಲು ಪ್ರಾರಂಭಿಸಿದುದು ಗಣಭಾಷೆ ರಲ್ಲಿ. ಮೊದಲ ಒಂದೂವರೆ ವರ್ಷದಲ್ಲಿ ಬರೆದ ಹನ್ನೇರಡು ಕಡೆಗಳು ಇವು.

ಈ ಕಡೆಗಳನ್ನು ಸಂಕೆಲನ ರೂಪದಲ್ಲಿ ಅಜ್ಞು ಮಾಡಲು ಮುಂದೆ ಬಂದ ಸುರುಬಿ ಪ್ರಕಾಶನದ ಶ್ರೀ ಶಿಂಧುವಲ್ಲಿ ಅನಂತಮಾತ್ರ ಅವರಿಗೆ, ಅಂದನಾಗಿ ಮುದ್ರಿಸಿ ಕೊಟ್ಟು ಲಿಂಗರಾಜ ಪ್ರೇಸ್‌ನವರಿಗೆ, ಮುಖಚಿತ್ರ ಬರೆದುಕೊಟ್ಟು ಶ್ರೀ ಆರ್. ಎಸ್. ನಾಯಿಯು ಅವರಿಗೆ, ಕಡೆಗಳನ್ನು ಪ್ರಕಟಿಸಿ ಉಸಕರಿಸಿದ ‘ಜನಪ್ರಗತಿ’, ‘ಪ್ರಜಾವಾಣಿ’, ‘ಚಿತ್ರಗುಪ್ತ’, ಮತ್ತು ‘ರೂಪವಾಣಿ’, ಪತ್ರಿಕೆಗಳ ಸಂಘಾದಕರಿಗೆ ಬಯ್ದು, ಬಯ್ದೆ, ಪ್ರೇತಾಹ ಕೊಟ್ಟು ಗೆಳಿಯಗೆಳತಿಯರಿಗೆ ನನ್ನ ಹೃತ್ಯಾವರ್ಣಕ ಕೃತಜ್ಞತೆ.

ತಾ. ೭೦-೨-೧೯೫೬

ಶಿಕ್ಷಣ, ಎರಡನೆಯ ಮೈನ್ ರಸ್ತೆ  
ವಾಣಿವಿಲಾಸ ಮೊಹಕಲ್ಲ  
ಮೈ, ಸೂರು.

ರಾಜಲಷ್ಟ್ರೀ ಎನ್. ರಾವ್

## ವಿಷಯ ಸೂಚಿಕೆ

	ಪುಟ
೧ ಕೆಂಪು, ಕಪ್ಪು, ಬಿಳುಪು	೧
೨ ಮೈದಾಸ್	೫
೩ ಅವೇ ಮರಿಯಾ	೧೪
೪ ವೈತಾಬಿ ಶುದ್ಧ ಪ್ರಕಿಣಿವೇ	೨೭
೫ ಸ್ವಾಲರ್ ಜಿಪ್ಪಿ	೪೫
೬ ಆಗಸ್ಟ್ ಹದಿನ್ಯೇದು	೫೯
೭ ಶಾಂತಿ	೬೦
೮ ನನಗೊಂದು ಬಿಳಿ ಗುಲಾಬಿ	೬೧
೯ ಸಂಗಮ	೬೮
೧೦ ಕಲ್ಯಾಣ	೬೯
೧೧ ಇಲ್ಲ, ಇಲ್ಲ....	೧೧೪
೧೨ ಫೇಡ್ರಾ	೧೨೨

## ಕೆಂಪ್ರೆ, ಕೆಪ್ಪು, ಬಿಳುಪ್ರೆ

“ ಉರು ಸೇರುವ ಹೊತ್ತಿಗೆ ಮಧ್ಯಾಹ್ನ ಏರಡು ಗಂಟೆಗಿತ್ತು. ದೊಡ್ಡ ಉರು, ದೊಡ್ಡ ಮನಿಗಳು, ರಸ್ತೆಗಳು. ಹೋಟಲುಗಳು, ಅಂಗಡಿಗಳು—ಎಲ್ಲಾ ಹೊಸವು; ಜಚುಗಳು ಮಾತ್ರ ಹಳೆಯವು !

ಬಸ್ ಸಾಪ್ತ್ರೀಂಡಿಗೆ ಹತ್ತಿರದಲ್ಲಿದ್ದ ಹೋಟಲೊಂದರಲ್ಲಿ ಇಳಿದು ಕೊಂಡೆ. ಉಟ್ಟವಾಗುತ್ತಲೂ ನಿದ್ರೆ. ಎದ್ದಾಗ ಆರು ಗಂಟೆ! ಕಾಣಿ ಕುಡಿಯುಚೇಕೆನ್ನಿ ಸಿತು. ಸಮಾಪದಲ್ಲೇ ಇದ್ದ ಸ್ವಿಚ್‌ನೊಂತು.

ಕರೆಗಂಟಿಗೆ ಉತ್ತರವಾಗಿ ಬಂದ ಹುಡುಗ ಅಪ್ಪಣಿ ಪಡೆದು ಬಾಗಿಲು ಮುಂದೆಮಾಡಿ ಹೊದೆ. ಎರಡು ನಿರ್ವಿಷಗಳ ನಂತರ ಮಂಚದಿಂದ ಎದ್ದು ವ್ಯೇ ಮುರಿದೆ. ಬಸ್ಸಿನ ಪ್ರಯಾಣದಿಂದ ಮುದುರಿದ್ದ ವ್ಯೇ ವಿಶ್ವಾಸಿಯಿಂದ ನೆಮ್ಮೆದಿ ಹೊಂದಿತ್ತು.

ನಿದ್ರೆಯ ಪದರಪದರದಲ್ಲಾ ಕಡಲ ಕರೆ ಕೇಳಬರುತ್ತಿತ್ತು. ವಾಸೋಽ ಇ ಗಾಮ ದೃಷ್ಟಿಯಿಂದ ಮರೆಯಾದರೂ ಮಿದುಳನಲ್ಲಿ ಆದರ ಭಾರೀ ಮಾಸಿರಲಿಲ್ಲ.....ಪಟ್ಟಿಂಡ ಗಡ್ಡಲದಿಂದ ದೂರವಾದ ಸಮುದ್ರ. ಜನರಿಂದ ವಿಶ್ವಾಸಿ ಪಡೆದ ಮರಳಿನ ಹಳದಿ ಹರಡು. ಆಕಾಶದಿಂದ ನೀಲಿಯನ್ನ ಪಡೆದ ನೀರಿನ ವಿಸ್ತಾರ. ಮೇಲೆ, ಚಲಿಸದ ಅಲೆಗಳಂತೆ ಆಕಾಶದಲ್ಲಿ ಮಲಗಿದ್ದ ಮೋಡಗಳು. ಮರಳಿನ ಮೇಲೆ ಸಮುದ್ರಕ್ಕೆ ಅಂಚು ಕಟ್ಟಿದ ಬಣ್ಣದ ಕವೈ ಚಿಪ್ಪಿಗಳು;

ಅಲೆಗಳ ಮಾತನ್ನು ಕೀವಿಗುಸರುವ ಶಂಖಗಳು, ದೂರದಲ್ಲಿ ಒಂದೆ ರಡು ಗುಡಿಸಲುಗಳ ಮುಂದೆ ವಿಾನುಗಳನ್ನು ಒಣಿಸುತ್ತ ಕುಳಿತ ಹೆಂಗಸರು. ಹಗ್ಗಿಕ್ಕೆ ಕಟ್ಟಿದ ವಿಾನು ಸಾಲು. ಬಿಸಿಲಲ್ಲಿ ಸತ್ತ ವಿಾನಿನ ಮೈ ಉದ್ದದ ವಜ್ರ. ಬಿಡುವಿಲ್ಲದೆ ಹರಟುತ್ತಿದ್ದ ಬಿಗಿ ಪ್ಯಾಯ ಹೆಂಗಸರು. ದಪ್ಪ ಮೈಗಳನ್ನು ಕಷ್ಟದಿಂದ ಹೊತ್ತ ಹಂಡಿಗಳು. ಅಶಾಂತ ಅಲೆಗಳ ಕೆಳಗೆ ಮಲಗಿದ್ದ ಶಾಂತ ಸಮುದ್ರ ಮನ ಸ್ವಿಗೂ ಶಾಂತಿ ತರುತ್ತಿತ್ತು. ಬಿಟ್ಟು ಬರಲು ಮನಸ್ಸೇ ಇರಲಿಲ್ಲ.... ಮತ್ತಿ ಬಸಿನ ಪ್ರಯಾಣ ಉರುಗಳು, ಕಟ್ಟುಹೊಂಟಿಲುಗಳು, ಧೂಳು, ಸೆಕೆ, ಅಪರಚಿತ ಜನ, ಭಾಷೆ; ಎಲ್ಲೆಡೆಯಲ್ಲೂ ವಿಾನಿನ ಮತ್ತು ಕೊಬ್ಬಿರಿ ಎಣ್ಣೆಯ ವಾಸನೆ. ಬಿಸಿಲಿಗೆ ಬಳಲಿದ ಬಸ್ಸು.... ಯಾವುದೂ ಇನ್ನೂ ಸ್ಕೂತಿಯನ್ನು ಬೀಳೊಷ್ಟಿರಲಿಲ್ಲ..ನಿದ್ರೆಯ ತುಂಬ ಸಮುದ್ರ, ಮರಳು, ಸಮುದ್ರ, ಮರಳು. ಜೊತೆ ಜೊತೆಯಲ್ಲಿ ಡೇಲೂಯಿಯವರ ಕವನದ ಸಾಲುಗಳ ಅಲೆ ಅಲೆ: 'The sea drained off .. I pray the sea return.... '

ಕ್ರಾಂತಿ ಬಾಚುತ್ತಿದ್ದ ಕ್ಕೆ ಕೆಳಗಿಳಿಯಿತು. ಇನ್ನೂ ಲೇಖನ ಬರೆದಿರಲಿಲ್ಲ!

ಶದ್ವ ಮಾಡದೆ ಬಾಗಿಲು ತೆಗೆದು ಒಂದ ಹುಡುಗ. ಕೈಯಲ್ಲಿದ್ದ ತಟ್ಟಿಯನ್ನು ಮೇಚಿನನೇ ಲಿಟ್ಟಿ. ತಟ್ಟಿಯಲ್ಲಿ ಕಾಫಿ ತುಂಬಿದ ಪಾತ್ರಿ, ತಟ್ಟಿ, ಬಟ್ಟಲು, ಏರಡು ಪ್ರಾಕ್ ಸಿಗರೆಂಟ್.

ಕಾಫಿಯನ್ನು ಬಟ್ಟಲಿಗೆ ಸುರಿಯುತ್ತ ಕೇಳಿದ: 'ಟೈರ್ ಕುಚ್ ಹೊನಾ, ಸಾಬ್?'

ನನ್ನ ಹುಬ್ಬಗಳು ಪ್ರಶ್ನೆಗೆ ಉತ್ತರವಾಗಿ ಪ್ರಶ್ನೆಯನ್ನು ಕೇಳಿದವು.

ತಟ್ಟಿ, ಬಟ್ಟಲನ್ನು ಎತ್ತಿ ಕೈಗೆ ಕೊಡುತ್ತ ಉತ್ತರ ಕೊಟ್ಟಿ: 'ಖಾಬ್ ಸುರತ್ ಲಡಕೀ ಹೈ....ಬುಲಾವೂಂ?'

“ ಏನು ಉತ್ತರ ಕೊಟ್ಟಿರಿ ಹುಡುಗನಿಗೆ ? ” ಎಂದು ಕೇಳಿಸಳು ಚೇಷ್ಟೆಯಿಂದ.

“ ಮತ್ತೀನು ? ಹುಬ್ಬೀರಿಸಿ , ಬುಲಾವ್ ” ಎಂದೆ ”

ಅನಿರೀಕ್ಷಿತವಾದ ಉತ್ತರ ಅವಳಿದೆಗೆ ಚಾವಟೆ ಏಟಾಯಿತು. ಕಣ್ಣ ಸೋವಿನಿಂದ ಕೆರಿದಾಯಿತು. ವೇದನೆಯನ್ನು ತೋರಿಸಲಿನ್ನು ಪಡದೆ ಕಣ್ಣ ಗಳು ಸೆಲದೆಡೆ ಧಾವಿಸಿದವು. ಮೂಗಿನ ಶಡಿಯಿಂದ ಬಾಯ ತುದಿಗಳವರಿಗೆ ಎರಡು ಗೆರಿಗಳು ಕಾಣಿಸಿಕೊಂಡವು.

ಸೆಲದಲ್ಲಿ ಲೀನವಾದ ಕಣ್ಣಗಳನ್ನು ಸೋಡಿ ಮೃದುವಾಗಿ ಅಂದ : “ಹಾಗೇಕೆ ಉತ್ತರಕೊಟ್ಟಿಸೆಂದು ಗೂತ್ತಿಲ್ಲವೇ ನಿನಗೆ ? ”

ಮೃದು ಧ್ವನಿ ಸೋವಸ್ಸು ಕಡಿಮೆ ಪರಾಡಿತು ಕ್ರಾಂತಿ ಕಣ್ಣನ್ನು ವೇಲಕ್ಕೆಬ್ಬಿಸಿತು.

“ ಹುಡುಗನೆ ಪ್ರಶ್ನೆಯನ್ನು ಕೇಳಿ ರೋವ \* ಉಕ್ಕಿತು. ಆದರೆ ಮರು ಕ್ಷಣವೆ ಅದೊಂದು ಆಲ್ಲಿನ ರೂಡಿಯ ಪ್ರಶ್ನೆಯೆಂಬ ಆರಿವಾಗಿ ಸುಮ್ಮುನಾದೆ....ಎಲ್ಲ ಬಲು ಅಗ್ಗ — ಸಾರಾಯಿ, ಸಿಗರೆಂಟ್, ಸ್ಟ್ರೀ.... ಮನ ಸೋಂದಿತು.

ಹುಡುಗ ಇನ್ನೂ ನಿಂತಿದ್ದು. ಒಟ್ಟಿನ ರ ಹುಡುಗ. ಎಕ್ಕೆ ಗಿಂಪು, ತೆಳು ಮೈ, ಸುಮಾರು ಎತ್ತರ; ಬಾಚಿದ ದಟ್ಟ ಕಪ್ಪು ಕೊದಲು: ಹೋಟಿಲಿನ ಗರಿ ಮುರಿಯ ಬಿಳಿ ಸಮವತ್ತ ; ಚುರುಕು ಮುಖಚಯ್ಯಾ.... ಈ ವಯಸ್ಸಿಗಾಗಲೇ ಈ ವೃತ್ತಿ, ಇಷ್ಟು ಪಾಪದ ಆರಿವು ! ಇವನಿಗೂ ನಮ್ಮ ಉರಿನ ಇದೆ ವಯಸ್ಸಿನ ಒಳ್ಳೆಯ ಮನೆತನದ ಹುಡುಗರಿಗೂ ಎಷ್ಟು ವೃತ್ತಾಸ !.... ಇವನು ದಳಾಳಿಯೆ ? ಇವನಿಗೇನಾದರೂ ಸಂಬಂಧವ್ಯೋ ಅವಳು ?

ಕೇಳಿಯೇ ಬಿಟ್ಟೆ.

ಉದಾಸೀನದಿಂದ ನಿಂತಿದ್ದ ಹುಡುಗನ ಕಣ್ಣ ಬೇಕೆಯಾಯಿತು. ಬಾಯಿ ಸೆಟಿದು ಉತ್ತರಿಸಿತು : ‘ ನನಗಿರುವವಳೊಬ್ಬಳೇ ಆಕ್ಕೆ. ಆವ

ಉಗೆ ಮಹುವೆಯಾಗಿ ಮೂರು ಮಕ್ಕಳಿವೆ. ಆವಳ ಗಂಡ ಹೆಣ್ಣಿನಂಗಡಿ ಇಟ್ಟಿದ್ದಾನೆ. ನಾನು, ನಮ್ಮ ತಾಯಿ ಒಂದೆಡೆ ಇದ್ದೋವೆ; ನಮ್ಮ ತಂಡೆ ತೀರಿಕೊಂಡು ಎರಡು ವರ್ಷಗಳಾದವು....ನಾವು ಸಭ್ಯ ಮನೆತನವರು. ನಿಂನು ಹಿಂಗೆ ಕೇಳಬಾರದು.’

ಅಶುದ್ಧ ಉದ್ಯೋವಿನಲ್ಲಿ ವ್ಯಕ್ತಪಡಿಸಿದ ಆವನ ಸಾಧಿಮಾನವನ್ನು ಕಂಡು ಸಂತೋಷವಾಯಿತು. ಆದರೂ ಬಿಗಿಯಿಂದಲೇ ಯೇಳಿದೇ:  
‘ನಿಂನೇ ಕೇಳಿದೆಯಲ್ಲ; ಆದ್ದರಿಂದ ಹಾಗೆ ಉಂಟಿಸಿದೆ.’

ಭುಜ ಕದಲಿಸಿ ಖತ್ತರ ಕೊಟ್ಟು: ಹೋಟಲು ಮಾಲೀಕನ ಅಪ್ಪಣಿ ಅದು. ಅದೂ ಒಂದು ವ್ಯಾಪಾರ ಆವನದು. ಇದರಲ್ಲಿ ನಮಗೇನೂ ದಳಾಳಿ ಸಿಗದು. ಹೋಟಲಿನ ಗಿರಾಕಿಗಳು ಮೂರಿಗಿ ಸಿಂದ ಯಾವಳಿನ್ನಾದರೂ ಕರೆತೆಂದರೆ ಆತ ಆಗಡಿಸ್ತುತ್ತಾನೆ. ತನ್ನವರನ್ನೇ ಒಟ್ಟಿದರೆ ಸರಿ.’

ಹುಡುಗನ ಸಿನಿಕ ಮಾತು, ತಿರಸ್ಕಾರದಿಂದ ಬಿಗಿಯಾದ ಚಾಯಿ....ಹೊಸಬನಾದ ನನ್ನಲ್ಲಿ ಆದ ವೇದನೆ, ಬಳಕೆಯಾದ ಇವ ನಲ್ಲಿಲ್ಲ. ಈ ಜೀವನ ಕೃತಕವೇನಿಸುವುದಿಲ್ಲವೆ? ಆಸಹ್ಯವೇನಿಸುವ ದಿಲ್ಲವೆ? ಈ ಹುಡುಗನಿಗೆ ಬೈದಾಸಿಸ್ಯ, ತಿರಸ್ಕಾರ; ಮಾಲೀಕನಿಗೆ ಅದೊಂದು ಹಣದ ಮೂಲ, ವ್ಯಾಪಾರದ ಶಂಗ; ಹೆಣ್ಣಿಗಳಿಗೆ? ಅಭ್ಯಾಸದಿಂದ ಬೈದಾಸಿಸ್ಯ ಬಂದುಬಿಟ್ಟಿರುತ್ತದೆಯೇ? ಏನೂ ಭಾವನೆ ಗಳೇ ಇರುವದಿಲ್ಲವೆ? ಆಥವಾ ಇರುತ್ತದೂ? ಕುತೂಹಲ ಹುಟ್ಟಿತು. ‘ಬುಲಾವಾ’ ಎಂದೇ.

ಹುಡುಗನ ಸೂಕ್ಷ್ಮ ನಗೆಯಿಂದ ತಿರಸ್ಕಾರವಿತ್ತೆ? ಆಥವಾ ಆಷ್ಟೂ ಆಸಕ್ತಿ ಇಲ್ಲವೋ?

ಸಲಾಮು ಹಾಕಿ ಹೊರಗೆ ಹೋದ.... ಪಕ್ಕದ ಕೊರಡಿಯಿಂದ ಬೆಲಿಫೋನ್ ಮಾಡಿದ ಸದ್ಗೂಯಿತು.

ಮೇಂಜಿನ ಮೇಲೆ ಇಟ್ಟಿದ್ದ ಪುಸ್ತಕವನ್ನು ಕೈಗೆತ್ತಿಕೊಂಡೆ. ಓದಲಾಗಲಿಲ್ಲ....ಇದೇನು ಪ್ರಯೋಗ ನನ್ನದು?

ಮೂರು ನಾಲ್ಕು ನಿಮಿಷಗಳಲ್ಲಿ ಹೋಟಲಿನ ಮುಂದೆ ಕುದುರೆಗಾಡಿ ನಿಂತ ಸವ್ಯಳಿ.... ಆ ‘ಮನೆ’ ಹತ್ತಿರದಲ್ಲೀ ಇರಬೇಕು. !....ಎದೆ ಬಡಿಯುತ್ತಿತ್ತು....ಮಹಡಿ ನೇಟ್ಟಲ ಮರದ ಮೇಲೆ, ‘ಟಪ್ಪ, ಟಪ್ಪ’ ಸದ್ಗೃ....ಎನದು? ಗುಂಡಿನೇಟಿನ ಸದ್ಗೃ....ಉರ ಚೆಳವಳಿಯನೆನಪು...ಓ, ನಿಡ. ಹೈ ಹೈ ಶೂ!

ಸದ್ಗೃ ಹತ್ತಿರ, ಹತ್ತಿರ, ಹತ್ತಿರ ಬಂತು. ಕೊಡಿ ಬಾಗಿಲಬಳಿ ನಿಂತಿತು. ಎದೆ ಬಡಿತ ಕೇಳಿಸಲಾರದಷ್ಟು ಜೋರಾಗಿತ್ತು....ಇಬ್ಬರ ಸಂದುವೆ ಒಂದು ಮರದ ಬಾಗಿಲು!.... ಆ ಕಡೆ ಏನಿದೆ? ಹೇಗಿದ್ದಾಳೆ?....ಅರಗಳಿಗೆಯಲ್ಲಿ ತಿಳಿಯುವುದು....

ಕುಚೀರಿಯಿಂದ ಏಳಲಾಗಲಿಲ್ಲ.... ಬಾಗಿಲ ಮೇಲೆ ಬೆರಕಕುಣಿತ, ಏರು ಧ್ವನಿಯ ಶ್ರವ್ಯೈ : ‘ May I come in ? ’

ಉತ್ತರ ಕೊಟ್ಟಿನೆ? ನೇನಪಿಲ್ಲ. ಬಾಗಿಲಂತೂ ತೆರೆಯಿತು....ಕೆಂಪು, ಕವ್ಯ, ಬಿಜಪು, ಉಬ್ಬ....ಬಾಗಿಲ ಮುಚಿಷ್ಟುತು. ಬಾಗಿಲಿಗೊರಗಿ ಸಾಗತನನ್ನು ನಿರೀಕ್ಷಿಸುತ್ತೆ ನಿಂತಿದ್ದಳು ಹೆಣ್ಣಿ. ನಿರಾಶಯಿಂದ ಎದೆ ಬಡಿತ ನಿಧಾನವಾಯಿತು : ಕಣ್ಣಿನ ದೃಷ್ಟಿ ಸ್ವಷ್ಟವಾಯಿತು. ಇವಳು—ಬೂಬ್ ಸೂರತ್? ಹುಡುಗನ ಸೌಂದರ್ಯಾವಲೀಕನದ ಮಟ್ಟ ಬಹಳ ಕೆಳಗಿರಬೇಕು....ಸಾಮಾನ್ಯ ಉತ್ತರ; ತೆಳುವಾದ, ಮಾಸಿದ ಬಿಳಿ ವ್ಯೇ; ಭುಜದ ವರೆಗೂಹರಡಿದ ಕವ್ಯ ಉಟ್ಟಿನ ಕೂಡಲು; ಕೃತ್ಯಮ ಸಾಧನಗಳಿಂದ ಉಬ್ಬಿದ ಎದೆ, ಸಣ್ಣಿದಾದನಡು; ಸೋಂಟದಿಂದ ಒಂದೆಡೆ ನೆನುಬಾಗಿದ ವ್ಯೇ. ವಯಸ್ಸು—ನಿಧರಿಸಲು ಕವ್ಯ. ನನಗಿಂತ ಸ್ವಲ್ಪ ಚಿಕ್ಕವಳಿರಬಹುದು. ಆದರೂ ನನಗಿಂತ ದೊಡ್ಡವಳು... ತಲೆಕೂಡಲು, ಹುಬ್ಬ ಕವ್ಯ; ಬಾಯಿ, ಉಗುರು, ಲಂಗ, ವಾದರಕ್ಕೆ, ಕೈಚೀಲ ಎಲ್ಲ ಕೆಂಪು; ದೊಡ್ಡ ಕತ್ತಿನ ಅಂಗಿ, ನಗೆ

ಪತಾಕೆ ಹಲ್ಲು ಬಿಳಿ; ಕೆಣ್ಣು ಕೆಂಪು-ಕೆಪ್ಪ.

ವಿನಿಹು? ಹೆಣ್ಣು, ಸ್ತ್ರೀ, ಜೀವಿ? ನನ್ನುಂತೆಯೇ ಒಂದು ಜೀವಿ? ದೇಹದ ಜೊತೆಗೆ ಬುದ್ಧಿ, ಮನಸ್ಸು, ಆತ್ಮಗಳನ್ನು ಹೊಂದಿದ ಜೀವಿ?....ಎಲ್ಲಿನೇ ಅವು? ಬರಿ ದೇಹ ಕಾಣುತ್ತಿದೆ. ದೇಹದ ಮೂಲೆ ಮೂಲೆಯೂ ಸುಸ್ಪ್ರಷ್ಟಿ....ಮತ್ತೊಳ್ಳಿನೇ ಅವು? ಕಡ್ಡಿನಲ್ಲಿ? ಮುಖದಲ್ಲ?....ಮುಖವಲ್ಲ ಇದು—ಮುಖವಾಡ....ಕೆಣ್ಣು— ಏನೂ ಇಲ್ಲ ಅಲ್ಲ ಕೆಣ್ಣುಗುಡ್ಡಿಯನ್ನು ಬಿಟ್ಟು; ಕರಿವೃತ್ತದ ಸುತ್ತ ಸೂಕ್ಷ್ಮವಾಡ ಕೆಂಪು ಗೀರುಗಳು....ಬರಿ ಚೊಂಚಿ, ಹಳೆ ಚೊಂಚಿ; ಸೂರು ಜನರಾಡಿ ಬಿಸುಟ್ಟ ಚೊಂಚಿ. ಕಪ್ಪರದ ಬದಲು ಮೈ ಮಾಂಸ.

ಅಂಜಿಕೆ ದೇಹವನ್ನು ನಡುಗಿಸಿತು. ಕಂಪನವನ್ನು ಕಂಡು ಅದನ್ನೇ ಸ್ವಾಗತವೆಂದು ತಿಳಿದು ಮುಂದೆ ಬಂದಳು ಹೆಣ್ಣು....ಕೆಂಪು, ಕಪ್ಪು, ಬಿಳುಪು ಮುಂದೆ, ಮುಂದೆ, ಮುಂದೆ ಬಂದವು....ಕಡಿಮೆಯಾಗಿದ್ದ ಎದೆ ಬಡಿತ ಮತ್ತೆ ಜೋರಾಯಿತು....ಕೆಂಪು, ಕಪ್ಪು, ಬಿಳುಪು ಜೊತೆಗೆ ಕೃತಕ ರೇಷ್ಟೆಯ ನುಣುಪು; ನುಣುಪು ಕೊನೆಯಾದ ಕಡೆಯಿಂದ ವೊದಲಾದ ಚರ್ಮದ ಒರಟು .... ವಾಸನೆ— ಜಾಸ್ತಿನಾ, ಬೆವರು, ಸಿಗರೆಟು, ಬೆವರು .. ತಲೆ ಸುತ್ತಿ ಬಂತು. ಮನಸ್ಸು ಚೀರಿಹಿನ್ನೆಟ್ಟಿತು, ಮೈ ಕುತ್ತಾಹಲದ ಕ್ರಿಯೆದಿಂದ ಮುಂದೆ ಬಾಗಿತು. ಕೈಲಿದ್ದ ಪುಸ್ತಕ ನೆಲದ ಮೇಲೆ ಬಿತ್ತು.....

\* \* \*

ಕೆಂಪು ಬಾಯಿಂದ ಹೊರಟಿತು ಸುಲಭವಾಗಿ ಕೆಂಪು ಮಾತು : ‘I love you’ ಬೇಗ ಬಾಯ್ತುಜ್ಞಿದೆ. ಈ ಕೊನೆಯ ಪೆಟ್ಟು ಬೇಡ. ಪ್ರಯೋಗಕ್ಕೆ ಕಾಲಿಟ್ಟ ದಿಟ್ಟತನಕ್ಕೆ ಶಿಕ್ಕೆ ಇದು—ಯಂತ್ರದ ಒಲವಿನ ಯಾತನೆ !

ದೀಪ ಹಚ್ಚಿ ಹಣವೆಳಿಸಿದೆ. ಯಾರಿಂದಲೂ ವಾತಿಲ್ಲ. ಹಣದ ರುಣತಾಙ್ಕರ ನನ್ನ ಸಾಲಿನ ಕ್ಷಮೆಯ, ನೋವಿನ ನುಡಿಗಳಾದವು.

ಬೆಳ್ತಿಯ ಗುಂಡಿನಲ್ಲಿ ನಾಟಿದ್ದ ಕಣ್ಣಗಳಿಗೆ ಹೊಸ ಬೆಳಕು ಬಂತು. ಸಂಚೇಯಲ್ಲಿಲ್ಲ ಅವಳ ಮೊದಲಿನ ಭಾವ ಪ್ರದರ್ಶನ ನಾಳನ ಆಹಾರದ ಸಮಸ್ಯೆ ಕಳೆಯಿತು... ಹೆಚ್ಚು ಹಣ ಕೊಡಬೇಕೆನ್ನು ಸಿತು. ಆದರೆ ಹೀಂದೆಯೇ ಒರಬಹುದಾದ ಕೃತಜ್ಞ ತೆಯ ಪ್ರದರ್ಶನಕ್ಕೆ ಹೆದರಿ ಕೊಡಲಿಲ್ಲ.

ಹಣವನ್ನು ಬೇಲಕ್ಕೆ ತುರುಕಿದಳು. ಮೇಜಿಗೆ ಅಂಬಿಸಿದ್ದೀ ಕನ್ನಡಿಯಲ್ಲಿನ್ನೇ ಮುಖ ನೋಡಿಕೊಂಡು ಕೆದರಿದ ಎರಡು ಕೂದಲನ್ನು ಸರಿಪಡಿಸಿ ಹೊರಟು ಹೋದಳು. ಒಂದು ಮಾತಿಲ್ಲ; ಕಡೆಯ ಒಂದು ನಗೆಯೂ ಇಲ್ಲ.

ಇವಳಿಗೂ ತಿರಸ್ಯಾರವೆ?....ಹಾಗಾದರೆ ಭಾವನೆಗಳವೇಯೇನು? ಅಥವಾ ದುಡ್ಡು ಕೈಗೆ ಬಂದ ಮೇಲಿನ ಅಸದ್ದೆಯೋ?

ಏನು ಪ್ರಯೋಗ! ಖತ್ತರವೇನು? ಕಾಣೆ. ನಿಜಕ್ಕೂ ಕಾಣೆ. ಏನು ತಿಳಿಯಬೇಕೆಂದಿದ್ದೆ? ಏನು ತಿಳಿದೆ? ಏಕಾದರೂ ಪ್ರಯೋಗ ವಾಡಿದೆ?.... ನಿಷ್ಠಲ ಪ್ರಯೋಗ.... ಇಲ್ಲ, ನಿಷ್ಠಲವಿರಲಾರದು. ನೀನವು ಬಂದು ಎಡ ನೋಡಿತು. ನೋವು ಎಳೆ ನರಳಿನಲ್ಲಿ ರೂಪ ಗೊಂಡಿತು. ಮಂಚದ ಮೇಲೊರಗಲು ಮನಸ್ಸುಬರಲಿಲ್ಲ. ಕುಚಿರು ಮೇಲೆ ದೇಹವನ್ನೊಂದಿದ್ದೆ. ಕಾಲಿಗೆ ಪುಸ್ತಕದ ಸ್ವರ್ವವಾಯಿತು. ಬಗ್ಗೆ ತೆಗೆದು ಮೇಜಿನ ಮೇಲಿಟ್ಟು ಕೈಗಳು ಕೊರೆದಿದ್ದ ಸಂಕಟವನ್ನು ಮುಚ್ಚಲು ಮುಖದೇಡೆ ಧಾವಿಸಿದವು...

ಪ್ರಯೋಗ ಫಲಕಾರಿಯಾಗಲಿಲ್ಲ. ನನಗೇನೂ ತಿಳಿಯಲಿಲ್ಲ.... ಆದರೂ ಕೆಲವೊಮ್ಮೆ ಏನೋ ತಿಳಿಯಿತೆನಿಸುತ್ತದೆ.”

\*

\*

\*

ಇಷ್ಟು ಕಾಲವೂ ಆವನ ಮುಖದಿಂದ ಕಡಲದ ಅವಳ ಕಣ್ಣಗಳು ದಿಗಾಷ್ಟು ರಂತವಾಗಿ ಅಗಲವಾಗಿದ್ದವು. ಬಾಯಿ ಅಚ್ಚುರಿಯಿಂದ, ಮೇಚ್ಚಿಕೆಯಿಂದ, ಗೌರವದಿಂದ ಸ್ವಲ್ಪ ತೆರೆದಿತ್ತು.

## ಮೈ ದಾ ಸೋ

ಮಧ್ಯದ ಕೋಟಿಯಂದ ಹೊರಹೊಮ್ಮಿದ ಕೂಗು ಪ, ಇಂದಿಗ ಶಾಲೆಯನ್ನೆಲ್ಲ ಸುತ್ತಿತು. ಪ್ರಯೋಗಗಳಲ್ಲಿ ಮಗ್ನರಾಗಿವ್ವರನ್ನೆಲ್ಲ ಮಧ್ಯದ ಕೋಟಿಗೆ ಎಕೆದು ತಂದಿತು.

ವಿಶಾಲವಾದ ಕೋಟಿಯ ತುಂಬ ವೈಜ್ಞಾನಿಕ ಖಾಸಕರಣ ಗಳು. ಒಂದು ಮೂಲೀಯಲ್ಲಿ ವಿದ್ಯುಚ್ಛಕ್ತಿ ಯಂತ್ರ. ಉಕ್ಕಾ, ಗಾಜು, ದೀಪದ ಹೊಳಪು. ಇವುಗಳ ಮಧ್ಯ ನಿಂತಿದ್ದ ವೈಜ್ಞಾನಿಕ ಸಂಶೋಧಕ. ಕೆದರಿದ ಕೂಡಲು, ಉನ್ನಾದವಿಂದ ಅಗಲವಾದ ಕಂಗಳು, ಎದೆ ತಾಳಕ್ಕೆ ಕುಣಿಯುತ್ತಿದ್ದ ಶಟ್ಟಿರ್ವ.

ಓದಿಬಂದ ಸಹೋದ್ರೋಗಳನ್ನು ಕುರಿತು ಹೇಳಿದ : “ಆಯಿತು ಆಯಿತು....ಎಂಟು ವರ್ಷ...ಆಯಿತು ! ” ಮುಂದೆ ಮಾತು ಹೊರಡ ಲಿಲ್ಲ.

ಅಹೋದ್ರೋಗಳಿಂದ ಅಭಿನಂದನೆಗಳ ಶುರಿವುಳೆ. ಕೆಲವರು ಕೈ ಕುಲುಕಲು ಮಾಡಿ ಬಂದರು. ಚಾಚಿದ ಕ್ಷೇಗಳನ್ನು ಸೂಳಿಡಿ ಅಂದ : “ ಮುಟ್ಟಿಬೇಡಿ, ಮುಟ್ಟಿಬೇಡಿ ! ” ಕ್ಷೇಗಳು ಆಶ್ಚರ್ಯದಿಂದ ಕೆಳಗಾದವು. ಉತ್ತರವಾಗಿ ಹತ್ತಿರದಲ್ಲಿದ್ದ ಒಂದು ಗಾಜಿನ ಪಾತ್ರೀಯನ್ನು ಕೈಗೆತ್ತಿಕೊಂಡ. ಕೈ ಸ್ವರ್ಥ ಪಡೆದ ಕೂಡಲೆ ಬಿಳಿ ಗಾಜು ಹೊನ್ನಿನ ಬಣ್ಣಕ್ಕೆ ತಿರುಗಿತು, ವಾರದರ್ಶಕತೆ ಕಳೆದು ಕೊಂಡಿತು. ಕೈ ಹುಡಿತ ಸಡಲಿಸಿದ. ಸಾತ್ರೆ ನೆಲಕ್ಕೆ ಬಿತ್ತು. ಆದರೆ ಒಡೆಯಲಿಲ್ಲ; ಬದಲು ‘ ಟಿನ್‌ ’ ಎನ್ನುವ ಭಾರವಾದ ಶಬ್ದ ಬಂತು. ಈ ಪವಾಡವನ್ನು ನೋಡಿದವರೆಲ್ಲರಿಂದ ಹೊರಬಂದ ಮೆಚ್ಚಿಗೆಯ, ಅಸೂಯೆಯ ಉದ್ದಾರಗಳ ನೇಳ ವಿಜಯಿಯನ್ನು ಸುತ್ತುಗಟ್ಟಿತು.

ಎಂಟು ವರ್ಣಗಳ ಅನಿಶ್ಚಾರಂತ ಪರಿಶ್ರಮೆ ಇಂದು ಸಫಲ. ವಸ್ತುಗಳನ್ನು ಜಿನ್ನುಕ್ಕೆ ಮಾರ್ಪಡಿಸುವ ವಿಧಾನವನ್ನು ಇಂದು ಕಂಡು ಹಿಡಿದಿದ್ದು. ಅನೇಕ ದ್ವಾರಕಗಳ ಮಿಶ್ರಜದಿಂದುಂಟಾದ ದ್ವರ್ವು ಪ್ರೋಂಡನ್ನು ಕ್ರಿಗೆ ಉಜ್ಜ್ವಲೆಗಾಗು ವಿದ್ಯುಚ್ಛಕ್ತಿಯ ಪ್ರಬಲ 'ಶಾಕ' ಕೊಡಿಸಿಕೊಂಡಿದ್ದು. ಒಳಿಕ ಕ್ರಿಷ್ಣರ್ಥ ವಡೆದ ವಸ್ತುಗಳೆಲ್ಲ ಜಿನ್ನುಕ್ಕೆ ತಿರಗಿದ್ದವು! ದ್ವರ್ವವನ್ನು ಇನ್ನು ತಯಾರು ಮಾಡಲಾಗದು; ಅದಕ್ಕೆ ಬೇಕಾದ ಕೆಲವು ಮೂಲಧಾರುಗಳು ಪ್ರವರ್ಚದಲ್ಲಿ ತೀರಿದ್ದವು; ಇವನ ಕ್ಷೇತ್ರದಲ್ಲಿ ಅಡಗಿತ್ತು ತಕ್ಕು!

ಪ್ರಯೋಗರಾಲೆಯ ದ್ವಿರಕ್ತರರ, ಮತ್ತಿತರ ಆಧಿಕಾರಿಗಳು, ವ್ಯಾಜಕ್ಕಾನಿಕರ ಪ್ರಶಂಸೆ ದಿನಗಳನ್ನು ಮೊಟ್ಟಕು ಮಾಡಿದವು. ವಾರಿ ತೋಷಕಗಳು, ಅಭಿನಂದನ ಕೂಟಗಳು ತಿಂಗಳುಗಳಿಗೆ ವೇಗದ ಗಾಲಿಗಳನ್ನು ಕಟ್ಟಿದ್ದವು.

ಸರಕಾರದ ವ್ಯಾಜಕ್ಕಾನಿಕ ರಾಖೆಯಿಂದ ಹಣಕಾಸಿನ ವಿಭಾಗಕ್ಕೆ ವರ್ಗಾಯಿಸಲ್ಪಟ್ಟಿದ್ದು. ಹಣಕಾಸಿನ ಮಂತ್ರಿ ವಿನೇಕಿ, ವಿನೇಚನರಾಲಿ. ದೇಶದಲ್ಲಿ ಬಡತನೆನ್ನೇನ್ನು ಪುದೇ ಇಲ್ಲವಾಯಿತು.

\* \* \*

ಚಿಕ್ಕಂದಿನಿಂದ ಜೋತೆಯಾಗಿದ್ದ ಕನೆಕ್ಚರ ಈಗ ನನೆಸು. ಐಶ್ವರ್ಯ, ಪದವಿ, ಗೌರವ ಅವನದು.

“ಮಗು, ಕಹ್ಯಾಕಟ್ಟು ಓದವು. ಜೆನಾಗ್ಗಿ ಓದಿ ಪಾಠ್ಯ ಮಾಡಿದರೆ ಒಳ್ಳೆ ಕೆಲಸ ನಿಕ್ಕತ್ತೆ. ತುಂಬ ದುಡ್ಡು ಸಂಪಾದಿಸಬಹುದು.” ತಾಯಿಯ ಮೃದು ಮಾತ್ರ. ತ್ರಾಣವಿಲ್ಲದ ಮೈಮಾತ್ರ ಮೃದು. “ಓದೋ ಜೆನಾಗ್ಗಿ. ನಾನೆಂತೂ ಓದಿ ಮುಂದಕ್ಕೆ ಬರಲಿಲ್ಲ. ನೀನಾದರೂ ಬಾ. ನಿಮ್ಮ ದೊಡ್ಡಪ್ಪನ್ನು ಮೀರಿಸಬೇಡವೇ ?” ಗುಮಾಸ್ತ ತಂದೆಯ ಗಡುಸು ಧ್ವನಿ. ನೇಲಧಿಕಾರಿಯಿಂದ ದಿನವೂ ಬಯಿಸಿಕೊಂಡವರ ಧ್ವನಿ ಗಡುಸು.

ಒಟ್ಟಿ ಆಂಗಡಿಯಾಟ್ಟಿದ್ದ ಗರ್ವಶಾಲಿ ದೊಡ್ಡಪ್ಪನ ಬಳಿ ಎರಡು ಶಾರು.

ತಲೆಯಲ್ಲಿ ಬೇರೂರಿದ್ದ ಎರಡು ಧ್ವನಿಗಳು ಆವನ ಓದಿಗೆ ವೀರಿಟು ಗೋಲು. ಪ್ರತಿ ಪಡೇಕ್ಕೆಯಲ್ಲಿಯೂ ಮೊದಲಿಗನಾದುದಕ್ಕೆ ಅವನಿಗೆ ಮನೆಯಲ್ಲಿ ಸಿಕ್ಕುತ್ತಿದ್ದ ಬಹುಮಾನ: ಈನಂದದಿಂದ ಗಡಂ ಸಾದ ತಾಯಿಯ ಮೃದು ಧ್ವನಿ; ಹೆನ್ನೆಯಿಂದ ಮೃದು ವಾದ ತಂಡೆಯ ಗಡುಕು ಧ್ವನಿ. ಒಂದು ಕ್ಷಣ. ಆಮೇಲೆ ಮತ್ತೆ ಪ್ರಾರಂಭ ಪಲ್ಲವಿ: “ಚೆನ್ನಾಗಿ ಒದವ್ವಾ....!”

ಚೆನ್ನಾಗೇ ಓದಿದ. ಪರಿಕ್ಕೆಗಳಲ್ಲಿ ಖತ್ತಮ ದಚ್ಚೆಗುಲ್ಲಿ ಜಯ ಶಾಲಿಯಾದ. ಸಕಾರಿ ಪ್ರಯೋಂಗ ಶಾಲಿಯಲ್ಲಿ ವ್ಯೇಜ್‌ನಿಕ ಸಂಶೋಧಕನಾದ. ವಸ್ತುಗಳನ್ನು ಚೆನ್ನುಕ್ಕೆ ತಿರುಗಿಸುವ ಮಾರ್ಗ ವಸ್ತು ಕಂಡು ಹಿಡಿಯಬೇಕೆನ್ನುವುದು ಆವನ ಹಂಬಲ. ಕಾಲಕಾಲ ದಿಂದಲೂ ಜನರಿಂದ ಈ ಮಾರ್ಗದ ಬಗೆಗೆ ಸಂಶೋಧನೆ ನಡೆದಿತ್ತು. ಆದರೆ ಮಾರ್ಗ ಯಾರಿಗೂ ಸಿಕ್ಕಿರಲಿಲ್ಲ. ಆಸಾಧ್ಯವೇದೇ ವರಿಗಳೆ ಸಲ್ಪಟ್ಟಿ ಈ ಅನ್ವೇಷಣೆಯ ಬಗೆಗೆ ಸಂಶೋಧನೆ ನಡೆಸಿದ. ಹಗಲಿರು ತೆನ್ನುದೇ ದುಡಿದ. ಬೇರೆ ಏನು ವಿಷಯಕ್ಕೂ ಗಮನ ಕೊಡದೆ ದುಡಿದ. ಬುದ್ಧಿ ಸಾಮಧ್ಯದಿಂದ ಮೇಲಧಿಕಾರಿಗಳ ವೆಚ್ಚಿಗೆಯನ್ನೂ. ಖತ್ತೆ: ಜನನನ್ನೂ ಪಡೆದಿದ್ದನಾದರೂ ಇನ್ನೂ ಜಯ ದೊರಕಿರಲಿಲ್ಲ. ತಂಡೆ ತಾಯಿ ಮಡಿದರು; ಕಡೆಯ ಮಾತು. “ಜಯ ಚೊಂದಪ್ಪ ದೊಡ್ಡ ಮನುಷ್ಯನಾಗು....” ಸಂಶೋಧನೆ ಮುಂದುವರಿಯಿತು.

ಕಡೆಗೆ ಜಯ ಸಿಕ್ಕಿತ್ತಂ; ದೊಡ್ಡ ಮನುಷ್ಯನಾದ,

ಹೊಸ ಉದ್ಯೋಂಗದಲ್ಲಿ ಕೆಲಸ ಬಹಳ ಸ್ವಲ್ಪ. ಮಂತ್ರ ಹೇಳಿ ಕಳುಹಿಸಿದಾಗ ಮಾತ್ರ ಸ್ವಲ್ಪ ಕೆಲಸ, ಅಷ್ಟೇ. ಮನೆಯಲ್ಲಿ ಪ್ರತಿ ಯೋಂದು ಕೆಲಸಕ್ಕೂ ಆಳಾಗಳು. ಏನನ್ನೂ ಇವನು ಮುಟ್ಟಿಲಾಗ ದಳ! ಕ್ಕೆಗಳಿಗೆ ಯಾವಾಗಲೂ ಉಕ್ಕಿನ ಹೊದಿಕೆ. ವಿರಾಮ ಕಾಲ

ವನ್ನು ದೇಗೆ ಕೆಡಿಯುವುದು? ಮಾಡಲು ಕೆಲಸವಿಲ್ಲ. ಮಿಂಟು ಕೊಂತು ಮಾಯವಾಗಿತ್ತು.

ಜನಕ ತಡೆಯಿಲ್ಲದ ಯಾಗೆಳುಮಣಿ, ಭಯಬೀರಿತ ದಾಷ್ಟವೃತ್ತಿ ನೊದಲು ಚೆನ್ನೆ ಎನಿಸಿದರೂ ಬೇಸರ ಬಂದಿತ್ತು. ದೇಶದಲ್ಲಿ ಆತಿ ಉನ್ನತ ಆಧಿಕಾರ ಇವನುದು; ಎಳ್ಳಿಗಿಂತ ಹೆಚ್ಚಿನ ಮನ್ನಣಣಿ ಇವನಿಗೆ.

ಒಮ್ಮೆ ವಿಕಾರ ಬಂದಿತು: “ಸಮ್ಮ ದೇಶ ಬಂದರಲ್ಲೇ ನಾನು ಸರ್ವತ್ಕಾನ್ಮಾ ಕಾಗಬೋಽಂ? ಪರಂಚವೆಂದ್ರ ನನ್ನ ದಾಗಬಹುದಲ್ಲವೇ?”

ಎಲ್ಲ ದೀಪಗಳ ಮುಂಬಿಂಡರಿಗೆ ಅವನಿಂದ ಪತೆ, ಹೊಂಬಿಕು ತಕೆಬದ್ದು, ಸುಕೂರಪ್ರಾಣ ದಾದಸಣೆ. ತನ್ನ ಕೈಯ ನೆರಳಿದ್ದರೆ ಎಂಬ ದೀಪಗಳ್ಲೂ ಒತ್ತಣ ಸಿಮಾಲಿ, ವಾಣಿಜ್ಯ, ಕೃಂಗಾರಿಕೆಗಳ ಪ್ರಗತಿ: ಎಳ್ಳಿದೆ ಸುಖಿ, ರಾಃಿ!

ಮುಂಬಿಂಡರು ಕಾಡಲೆ ಬಂದು ಮಹಾ ಸಮ್ಮಾಳಸದಲ್ಲಿ ಕಲೆ ತರು. ಏಂಂದಾನೆಂಬನ್ನು ಪರಿಶೀಲಿಸಿದರು. ತಾವು ಒಂದು ಹೇಳಿ ಯೋಜನೆಗೆ ಇವುದು ದಾ ಸ್ಥಿರತ್ವದಲ್ಲಿ ಅವಾರ ಹೊನ್ನಿನ ಆಸೀಗಾಗಿ ಇನನ ಬೆಂಬಲಿಗಾರಾಗುತ್ತಾರೆ. ಘಲಿತಾರ್ತಿ: ಹೊದೆದಾಟಿ, ದಂಗೆ. ರಕ್ತಸಂಭರಣೆಯಾಗಿ. ಇದೆ ಪಕೆ? ಸೂಕ್ಷ್ಮಾಯಿತ ದೇಶವೇ ಮನವನ್ನು ತೊರೆಯು ಬೇಕು ಎಂದೂ ಯಾವಿನ್ನು ಸ್ತುತಿಸಿದಿಂದ ಕಣ್ಣು ಮಂಜುಕಾದ ಅಸೇಕ ಹಿರಿಯ ಮುಂದಾಯಾಗಿ. ಇನ್ನುತ್ತಿ ಸೂಚಿಸಿದ ಕೆಲವು ದೀಪಗಳ ಬಾಯನ್ನು ಮುಂಚಿತ್ವದಲ್ಲಿ ಕೆಂಪಿಸಿ ಸ್ತಿರವಾಗಿ. ಇನ್ನು ಗುರುತ್ವಾಗಿ ಜಿನ್ನದ ಕರಾರಿಯಿಂದ ಸೀಳಿದರು.

ಯೋಜನೆ ಸಾಂಪರ್ಯತದಿಂದ ಅಂಗಿಕೃತನಾಗಿದೆ ಎಂದು ಹೊಂಷಿಸಿತು ಮಹಾ ಸಮ್ಮಾಳನೆ.

ಅಹಿಂಸಾ ಮಾರ್ಗದಿಂದಿಂದಲೆ ಪ್ರಪಂಚವನ್ನೆಲ್ಲ ಗೆದ್ದು.

“ಭರತೀಯ ಪಕೆ ನನ್ನ ಮುಂದೆ?”

ಪ್ರತಿ ದೇಶಕ್ಕೂ ಭೀಟ್ಟಿ ಕೊಟ್ಟು. ದೇವರಿಗಂತ ಯೆಚ್ಚಾಗಿ ಗೌರವ ವನ್ನು ದೊರಕಿಸಿಕೊಂಡ. ದೇವರು! ಒಮ್ಮೆ ಒಂದು ದೇವಾಲಯಕ್ಕೆ ಹೋಗಿ ಅಲ್ಲಿನ ಪ್ರಖ್ಯಾತ ಪೂಜಾಮೂರ್ತಿಗೆ ಹಸ್ತಲಾಘವ ದಯ ವಾಲಿಸಿದ. ನಗುತ್ತೆ ಆಚೆ ಬಂದ. ಚಿನ್ನದ ಮೂರ್ತಿ ಸೇರಿದಿದ್ದ ಜನಕ್ಕೆ ಬಹುಮಾನವಾಯಿತು. ಮುಂದೆ ಎಲ್ಲಾ ದೇಶಗಳಲ್ಲಿ ಇದು ಅವನ ಹದ್ದತಿಯಾಯಿತು. ದೇವಾಲಯಗಳೆಲ್ಲ ವಾಳು ಬಿದ್ದವು. ಹಿರಿಯರು ಹೌಹಾರಿದರು. ಫಾಸಿಸಂ ಆರಾಧಕ ಯುವಕ ತಂಡ ಆವರ ಬಾಯಿ ಮುಚ್ಚಿತು. ಪ್ರತಿಭಟ್ಟಿಸಿದವರಿಗೆಲ್ಲ ನಗುತ್ತೆ ಹಸ್ತಲಾಘವ ಇತ್ತೆ.

ತ್ರೈಪಂಚ ಅವನ ಹುಲ್ಲುಗಾವಲು. ಜನ ಅವನ ಕುರಿಮಂದೆ. ಮುಂದೇನು?

ಎಗೋಳ ವಿಜ್ಞಾನದ ಶಾಲೆಗೆ ಒಂದು ದಿನ ಭೇಟಿಯಿತ್ತೆ. ಆಗ ಮುಂದಿನ ಹೆಚ್ಚೆ ಹೊಳೆಯಿತು. ಸೂರ್ಯ, ಚಂದ್ರ, ನಕ್ಷತ್ರಗಳು ಭೂಮಿಯಂತೆ ಗ್ರಹಗಳಷ್ಟೆ. ಭೂಮಿಯನ್ನು ಗೆದ್ದು ದಾಯ್ಯು. ಉಳಿದವುಗಳನ್ನು ಏಕ ಗೆಲ್ಲಬಾರದು?

ಸ್ವೇಜಾನ್ವಿತರು ಬಿಡುವಿಲ್ಲದೆ ದುಡಿದು ಅತಿ ವೇಗದ ವಿಮಾನ ಪೊಂದನ್ನು ಸಿದ್ಧಪಡಿಸಿದರು. ಹೊನ್ನಿನ ಚೆಂಡಿನಂತೆ ಕಾಣುತ್ತಿದ್ದ ಸೂರ್ಯಗ್ರಹಕ್ಕೆ ಮೊದಲ ಭೇಟಿಯೆಂದು ನಿಧರಿಸಿದ. ಚಂದ್ರ ಮಂಕು; ನಕ್ಷತ್ರಗಳು ತುಂಬ ಚಿಕ್ಕವಾಗಿ ಕಾಣುತ್ತವೆ. ತನ್ನ ವಿಜಯ ರಂಗಕ್ಕೆ ಗ್ರಹಶ್ರೀಷ್ಟ ಸೂರ್ಯನೇ ಸರಿ ಎಂದು ಕೊಂಡ. ಸುಸೆಜ್ಜಿತವಾದ ವಿಮಾನವನ್ನೇ ರಿದ. ಹೋಗುವ ಮುನ್ನ ಒಂದು ಗುಂಪು ದಂಗೆಕಾರರ ಕ್ಯೆ ಕುಲುಕಿದ. ಜನ ಇವನೆ ‘ಜೋಕ’ ನ್ನು ಕಂಡು ನೆಕ್ಕಿತು. ಜಯ ಜಯಕಾರವನ್ನು ಹಿಂದೆ ನೂಕುತ್ತ ಮೇಲೇರಿತು ವಿಮಾನ.

ಸೆಕೆಂಡಿಗೆ ಸಾನಿರಾರು ಮೈಲಿಗಳ ವೇಗ. ಸೆಕೆ ತಡೆಯಲಸಾಧ್ಯ

ವಾಯಿತು. ಮೈ ಬೆವರು ನಿಂರಿನಲ್ಲಿ ವಿಂದಿತು. ಕೈಹೊಡಿಕೆ ತೆಗೆದು  
ಹಾಕಿದ. ಒಂದು ನಿಮಿಷ ತಂಪೇಸಿಸಿತು. ಮತ್ತೆ ಉರಿ ಉರಿ. ಬಟ್ಟೆ  
ತೆಗೆಯಲು ಕೈ ಹಾಕಿದ. ಬಟ್ಟೆ ಭಾರವಾಯ್ತು.... ವಿವಾನ ಮತ್ತೊಂದು  
ಮೇಲೇರಿತು. ಸೂರ್ಯನೆ ಬಾಗಿಲೆಗೆ ಬಂತು. ನಿಶ್ಚಯವ ಸ್ವಿಚ್ಚನ್ನು  
ದುಮಲು ಜಡವಾದ ಕೈ ಮುಂದೆ ಯೋಗುವ ಮುಂಚಿಯೆ ವಿವಾನದ  
ಮೈ ಸೂರ್ಯನ ಅಂಚಿಗೆ ಡಿಕ್ಕಿ ಹೊಡೆಯಿತು. ವಿವಾನ ಪುಡಿ  
ಯಾಯಿತು. ನಿಜೀವ ಚಿನ್ನದ ಬೋಂಬೆ ಗಾಳಿಯನ್ನು ತಳ್ಳುತ್ತೇ  
ಬಂದು ಸಮುದ್ರದ ತಳದಲ್ಲಿ ಬಿಡ್ಡಿತು.

## ಆವೇ ಮರಿಯಾ

ಪಾಕೀನ ಬೆಂಚೆನ್ನು ಬಿಟ್ಟೀಳುವ ಹೊತ್ತಿಗೆ ಅವನ ಮನಸ್ಸು ನಿಧಾರಕ್ಕೆ ಬಂದಿತ್ತು. ಹೊರಬರುವ ಮುನ್ನ ಮಾಲೆಯ ನುರವನ್ನು ದೃಷ್ಟಿಸಿದ. ತನ್ನ ಹೊಸ ಹಸಿರು ವಸ್ತುವನ್ನು ರಾತ್ರಿಗೆ ದಾನಮಾಡಿ ಅದರ ಒರಟು ಕವ್ಯ ಬಟ್ಟೆಯನ್ನು ಉಟ್ಟಿ ನಿಂತಿತ್ತು ಮರ. ಗೇಟನ್ನು ದಾಟಿ ಮನೆಯ ದಾರಿ ಹಿಡಿದ..

ವರಡು ತಿಂಗಳಾಗಳಿಂದ ಅವನ ಮನಸ್ಸಿನಲ್ಲ ಆಶಾಂತಿ. ಬೇಡದ ಒಡನಾಡಿಯನ್ನು ಹೊರದೂಡಲು ಪ್ರಯತ್ನಿಸಿ ವಿಫಲನಾಗಿದ್ದ. ಇಂದು, ಇದಿಂಗ ಮಾರ್ಗ ಹೊಳೆದಿತ್ತು.

“ಮನೆ ಸೇರಿದೊಡನೆಯೆ ತಾಯಿಗೆ ಹೇಳಿಬಿಡಬೇಕು: ‘ಅಮ್ಮಾನು ಮದುವೆಯಾಗುವುದಿಲ್ಲ.’ ಅವಳಿಗೆ ಉಂಟಾಗುವ ನೋವು, ನಿರಾಶೆಗಳನ್ನು ಲಕ್ಷ್ಯ ಸದೆಯೆ ಹೇಳಿ ಬಿಡಬೇಕು. ‘ಅಮ್ಮಾ ನಾನು ಮದುವೆಯಾಗುವುದಿಲ್ಲ.’....ಇನ್ನು ಮುಂದೆ ಮರಿಯಾಳಿಂದ ಘಾರ ವಿರಬೇಕು. ಪ್ರತಿದಿನ ಸಂಚೆ, ಕಚ್ಚಿರಿ ಮುಗಿದ ಕೂಡಲೆ ಆವಳಿಡೆ ಹೋಗುವುದನ್ನು ಬಿಡಬೇಕು. ಆವಳ ನೋಂದ ಧ್ವನಿ ಪೋನ್ ತಂತ್ರಯನ್ನು ಹತ್ತಿ ಬಂದಾಗ ನಿರಾಸಕ್ಕಿಯ ಧ್ವನಿಯಲ್ಲಿ ಶತ್ತರಿಷಬೇಕು. ಇದರ ಆಧ್ಯ ಆ ಸೂಕ್ಷ್ಮ ಹೃದಯಿಗೆ ಬೇಗ ತಿಳಿಯುತ್ತದೆ. ಮುಂದೆ ಆವಳ ನೋವು ಆವಕಲ್ಯಾಯೇ ಉಲಿಯುತ್ತದೆ. ಧ್ವನಿಯ ಮಾಲಕ ಹೊರಬಂದು ಟೆಲಿಪೋನ್ ತಂತ್ರಯುದ್ದ ಹರಿದು, ನನ್ನನ್ನು ಸೇರುವುದಿಲ್ಲ; ಸೇರಿ ನನ್ನ ಎದೆ ತಂತ್ರಿಗಳನ್ನು ವೀರಿಸುವುದಿಲ್ಲ; ವೀರಿ, ತಂತ್ರಿಗಳ ವೇಲೆ ಮಲಗಿದ್ದ ಶೋಕಗೀತೆಯನ್ನು ಹೊರಗೆಳಿಯುವುದಿಲ್ಲ. ....ಇನ್ನು ನಾನು? ಏಣೆಗಾಗಿ ಹಂಬಲಿಸುವುದನ್ನು ಬಿಡಬೇಕು.

ధూడిగాగి కాతీలేయువుదన్న సిల్లిసబేకు. ఏణైయ తంతి సమేయుత్తదే, కాడు హళీయదాగుత్తదే, ఎంబుదన్న నేనపి సల్లిట్టుకొండిరబేకు.”

\* \* \*

ఆవనిగి నురియాళ పరిచయవాగి ఆరు తింగళాగిద్దవు. పత్రికా సమ్ములనే ఒండరల్లి అవళన్న వోదలు కండిద్ద. అదు ఆవళ కెలసదల్లి నోదలనేయ ముఖ్య సందర్భనవాగిత్తు. సహోదార్శిగళు చోస ముఖవన్న స్వాగతిసిద్దరు. ముఖ జీలువాగిద్దద్వరింద స్వాగత ఉత్సక్తివాగిత్తు. ఘాబరియింద బెనతిద్ద ముఖ తందు తిరుగిదుదు ఆవనెడిగి. ఇన్న ఆవ నెడిగి తిరుగిత్తు— ఈగ ఘాబరి ఇల్లదిద్దరూ.

ఆశష్టకే ఒలవిగి తిరుగలు బహు కాల హిడిదిరల్లి. జోతిగి కెలస వూడుత్తిద్ద హుడుగియర బగీగి ఆవను తళేదిద్ద తిరస్కార భావనెయన్న ఆవరింద బహు భిన్నవాద ఆవళ స్వభావద పరిచయ ఆగుత్త బండంతే, ఆవళ బగీగూ తళేయువుదు ఆసాధ్యవాయితు. ఒలవు చేళింతే సహవాసద ఆగత్త హెచ్చుగ తొడగితు. కూడువ బయకే, కూడిరువ బయకే తీచ్చుం వాగకైనాడగితు.

వుదువేగి హోరగిన ఆడ్డిగళేనూ ఇరల్లి. తాయి-తండె ఆదరలూ తాయి-ఆవనన్న ముదువేయాగేందు వషట్కాలింద హేళుత్తిద్దరు. మేచ్చిద హేళ్లిన్న ముదువేయాగువ స్వాతంత్ర్య ఆవనిగిత్తు. హెండతియన్న సాకువష్టు సంబళ దోరకుత్తిత్తు. మత్తే నురియా? ‘మిస్టర్’, ‘రాడరిగాస్’, టోని’గి దారి వూడికొట్టు బహళ దినగళాగిద్దవు. ‘టోని’యన్న తుంబిద్ద వూడవ సందేహవన్న దూర వూడుత్తిత్తు.

ಹೊರಗಿನ ಅಡ್ಡಿಗಳೇನೂ ಇರಲಿಲ್ಲ. ಅಡ್ಡಿಗಳೆಲ್ಲವೂ ಅವನಿಂದಲೇ ಬಂದವುಗಳಾಗಿದ್ದವು. ಅವೇಕ್ಕೆಯೂ ಆವನದೇ, ಅಡ್ಡಿಯೂ ಆವನದೇ.

ಆವನ ಮನೀಯ, ಇತರ ಮನೀಗಳ ಸಂಸಾರಗಳನ್ನು ಪರಿಶೀಲಿಸಿದ ಆವನಿಗೆ ಮದುವೆಯ ಬಗ್ಗೆ ಜಿಗುವೈಯಿತ್ತು, ತಿರಸ್ತಾರವಿತ್ತು. ದಾಂಪತ್ಯ ಸುಖದ ಆಶ್ಚರ್ಯತೆಯನ್ನು ಕಂಡು ಮದುವೆಯ ಬಗೆಗೆ ಅನಾದರ, ಅನಾಸಕ್ತಿಗಳನ್ನು ತಾಳಿದ್ದ.

ಮನೀಯಲ್ಲಿ ವಯಸ್ಸಾದ ತಂದೆ, ತಾಯಿ. ಇಬ್ಬರ ನಡುವಿನ ಸಂಬಂಧ ಚೆಡಾಸಿಷ್ಟು. ಅವನಿಗೆ ನೆನಪು ಇದ್ದಾಗಿನಿಂದ ಹೀಗೆಯೇ. ತಂದೆಯು ದಿನಗಳನ್ನು ಕಚೇರಿ, ಕ್ಕಬ್ಬಿಗಳು ತುಂಬಾತ್ಮಿದ್ದವು. ತಾಯಿಯ ದಿನದ ಬಹು ಭಾಗವನ್ನು ಅಡಿಗೆಮನೆ ಎಳೆಯುತ್ತಿತ್ತು. ಮಗಳ ಮದುವೆಯಾದಾಗಿನಿಂದ ಆಕೆಗೆ ಬಹಳ ಚೇಸರವಾಗಿತ್ತು. ಮನೀಯಲ್ಲಿ ಇನ್ನೊಂದು ಹೆಣ್ಣು ಚೇನಕ್ಕಾಗಿ ಆಕೆ ಹಂಬಲಿಸುತ್ತಿದ್ದಳು.

ಅವನ ತಂಗಿ: ಅವಕು ಟ್ರೈಸಿಸಾಟ್ ಆಗಿದ್ದ ಕಚೇರಿಯಲ್ಲಿಯೇ ಕೆಲಸ ಮಾಡುತ್ತಿದ್ದವನೊಬ್ಬನನ್ನು ಪ್ರೇರಿಸಿದ್ದಳು; ಮದುವೆಯಾಗಿದ್ದಳು. ‘ನನಗಿನ್ನೂ ಬಹಳ ಚಿಕ್ಕ ವಯಸ್ಸು. ಇನ್ನೊಂದೆರಡು ವರ್ಷ ತಡಿ’, ಎಂದು ಬುದ್ಧಿವಾದ ಹೇಳಿದ ತಂದೆ, ತಾಯಿಯರ ಮಾತನ್ನು ಕೇಳಿದೆ ಮದುವೆಯಾಗಿದ್ದಳು; ಸಂಸಾರ ಹೂಡಿದ್ದಳು. ತೋರಿನಲ್ಲಿ ನೆಲೆಸಿದ್ದ ಬಡತನವನ್ನು ತನ್ನ ಮನೀಗೂ ಒಯ್ದಿದ್ದಳು.

ಮದುವೆಯಾದ ಹೊಸದರಲ್ಲಿ ಬಡತನವನ್ನು ಮರೆಸುವವನ್ನು ಆನಂದ ಆವಳ ಮನೀಯನ್ನು ತುಂಬಿದ್ದಿತು. ಕಾಲ ಆನಂದವನ್ನು ಹೊರದೂಡಿತ್ತು. ಮಕ್ಕಳು, ಖಾಯಿಲೆ, ಆವಳ ಅತ್ಯೇ, ಮಾವನ ಸಾವು; ಮಕ್ಕಳು, ಖಾಯಿಲೆ; ಮಕ್ಕಳು, ಖಾಯಿಲೆ.

ಈಗ ಆವರಿಬ ರೂ ಯಂತ್ರದ ಗೊಂಬಿಗಳು. ಉಲ್ಲಾಸವನ್ನು ರಿಯಂದ, ಚೇಸರ ಮುಖದ ಯಂತ್ರಗಳು. ಸಣ್ಣ ಮನೆ ತಿಪ್ಪೆ.

మని తుంబిద మశ్శెళు తిస్సెయ మశ్శెళు. ఐదు వషట్కాళ కీందిన కెళ్ల మరి ఈగ హోట్టిగే సాలద కాగి; రేగిదాగ—రేగిదాగ హోట్టిగే సాలదవరిగ రేగు హెచ్చు—రణహద్దు. అణ్ణొనిగింత నాల్చు వషట్ జిక్కువలాదరూ ఆవనిగింత వయస్సుదవళంతే కాణుత్తిద్దుళు. ముఖద మేలే సుక్కిన బలీ, కత్తిన సుత్తు కాగెయ కాలిన శర. తాయి ఆణ్ ఇబ్బర మనస్సున్నౌ ఉల్లాస గొల్లిసుత్తిద్దు నగు ముఖద హుడుగి ఈగ హుబ్బగంపిన, బిగి చాయియ హెంగచు.

ఆవన వివాహిత సదోందింఱిగాళ మనిగళల్లూ ఇచే విషమ పరిస్థితి. మని హెంగసర మాతిన ముఖ్య విషయ హణద ఆసక్తికార: యావుదక్కొ బేలీ ఇల్లద ఈ కాలదల్లి ఎల్లదక్కొ బేలీ హెచ్చు. ఆవర మాతినింద బేసర ఆనివాయి. బేసరద కీందయే హరిదు బరుత్తిద్ద కనికరద నోవినింద తప్పిసిచోళ్లలు ఆవను సాధ్యవాదష్టూ ఆవర మనిగళిగ జోగు తృరలిల్ల. కజేరియల్లి ఉల్లాసభరితరాగిద్ద యువకరిగ మనియ హోసిలు దాటిద కూడలే రేగు, అవమాన. ఆవమాన దిందాగి రేగు; రేగినిందాగి ఆవమాన. మధ్యవయస్సినవర కజేరియ నగుముఖగళు మనియల్లి జింతాక్రూంత, హతాతే యింద బిగి.

**ప్రతి మనియల్లియూ ఇదే జిత్ర.**

జిత్రద సాలుగళన్ను నోండియూ మత్తే తాపూ ఒందు అంతకదే జిత్రవన్ను బరేయలు తోడగువ మూలురల్లి తానూ ఒబ్బనాగబాహదేందు ఆవను నిధిరిసిద్ద.

ఆదరే ఒలవు? ఆదరే హణ్ణు? ఆదరే సహవాసదే బయకే? దేవకణిగలే. మోగ్గు ఉగురు; హోస నించి హూ ఉసిరు;

‘ಟೊಂಬಿ’ , ‘ಟೊಂಸಿ’!

ನಿಧಾರವನ್ನು ಮೋಗ್ನು ಉಗುರು ಕಿತ್ತು ಬೀಸಾಡಿತ್ತು; ಹೂ ಉಸಿರು ದೂರ ಹಾರಿಸಿತ್ತು.

ತಿಂಗಳ ಮೊದಲಿನಲ್ಲಿ ಸಂಬಳದ ಜೊತೆಗೆ ಸಿಕ್ಕಿದ್ದ ಉಚಿತಾರ್ಥದಲ್ಲಿ ಒಂದು ಉಂಗುರವನ್ನು ಕೊಂಡಿದ್ದ . ಮರಿಯಾಳ ಒಳ ಹೋಗಿ ಪ್ರಶ್ನೆ ಹಾಕುವುದು; ನಿರೀಕ್ಷಿತ ಉತ್ತರ ಬಂದ ಕೂಡಲೇ ಉಂಗುರವನ್ನು ಅವಳ ಬೆರಳಿಗೆ ಸುತ್ತುವುದು; ತೋಳನ್ನು ಸೊಂಟಕ್ಕೆ ಸುತ್ತುವುದು....ಎನ್ನೇನೋ ಕನಸುಗಳನ್ನು ಕಟ್ಟಿದ್ದ . ತಿಂಗಳನ ಮೊದಲ ವಾರದ ಕನಸುಗಳು; ಒಲವಿನ ಮೊದಲ ತಿಂಗಳ ಕನಸುಗಳು.

ಈಗ ತಿಂಗಳ ಕೊನೆಯ ವಾರ. ಕನಸುಗಳು ಕನಸುಗಳಾಗೇ ಉಳಿದಿದ್ದವು. ಉಂಗುರ ಇನ್ನೂ ಶರಾಯಿ ಜೇಬಿನಲ್ಲಿಯೇ ಇದ್ದಿತು.

ಕನಸನ್ನು ನನಸಾಗಿಸಬಾರದು ಎಂದು ಕೊಂಡಿದ್ದ , ಸ್ನೇಹಿತನೊಬ್ಬನ ಜೀವನದ ಬಗ್ಗೆ ತಿಳಿದಾಗ, ನಾಲ್ಕು ವರ್ಷಗಳ ಕೆಳಗೆ ಮದುವೆಯಾದ ಆತ ಚೇರೆ ಉಂಟಾಯಿಲ್ಲ ಹೊಸ ಕೆಲಸ ಹಿಡಿದಿದ್ದ . ಕಳೆದ ವಾರ ಬೊಂಬಾಯಿಗೆ ಬಂದಾಗ ಹೆಚ್ಚಿಯ ಸಹೋರ್ದೋಗ್ಗೆ ಗಳನ್ನು ನೊಡಲು ಕಚೇರಿಗೆ ಬಂದಿದ್ದ . ಸ್ನೇಹಿತರಿಗೆ ಮೊದಲು ಅವನ ಗುರುತೇ ಸಿಕ್ಕಲಿಲ್ಲ. ಅವರಿಗೆ ಪರಿಚಯವಿರದ ಸಿರಿವಂತಿಕೆ ಅವನ ನೇಪಭೂಷಣಗಳಲ್ಲಿ, ಮಾತಿನಲ್ಲಿ, ನಡೆವಳಕೆಯಲ್ಲಿ ಸುವ್ಯಕ್ತವಾಗಿತ್ತು ಗೆಳೆಯರನ್ನು ಮುತ್ತಿದ ಅಸೂಯೆ ಇವನನ್ನೂ ಅವರಿಸಿತ್ತು—ಗೆಳೆಯನ ಅಂತರಂಗದ ಮಾತುಗಳನ್ನು ಕೇಳುವತನಕ. ’.

ತನ್ನ ದಾಂಪತ್ಯ ವಿರಸವನ್ನು ಗೆಳೆಯ ಇವನಿಗೆ ತಿಳಿಯ ಪಡಿಸಿದ್ದ . ಪರಸ್ಪರ ಪ್ರೇಮಿಸಿ ಮದುವೆಯಾದ ಗಂಡಹೆಂಡಿರ ನಡುವೆ ಈಗ ಒಂದು ತೆರೆ ಬಂದು ನಿಂತಿತ್ತು. ಮಕ್ಕಳನ್ನು ಬಹುವಾಗಿ ಬಯಸುತ್ತಿದ್ದ ಅವರಿಗೆ ಮದುವೆಯಾಗಿ ನಾಲ್ಕು ವರ್ಷಗಳಾದರೂ ಮಕ್ಕಳರಲ್ಲಿ. ಹಾಸ್ಯ ಚಿಂತಿಗೆ ದಾರಿ ಮಾಡಿತ್ತು. ಮಾರ್ಕ ಆಪಾ

ದನೆಗಳು ಕಾರಣವಿಲ್ಲದ ಸಿಟ್ಟಿನಲ್ಲಿ ರೂಪಗೊಂಡಿದ್ದ ವು.

ಅಂದೇ ಸಂಜೀ ತಂಗಿಯ ಮನೆಗೆ ಹೋಗಿದ್ದ. ಮಕ್ಕಳ ಅಳು ಅವನನ್ನು ಸ್ತುಗತಿಸಿತ್ತು. ಜಗಳವಾಡಿ ಅಳುತ್ತಿದ್ದ ಮಗು; ರೇಗಿದ ತಾಯಿಯ ಕೈಯಿಂದ ಏಟು ತಿಂದು ಅಳುತ್ತಿನ್ನ ಮಗು; ಬೇಡಿದ ತಿಂಡಿ ಸಿಕ್ಕುದೆ ಅಳುತ್ತಿದ್ದ ಮಗು; ಜ್ವರದಿಂದ ಬಳಲಿ ಅಳುತ್ತಿದ್ದ ಕೈ ಮಗು. ಈ ಶೋಕಮೇಳ ಅವನನ್ನು ಕಲಿಸಿತ್ತು. ಕಲಕಿದಷ್ಟ ಲವಾಗಿ ಮೇಲೆದ್ದ ಅಶಾಂತಿ ಅಲೆ ಮುಖದ ಮೇಲೆ ದಟ್ಟವಾಗಿ ಹರಡಿತ್ತು. ಅಣ್ಣಿನಿಗೆ ಆದ ಚೇಸರದ ಅರಿವಾಗಿ, ತಂಗಿಯ ಕಣ್ಣ ತುಂಬಿ ಬಂದಿತ್ತು.

ಹಣವಂತ ಗೆಳೆಯನಿಗೆ ಮಕ್ಕಳಿಲ್ಲದ ಚಿಂತೆ; ಹಣ ಸಾಲದ ತಂಗಿಗೆ ಮಕ್ಕಳು ಹೆಚ್ಚಾದ ಚಿಂತೆ.

ಮನೆಯಲ್ಲಿ ತಂದೆಯ ಗ್ರಾಫ್ ಕಾಗದದ ಮುಖ; ತಾಯಿಯ ಜೋತು ಬಿದ್ದ, ಸೋತು ಬಿದ್ದ ದೇಹ.

ಮರಿಯಾಳ ಜೋತೆಯಲ್ಲಿ ಕಳೆಯಬೇಕಾಗಿದ್ದ ಸಾಯಂಕಾಲ ವನ್ನು ತನ್ನ ಕೊಣೆಯ ಏಕಾಂತತೆಯಲ್ಲಿ ಕಳೆಯಲು ಯಶ್ವಿಸಿದ. ಮಕ್ಕಳ ಅಳು, ತುಂಬಿ ಹರಿದ ಕಣ್ಣ, ಸೋತೆ, ಸಾಯುತ್ತಲಿದ್ದ ಮುಖ, ಮೈ ಇವುಗಳ ಪ್ರತಿಘ್ನನಿ ಅವನನ್ನು ನಬ್ಬಿಸಿ ಆಚಿಗೆ ಕಳಹಿ ಸಿದ್ದ ವು. ಗುರಿಯಿಲ್ಲದೆ ನಡೆದಿದ್ದ ಕಾಲುಗಳನ್ನು ಕಚೇರಿಯ ಬಳಿಯ ಪಾಕೆನ ಕಡೆ ತಿರುಗಿಸಿದ್ದ.

ಅಂದಿನಿಂದ ದಿನವೂ ಸಂಜೀ ಪಾಕೆಗೆ ಬಂದು ಕುಳತುಕೊಳ್ಳುವ ರೂಧಿಯಾಗಿದ್ದಿತು. ಅಲ್ಲಿಗೆ ಅವನನ್ನು ಎಳೆದು ತರುತ್ತಿದ್ದ ಸೂಜಿಗಳು ಮೂಲೆಯೊಂದರಲ್ಲಿ ಬೆಳೆದು ನಿಂತಿದ್ದ ಒಂದು ಮರ. ಕಚೇರಿಯಲ್ಲಿ ಅವನು ಕುಳಿತುಕೊಳ್ಳುತ್ತಿದ್ದ ಸ್ಥಳದಿಂದ ಸ್ವಷ್ಟವಾಗಿ ಕಾಣುತ್ತಿತ್ತು. ಅನೇಕ ಬಾರಿ ಟ್ಟಿಪ್ಪಾ ಮಾಡುವುದನ್ನು ನಿಲ್ಲಿಸಿ ಆದನ್ನು ನೋಡುತ್ತ ಕುಳಿತಿರುತ್ತಿದ್ದ. ಜೆನಾಗಿ ಪರಿಚಯವಾಗಿದ್ದ ಆದರ ಸೌಂದರ್ಯದ ಪ್ರಕಾರಗಳು ಈಗ ಅವನಿಗೆ ಸಾಂಕೇತಿಕವಾಗಿ ಕಾಣಿಸುತ್ತೊಡಗಿದ್ದ ವು.

ತಿಂಗಳ ಕಾಲ ಒಟ್ಟು ಕೆಂದು ಬಣ್ಣಿದ ಕೈಗಳನ್ನು ಚಾಚಿ ನಿಂತಿತ್ತು ಮರ, ಬಟ್ಟೆ ಹರಿದ ಕೊಡೆಯುಂತೆ. ಹೇಮುಂತ ಬಿರಿಸಿದ ಕೈಗಳಿಗೆ ಜೈತ್ರು ಕೊಬ್ಬಿರಿ ಎಣ್ಣೆ ಸವರಿತ್ತು; ಬಳೆಗಾರ ವಸಂತ ಕೆಂಪು ಬಳೆಗಳನ್ನು ತೊಡಿಸಿದ್ದ....ಕೊಂಬೆ ಕೊಂಬೆಯೂ ಕೆಂಪು ಹೂಗಳನ್ನು ಹೊರಚಲ್ಲಿತ್ತು. ಕೆಂಪು ಮಾಸುವ ಹೊತ್ತಿಗೆ ವೈಶಾಖ ಮರದ ಮೇಲೆ ಹಸಿರಿನ ಮಳೆ ಕರೆದಿತ್ತು. ಈಗ ಮರದ ತುಂಬ ಹೊಳಸಿನ, ಹುರು ಸಿನ ಎಳೆಹಸಿರು ಎಲೆಗಳು. ಬಿಸಿಲಿನಲ್ಲಿ ಮರದ ತಲೆ ನೋರೆ, ನೋರೆ: ಹಸಿರು ಭಾಯೆ ಕೂಡಿಟ್ಟೆ ಉದ್ದದ ಗಾಜಿನ ಲೋಟಿದಲ್ಲ ಶ್ಯಾಮವೇ. ಇನ್ನೆರಡು ತಿಂಗಳುಗಳಲ್ಲಿ ಎಲೆಗಳ ಬಣ್ಣ, ಗಾತ್ರ ಎರಡೂ ದ್ವರ್ಷನಾಗಿ ರುತ್ತುವೇ: ರೋಗಿ ಕುಡಿಯದ ಗಂಜಿ.

ವಸಂತದಲ್ಲಿ ಹೇಮುಂತದ ನೆನ್ನವಾಗಿ ಅವನ ವ್ಯು ನಡುಗಿತ್ತು. ಉಂಗುರ ಸಂಕೋಳೆಯಾಗಿ ಮಾರ್ಪಟ್ಟಿರಲಿಲ್ಲವಾದ್ದರಿಂದ ಮನಸ್ಸಿಗೆ ಹಗುರವೆನಿಸಿತ್ತು. ವಿಚಾರ ಲೋಕದಿಂದ ಭೂಮಿಗಳಿದವನು ಸುತ್ತಲೂ ಕಣ್ಣಿ ಹೊರಳಿಸಿದ್ದ. ಕತ್ತಲೆ ಬೆಳೆಯುತ್ತ ಬಂದದ್ದರಿಂದ ವಾರ್ಕಿನಲ್ಲಿ ಬಹಳ ಜನರಿರಲಿಲ್ಲ, ಚೆಂಡಾಟ ಆಡುತ್ತಿದ್ದ ಹುಡುಗರು ಮನೆಗೆ ಹೋಗಿ ಬಹಳ ಕಾಲವಾಗಿತ್ತು. ಹೊಮುತ್ತಿದ್ದ ಕಾರಂಜಿಯ ಬಳಿ, ಹುಲ್ಲಿನ ಮೇಲೆ ಕುಳಿತು ಸರಸಸಲ್ಲಾಪ ನಡೆಸುತ್ತಿದ್ದ ನವದಂಪತ್ತಿಗಳು ಸಲ್ಲಾಪವನ್ನು ಮನೆಯಲ್ಲಿ ಮುಂದುವರೆಸೋಣ ಎಂದು ತಿಂಬಾರಾನಿಸಿ ಮೇಲೇಳುತ್ತಿದ್ದರು. ಅವನು ಬರುವ ಹೊತ್ತಿಗಾಗಲೆ ಬಂದು ಬೆಂಚಿನ ಮೇಲೆ ಕುಳಿತ್ತಿದ್ದ ಮುದುಕರು ಮಾತ್ರ ಇನ್ನೂ ಕಳುತ್ತಿದ್ದರು.

ಇಬ್ಬರು ಮುಂದುಕರು: ಧೋತ್ರ, ಶಟ್ಟಿರ್, ಕನ್ನಡಕ, ಒಳಗೆ ಎಕೆದ ಬಾಯಿ; ಬೋಳುತ್ತಲೆ, ಹಿಂದಲೆಯಲ್ಲಿ ಆಧ್ಯ ಚಂದ್ರಾಕಾರದ ಒಂದು ಸಾಲು ಬಿಳಿಕೂದಲು. ಬೆಂಚಿನ ವಕ್ಕಿದಲ್ಲಿ, ಅರೆ ಒಣಗಿದ ಹುಲ್ಲಿನ ಮೇಲೆ ಹೆಳೆಯ ಚಪ್ಪಲಿಗಳು, ಮಲಗಿದ ಮುದಿ ಉಂಗುರ ಗೋಲು.

“ನನಗೇಕೆ ಈ ಪಾಡು? ಮರಿಯಾಳಗೇಕೆ ಈ ಪಾಡು?”

ಚಿತ್ರದಿಂದ ಚಿತ್ರಕ್ಕೆ ಹರಿದ ಮನಸ್ಸು ಮತ್ತೆ ಪಾಕ್ಕಿಗೆ ಬರುವ  
ಹೊತ್ತಿಗೆ ಪಾಕ್ಕು ಖಾಲಿಯಾಗಿತ್ತು. ಹೊಟ್ಟಿ ಅಡಿಗೆಮನೆಯ  
ಧ್ವನಿ ಮಾಡುತ್ತಿತ್ತು. ಮನೆಗೆ ಹೋಗಲು ಎದ್ದು ನಿಂತ. ಪಾಡದ  
ಬಳಿ ಪೂಜೆಗಾಗಿ ಸುರಿದ ಹೂಗಳಂತೆ ರಾಶಿ ಶಿಗರೇಟ್‌ನು ತುಣಕುಗಳು  
ಬಿಡಿದ್ದವು. ಸತ್ತು ಬಿಳಿ ಪತಂಗಗಳಂತೆ ಕಾಣುತ್ತಿದ್ದ ಅವುಗಳನ್ನು  
ಬದಿಗೆ ಸರಿಸಿ ಮುಂದೆ ನಡೆದಿದ್ದ.

\* \* \*

ನೆಮ್ಮೆದಿಯನ್ನು ಮರಳಿ ಪಡೆದ ಮನಸ್ಸು ರಾತ್ರಿಯ ತಂಪನ್ನು  
ಗುರುತಿಸಿತು. ಮನೆಗೆ ನಡೆದೇ ಹೋಗಲು ನಿಧರಿಸಿದ.

ರಸ್ತೆ ರಸ್ತೆಯನ್ನು ಬೀಳೊಳ್ಳಿಟ್ಟಿತು. ದಾರಿಯಲ್ಲಿ ಇನ ಸಂಚಾರ  
ಕಡಿಮೆಯಾದಂತೆ ಕತ್ತಲೆ ಹೆಚ್ಚಾಗುತ್ತಿತ್ತು....ವೇಗವಾಗಿ ಹೆಚ್ಚೆ  
ಹಾಕುತ್ತಿದ್ದ ಕಾಲುಗಳು ಒಂದು ಕಟ್ಟಿಡದ ಮುಂದೆ ಕ್ಷೇತ್ರಕಾಲ  
ನಿಂತವು. ಕಣ್ಣಗಳು ಮಹಡಿಯನ್ನೇ ರಿದವು. ಒಂದು ಕೋಣೆ  
ಯನ್ನು ಹುಡುಕಿದವು.

ಕೆಲಸ ಮಾಡುತ್ತಿದ್ದ ಹುಡುಗಿಯರನೇಕರು ವಾಸಿಸುತ್ತಿದ್ದ  
ಕಟ್ಟಿಡ ಅದು. ಕೊಣೆಗಳ ಸಾಲು ಒಂದರ ಮೇಲೊಂದು: ರೈಲಿನ  
ಮೇಲೆ ರೈಲು, ಬೆಕಕನ್ನು ಹೊರಚಲ್ಲಿತ್ತಿದ್ದ ಕಿಟಕಿಗಳು ಅಲ್ಲಿಂದು,  
ಉಲ್ಲಿಂದು; ಮೇಲೆಸೆದ ಮುಸುಕಿನ ರಂಧ್ರಗಳಿಂದ ಹೊರಚಿಮ್ಮು  
ತ್ತಿದ್ದ ಉಚ್ಚಾಯ ಜ್ವಾಲೆ, ಸುಪರಿಚಿತವಾದ ಕೋಣೆಯಲ್ಲಿ ದೀಪನಿತ್ತು.

“ಏನು ಮಾಡುತ್ತಿರಬಹುದು ಮರಿಯಾ? ಏನನ್ನಾದರೂ ಓದು  
ತ್ತಿರಬಹುದೆ? ಅಥವಾ?....ಹೌದು. ಚಿಂತಾಮನ್ಯಾಳಾಗಿರಬೇಕು.  
ಮೂರು ಪಾರಗಳಿಂದ ಅವಳನ್ನು ನೋಡಲು ಹೋಗಿಲ್ಲ. ಪೂರ್ವ  
ಕೂಡ ಮಾಡಿಲ್ಲ!”

ಹೊರಚಿಮ್ಮುಲು ಯೋರಾಡುತ್ತಿದ್ದ ಕನಿಕರ, ಪೇಮಗಳನ್ನು

ಪ್ರಯಾಸದಿಂದ ಒತ್ತಿ ಮುಂದೆ ಸಾಗಿದೆ. ನಿಧಾನ ನಾಡಿದರೆ ಕಾಲು ಗಳು ನಿಷಾಯಕ್ಕೆ ವಿರುದ್ಧವಾಗಿ ಹಿಂತಿರುಗುವವು ಎಂಬ ಸಂಶಯ ದಿಂದ ಮೊದಲಿಗಂತೆ ವೇಗವಾಗಿ ನಡೆಯತೋಡಿದೆ.

ಬಹುಕಾಲ ದೃಷ್ಟಿಸಿದ್ದ ರಿಂದ ದೀಪದ ಪ್ರತಿಬಿಂಬ ಇನ್ನೂ ಕಣ್ಣನ್ನು ಬೀಳೊಷ್ಟಿರಲಿಲ್ಲ.

ಕತ್ತಲೆಯ ದ್ವಷ್ಟು, ಮೃದು ಪದರಗಳಲ್ಲಿ ದೃಷ್ಟಿಯನ್ನು ಹುದುಗಿಸಿ ಮುಂದೆ ನಡೆದೆ. ರಾತ್ರಿಯ ತಂಪನ್ನು ಬಾಚಿ, ಬಾಚಿ ತನ್ನಲ್ಲಿ ಆಡಗಿ ಸಿದಲು ಪ್ರಯತ್ನಿಸುತ್ತ ಸಾಗಿದೆ.

ರಸ್ತೆಯ ವಂಕಿಯನ್ನು ಸಮೀಕ್ಷಿಸಿದಾಗ ಕೇಳಬಂತು ಘಂಟೂ ನಾದೆ. ತಂಪಿನಲ್ಲಿ ತೇಲಿಬಿಟ್ಟು ಮನಸ್ಸು ಹಿಂತಿರುತ್ತೆ. ಅಗ್ನಿಶ ಮನ ಯಂತ್ರವೇನೋ ಎಂದು ಕೊಂಡ. ಆದರೆ ಗಂಟೆಯ ಧ್ವನಿ ಯಂತ್ರದ ಗಂಟೆಯ ಧ್ವನಿಯಂತಿರಲಿಲ್ಲ. ಅವ್ಯಾ ತ್ವರೆ, ಏರು, ಅನಾಸಕ್ತಿ ಇರಲಿಲ್ಲ. ಅಳವಾದ, ನಿಧಾನವಾದ, ಸೈಹೆಮಯ ಧ್ವನಿ ಯಾಗಿತ್ತು. ಅಂಚೆಯವನ ಕರೆಗೂ, ಗಳೆಯನ ಕರೆಗೂ ಇರುವವ್ಯಾ ವ್ಯತ್ಯಾಸವಿತ್ತು. ವಂಕಿಯನ್ನು ದಾಟಿದಾಗ ತಿಳಿಯಿತು ಗಂಟೆಯ ಮೂಲ.

ಎರಡು ಕತ್ತಲು ದಾರಿಗಳಿಗೆ ಬೆಸಗೆ ಹಾಕಿತ್ತು ಬೆಳಕು ತುಂಬಿದ ಚೆಚು. ಬೊಂಬಾಯಿನಲ್ಲಿಲ್ಲ ಅದು ಪುರಾತನ, ಅತಿ ಸುಂದರ, ಅತಿ ಪ್ರಖ್ಯಾತವಾದುದು. ಅದರ ಎರಡು ದೊಡ್ಡ ಗಂಟೆಗಳು ಅಹ್ವಾನ, ಬಿನ್ನಹಗಳನ್ನು ಬಿತ್ತರಿಸುತ್ತಿದ್ದವು. ಚಚೆನ ಮುಂದೆ ಸಾಫಿತವಾಗಿತ್ತು ಕಾರುಗಳ ಸಾಲು. ಅವುಗಳ ಮಧ್ಯದಲ್ಲಿ ತೂರಿ ಚಚೆನ್ನು ಪ್ರವೇಶಿಸುತ್ತಿತ್ತು ಜನರ ಸಾಲು.

ಇದ್ದಕ್ಕಿದ್ದಂತೆ ಘಂಟಾನಾದ ನಿಂತಿತು. ಅವರ ಪ್ರತಿಧ್ವನಿ ಯಂತಿದ್ದ ಬೇರೊಂದು ನಾದ ಚಚೆನ ಬಾಗಿಲುಗಳಿಂದ ಹೊರಹರಿಯಿತು. ಗಂಟೆಯ ನುಡಿಗಳ ನಡುವೆ ಅಲ್ಪವಿರಾಮವಿರುತ್ತಿತ್ತು;

ಹೊಸದಾಗಿ ಕೇಳಬಂದ ನಾದ ತಡೆಯಿಲ್ಲದೆ ಹರಿಯುವ ಹೊಕೆ. ಗಂಟೀಯ ಮಿಡಿತ ಚಚೆಂ ಗೋಪುರದಿಂದ ವೃತ್ತಾಕಾರವಾಗಿ ಕೆಳಗಳಿಯುತ್ತಿತ್ತು; ಹೊಸ ಧ್ವನಿ ದಟ್ಟಧಾಮದ ರೂಪದಲ್ಲಿ ಆಕಾಶದೆಡೆ ಸಾಗುತ್ತಿತ್ತು....ಚಚೆಂನಿಂದ ಹೊರಹೊಮಿತ್ತು ಆಗ್ನಾ ವಾದ್ಯದ ಹೊನ್ನು ನಾದ.

ಆಗ ಅವನಿಗೆ ನೇನಪಾಯಿತು: ಈಸ್ಟರ್ ಹಬ್ಬಕ್ಕಾಗಿ ನಡುರಾತ್ರಿ ಆರಾಧನೆ!

ವಾದ್ಯದ ಧ್ವನಿಯಲ್ಲಿನ ಗಾಂಭೀರ್ಯ, ಮಾರ್ಫವ ಏನೇನೇಂ ನೇನಪುಗಳನ್ನು ಕರೆದು ಮನಸ್ಸನ್ನು ಚುಚ್ಚಿತ್ತು. ನೇನಪು ಒಳ್ಳಿಬಲಗೊಂಡು ನೇಣಾಗಿ ಪರಿಣಮಿಸುವ ಮೊದಲೇ ಅಲ್ಲಿಂದ ಶಾಲ್ಮೀಗೆಯ ಬೇಕೆಂದು ಮುನ್ನಡಿಮುನ್ನದರಲ್ಲಿದ್ದು. ನಾದದ ಹೊನ್ನು ಹೊಕೆ ಆಡ್ಡ ಬಂತು. ಅದರಲ್ಲಿನ ಗಾಂಭೀರ್ಯ, ಮಾರ್ಫವಗಳು ಅವನನ್ನು ಹಿಂದೆಳಿದವು.

ಮೆಟ್ಟಲನ್ನು ಹತ್ತಿ, ಪವಿತ್ರ ಜಲವನ್ನು ಸ್ವಿಂಕರಿಸಿ ಬಳಗೆ ಹೋದ. ಕತ್ತಲೆಯನ್ನು ತುಂಬಿಕೊಂಡಿದ್ದ ಕಣ್ಣಗಳು ದೀಪದ ಬೆಳಕು, ವಾದ್ಯದ ಧ್ವನಿಯ ಬೆಳಕು ಇವುಗಳ ಜೋಡಿ ಪ್ರಕಾಶವನ್ನು ಕಂಡು ಬೆಚ್ಚಿದವು. ಬಂದು ಬಾಗಿಲಿನ ಬದಿಗೆ, ಬೆಳಕು ಹೆಚ್ಚಿಲ್ಲದ, ಜನ ಹೆಚ್ಚಿಲ್ಲದ ಮೂಲೆಯೊಂದರಲ್ಲಿ ಕುಳತ.

ಅವನು ಚಚೆಂನ್ನು ಪ್ರವೇಶಿಸಿ ವರ್ಷಗಳಾಗಿದ್ದವು. ತಂಗಿಯ ಮದವೆಯ ದಿನ ತಾಯಿ, ತಂದೆಯರೊಡನೆ ಹೋಗಿದ್ದ. ನಿವಾಹ ಜರುಗಿದು ಬಂದು ಸಣ್ಣ, ಬಡ ಚಚೆಂನಲ್ಲಿ, ಮತ್ತೆ ಚಚೆಂನ ಬಳಿಬಂದು ವಾರದ ಹಿಂದೆ. ಇದೇ ಚಚೆಂನಲ್ಲಿ ಭಾರಿ ಮದುವೆಯೊಂದು ಜರುಗಿತ್ತು. ಬೊಂಬಾಯಿನಲ್ಲಿ ನೆಲೆಸಿದ್ದ ಇಬ್ಬರು ಹಣವಂತೆ ಆಂಗ್ಲರ ಮನೆತನಗಳು ಮದುವೆಯಿಂದ ಬಂದಾಗಿದ್ದವು. ಅವನು ಸಮಾರಂಭಕ್ಕೆ ಪತ್ರಿಕಾ ಪ್ರತಿನಿಧಿಯಾಗಿ ಬಂದಿದ್ದ. ತದವಾಗಿ

ಬಂದದ್ದರಿಂದ ಒಳಗೆ ಹೋಗಲಾಗಿರಲಿಲ್ಲ. ಹೊರಗೇ ನಿಂತು ಭಾಯಾ ಚಿತ್ರಗಳನ್ನು ಕ್ರಿತಿಗೆದ್ದ್ವಾಗಿ ಸಮಾರಂಭಿಸಿ, ಮನೆಯವರ ಉಲ್ಲಾಸ, ಪ್ರೇಕ್ಷೆ ಕರ ಬೆರಗು ಇವುಗಳನ್ನು ಕಂಡು ತಿರಸ್ತಾರದ ನಗೆ ನೆಕ್ಕಿದ್ದೀ.

ಅವನು ಕುಳಿತ ಕೂಡಲೇ ಮೇಳ-ಗೀತ ಪಾರಂಭವಾಯಿತು. ಗಾಯಕ ವ್ಯಂದ ಪವಿತ್ರ ಗೀತಗಳ ಪಶ್ನನವನ್ನು ‘ರೆಕ್ಕಿನಂ’ ಇಂದ ಆರಂಭಿಸಿತು. ಶ್ರೀಸ್ತನ ಕಡೆ ಉಸಿರಿನ ಹಿಂದೆಯೇ ಧಾವಿಸಿ ಬಂದ ಕತ್ತಲೆಯ ವಿವಯವಾಗಿ ವ್ಯಂದ ಹಾಡಿತು. ಶೈಕ್ಷಿಸಿದವರ ಅಜ್ಞಾನದ ಬಗೆಗೆ ಶ್ರೀಸ್ತನ ಮರುಕದ ಮಾತುಗಳು, ಅವುಗಳನ್ನು ಕೇಳಿ ಅವನೂ ನಿತರಾದ ಕೂರಿಗಳು, ಶೀಲಬೆಯನ್ನು ಸುತ್ತುಗಟ್ಟಿದ ಶ್ರೀಸ್ತನ ಹಿಂಬಾಲಕರ ಶೋಕಗೀತೆ-ಎಲ್ಲವನ್ನೂ ಕುರಿತು ಹಾಡಿತು.

ಹಿಂಬದಿಯಲ್ಲಿ ಹುಡುಗಿಯರ, ಸಣ್ಣ ಹುಡುಗರ ಏರು ಧ್ವನಿಗಳು, ಮುಂದೆ ದೊಡ್ಡ ಗಂಡಸರ ಆಳವಾದ ಧ್ವನಿಗಳು; ಏರು ಧ್ವನಿಯ ಪಿಟೀಲು, ಆಳ ಧ್ವನಿಯ ಆಗನ್‌. ‘ಅಲೆಗಳು’-ಆ ಜವಾನೀ ಜಲವಣಿದ ಚಿತ್ರದ ನೀನೆವಾಯಿತು ಅವನಿಗೆ. ಹಿನ್ನೆಲೆಯಲ್ಲಿ ಮುಂಗಿಲೆತ್ತರದ ತೆಳು, ಚಂಚಲ ಆಲೆಗಳು; ಮುಂದೆ ಗಂಭೀರವಾದ, ತಗ್ಗಾದ, ದಪ್ಪ ಅಲೆಗಳು.

‘ರೆಕ್ಕಿನಂ’, ‘ಗ್ಲೋರಿಯಾ’ ಕ್ಕೆ ಎಡೆನೂಡಿಕೊಟ್ಟಿತು. ಏರು ಧ್ವನಿಗಳ ಕಣ್ಣಿರನ್ನು ಒರಸುತ್ತ ಬಂತು ಬಂದು ಗಂಡು ಧ್ವನಿ, ಹಿನ್ನೆಲೆಯಿಂದ. ಸಮಾಧಿ ಒಡೆದು ಮೇಲಿದ್ದ ಶ್ರೀಸ್ತ ಭಕ್ತ ವ್ಯಂದವನ್ನು ಸಂತೃಪ್ತಿಸಿ, ಹಾರ್ಡಿಸಿ ಸ್ವರ್ಗದತ್ತ ಸಾಗಿದ. ಮಿಂಚು ಆರತಿ ಬೆಳಗಿತು. ಮಳೆ ಮಂಗಲ ಗಾನ ಹಾಡಿತು. ಗುಡುಗು ಜಯಭೀರಿ ಬಾರಿಸಿತು. ಭಕ್ತರ ಶೋಕ ಆನಂದೋತ್ಸಾಹಗಳಿಗೆ ತಿರುಗಿತು. ಪುನರ್ಜರ್ಣ ಪದದ ಜೀವಗಳೆಲ್ಲವೂ ಕೃತಜ್ಞತೆಯ ನರ್ತನದಲ್ಲಿ ಭಾಗವಹಿಸಿದವು.

ಶೀಲಾಸೀತ ಬಂದರ ಪಾದದ ಬಳಿ ನಿಂತಿದ್ದ ಯುವತಿಯೊಬ್ಬಳು

ಸೀತದತ್ತ ಸಡಿದಳು. ಸೀತಕ್ಕೆ ಕರೆದೊಯ್ಯಾವ ದಾರಿ ಬಳಸು: ಶಿಲೀಯ ಸುತ್ತ, ಸುತ್ತ, ಕೊರೆದ ಮೆಟ್ಟೆಲುಗಳು. ನಿಧಾನವಾಗಿ ಹತ್ತಿ ತೊಡಗಿದಳು ಶೈತವಸ್ತುಧಾರಿತಿ; ಶಿಲೀಯ ಸುತ್ತ, ಸುತ್ತ ಮೃದು ಬಿಳಿ ಬೆಳಕು ಸರಿಯತೋಡಗಿತು. ನರ್ತನದ ಸಂಗೀತ ಮರೆಯಾಯಿತು. ಕೈಮುಗಿದು ನಡೆಯತೋಡಿದ್ದ ಬಾಲೆ ಹಾಡತೋಡಿದಳು: ‘ಆವೇ ಮರಿಯಾ.... ಆವೇ ಮರಿಯಾ....’

ವರ್ತುಲ ವರ್ತುಲವಾಗಿ ಹರಿದು ಬಂದ ಗಾನದೆಳಿ ಸೇರವಾಗಿ ಅವನನ್ನು ಸೇರಿತು. ಮೇಳದ ಸಂತಸದಲ್ಲಿ ಮೈನುರೆತಿದ್ದವನನ್ನು ಕಂತದ ತೀಕ್ಕುತ್ತೆ ಎಚ್ಚರಿಸಿತು. ನರ್ತಿಸುತ್ತಿದ್ದ ಜನ, ಸುತ್ತುವರಿಯುತ್ತಿದ್ದ ತರುಣೆ ಎಲ್ಲರೂ ಮರೆಯಾದರು....‘ಆವೇ ಮರಿಯಾ’ ಮುಂದುವರಿಯುತ್ತಿತ್ತು. ಗಾಯಕಿ ಪಟ್ಟಣದಲ್ಲಿ ಪ್ರಸಿದ್ಧ ಭಾಗಿದ್ದ, ಮನುಣಿಗೆ ವಾತಲಾಗಿದ್ದ ಸೊಪಾನೊ....ಮತ್ತುದೇ ಹೆಸರು, ಮತ್ತುದೇ ಮಾರ್ದವ! ಗಾಯಕಿಯ ಧ್ವನಿಯನ್ನು ಹಿಂದೂಡಿ ಬಂತು ಕರೆ: ‘ಟೋನಿ....ಟೋನಿ!’ ಅಲೆಗಳು ತೊಳೆದಿದ್ದ ಏದೆ ಹಲಗೆಯಮೇಲೆ ಕರೆ ಕೊರೆಯಿತು.

‘ಟೋನಿ....ಟೋನಿ!’ ಅ ಸಾಲಿನ ಕೆಳಗೆ ಅವನಿಗರಿವಿಲ್ಲದಂತೆಯೋ ಬಯಕೆ ಬರೆಯಿತು: ‘ಮರಿಯಾ—ಮರಿಯಾ!’—ನರ್ತಕರು ಜೊತೆ ಗಾತಿಯರತ್ತ ಸರಿಯುತ್ತ ಉಸುರಿದರು: ‘ಒಲವು ಸೊಗಸು! ’ ತೇಜ ಪಂಕದ ಮೇಲೇರುತ್ತಿದ್ದ ಕ್ರಿಸ್ತನ ಶಾಂತ-ನಗೆ ನುಡಿಯಿತು: ‘ಜೀವನ ಸೊಗಸು! ’

ಮೂರು ವಾರಗಳಿಂದ ಆಶಾಂತಿಗೆ ಕಾರಣವಾಗಿದ್ದ ಚಿಂತೆ ಅದಕ್ಕೆ ಹೊಳೆದ ಪರಿಹಾರ, ಎಲ್ಲ ಅನವಶ್ಯಕ, ತಪ್ಪು ಎನಿಸಿತು ಆವ ನಿಗೆ. ಮೆಲ್ಲಿ ಮನೆಬಿಡುವ ಮುನ್ನ ಹಾಡಿ ನೇರೆ ಹೊರೆಯವರ ಮನತಣಿಸಿದ ಹಾಡು, ಮೆನ್ನೂಹಿನ್ ಪಿಟೀಲು ತಂತಿಗಳಿಂದ ಹೊರ ಹೊಮ್ಮಿಸಿ ಜನರ ಮನ ಸೆಳಿದ ಹಾಡು ಅವನ ನಿಧಾರವನ್ನು ಕ್ಷೇತ್ರ

ಕಾಲದಲ್ಲಿ ಹೇಳ ಹೆಸರಿಲ್ಲದಂತೆ ಮಾಡಿತು.

ಯಂವತಿ ಸೀರದ ಬಳಿ ಸೇರಿದಳು. ಹೀರದ ಹೇಳಿನ ಶಿಲು ಚಿಗೆ ಮಣಿದು ಜನರತ್ತು ತಿಗುಗಿದಳು. ತನ್ನ ಎರಡು ಕೈಗಳನ್ನೂ ಅವರೆಡಿಗೆ ಹಾರ್ಷಿಕೆಯಲ್ಲಿ ಚಾಚಿದಳು. ಸ್ವಾತ್ಮಗೊಂಡ ಜನ ಮತ್ತು ಹಾಡಲು ಪ್ರಾರಂಭಿಸಿದರು: ‘ಕೋರಾ ಆಮೋರಿ! ಸಾಮಾನ್ಯ ಅನಂದಕೂಟಗಳ ಹೇಳಿಗಳಲ್ಲಿರುವ ಬಿರುಸು ಅದರಲ್ಲಿಲ್ಲ. ಧ್ವನಿಗಳಲ್ಲಿನ ಮಾಧುರ್ಯ, ಸೂಕ್ಷ್ಮತೆ ಶಾವಕರ ಮೇಲೆ ಮೊಲ್ಲೆದಳ ಸುರಿಯುತ್ತಿದ್ದವು. ಹೂದಳದ ಸ್ವರ್ಶಕ್ಕೆ ಮೃದುವಾಯಿತು ಆವನ ಮೈ, ಮನಸ್ಸು.

ಹೇಳದವರು ಕಡೆಯಾಗಿ ‘ಕೀಡೊ’ವನ್ನು ಹಾಡಲಾರಂಭಿಸಿದರು. ಮೊಲ್ಲೆದಳ ಮೃದು ಮಾಡಿದ ಮೈ, ಮನಗಳನ್ನು ಸವುರಿತುನ್ವಿಲುಗರಿ ಬೀಷಣಿಗೆ ಗಾಳಿ: ದೇವತೆಗಳ ರೇಕ್ಕೆ ಸ್ವರ್ಶ. ಹೇಳಕಡೆಯ ಸಾಲನ್ನು ಒಂದು ಕಂಠದಿಂದ ಹಾಡಿತು: ‘ಆಮೇನಾ..ಆಮೇನಾ! ತಗ್ಗಿ ದೈಯಲ್ಲಿ ತೇಲಿ ಬಂತು ವಿಶ್ವಾಸ ತುಂಬಿದ ಆಶಿವಾದ; ತಲೆತಡವಿತು ಕೈ. ಇನಿಯಳ ಬೆಂಕಿ ಸ್ವರ್ಶವಲ್ಲ; ಶಾಂತಿ ಲೇಪಿಸಿದ, ಶಾಂತಿ ಲೇಪಿಸುವ ವ್ಯಾದ್ಧ ಕೈ-ತಾಯಿಯದು, ತಂಡೆಯದು, ಆಜ್ಞೆಯದು, ಆಜ್ಞಾನದು. ಬಯಕೆ ಬಸಿಯುವ ಕೈಯಲ್ಲ; ಸಮಾಧಾನ ತುಂಬುವ, ಬಯಕೆಗಳೇನೂ ಇಲ್ಲದ ಕೈ; ಒಂದೇ ಬಯಕೆ: ಹಾರ್ಷಿಕೆ. ಪವಿತ್ರತ್ವ ಸಂತನ ಸ್ವರ್ಶ, ದೋಷಾತೀತ ಪ್ರೋಪನ ಸ್ವರ್ಶ... ಮೃದು ಮೈ, ಈಗ ತಂಪಾಗಿತ್ತು.

ಗಾನ ಮುತ್ತನಲ್ಲಿ ಕೊನೆಗಂಡಿತು. ನಾಟಕಗಳಲ್ಲಿನಂತೆ, ಸಂಗಿತ ರಚನೆಗಳಲ್ಲಿನಂತೆ, ಆವೇರಾಗಳಲ್ಲಿನಂತೆ ಪರಾಕಾಷ್ಮೀಗೇರಲಿಲ್ಲ. ಉದ್ದೇಶ ಪೂರ್ವ ಕವಾಗಿಯೇ ಆ ರೀತಿ ಅಂತ್ಯವಾಗಿತ್ತು. ಪರಾಕಾಷ್ಮೀಗೇರಿದ ಪಾದದ ಮರುಹೆಚ್ಚಿ ಕೆಳಗಿಳತ, ಹತಾತ್ಮಾದ, ಕ್ಷೇತ್ರವಾದ ಅಥಃವತನವಾಗಿರಬಹುದು ಆಧವಾ ನಿಧಾನದ, ಅನುಕ್ರಮವಾದ

ಕೆಳಗಿಲಿಯುವಿಕೆ ಇರಬಹುದು. ಯಾವನದೊಲವು!... ಆದರೆ ಈ ಶಾಂತ, ದೀಪ್ತಪ್ರೇಮದಲ್ಲಿ ಬಿರುಕಿಲ್ಲ, ತಡೆಯಿಲ್ಲ. ಮಧ್ಯವಯಸ್ಸಿನ ಪ್ರೇಮ!.... ಧಿಸಿಯನ್ನು, ಹಿಪ್ಪೊಲೈಟ್‌ರ ನಿಶ್ಚಿತ ಪ್ರೇಮ ಮತ್ತು ಮಿಕ್ಕ ಮೂರು ಜೋಡಿಗಳ ಚಂಚಲ ಪ್ರೇಮ... ಸಾತ್ವಿಕ ಪ್ರೇಮ, ರಾಜಸಿಕ ಪ್ರೇಮ.... ಅಸ್ಥಿರತೆ ಇಲ್ಲ, ಸಂದೇಹ ಸಂಶಯಗಳಿಲ್ಲ. ನಿಸ್ಸಂದೇಹ ವಾದ ನಂಬಿಕೆ ಇದೆ, ಶ್ರದ್ಧೆ ಇದೆ, ಶಾಂತಿ ಇದೆ.

ಇದರ ಅರಿವಾದವನು ಅಂದುಕೊಂಡ: “ದುಃಖಕ್ಕೆ, ಕಷ್ಟಕ್ಕೆ, ಪ್ರೇಮದ ಸಾವಿಗೆ ಕಾರಣ ಕಾಲ ಎಂದುಕೊಂಡಿದ್ದೆನಲ್ಲ. ಎಂತಹ ಮೂರು ನಾನು!”

ಮೇಳದವರು ತಮ್ಮ ಸ್ಥಳಗಳಲ್ಲಿ ಕುಳಿತೊಡನೆಯೆ, ಯಾರಿಗೂ ಅರಿವಾಗದಂತೆ, ಹಕ್ಕುದಲ್ಲಿದ್ದ ಬಾಗಿಲಿನ ಮೂಲಕ ಆಚಿಗೆ ಬಂದ. ನಡೆದು ಬಂದ ಹಾದಿಯನ್ನೇ ಮತ್ತೆ ಹಿಡಿದ.

ದಾರಿ ಮೇಗವಾಗಿ ಒಡಿತು. ಮರಿಯಾಳದ್ದ ಕಟ್ಟಡದ ಬಳಿನಿಂತು. ಅವಳ ಕೋಣೆಯಲ್ಲಿನ್ನೂ ಬೆಳಕು ತುಂಬಿತ್ತು. ಮೆಟ್ಟೆಲಿನ ಬಳಿ ಅಡ್ಡವಾಗಿ ಬಂದ ಕಾವಲುಗಾರನ ಕೈಗೆ ನಾಣ್ಯವೋಂದನ್ನು ಅವುಕಿ ಮೇಲೋಡಿದ. ಕೋಣೆಯ ಬಾಗಿಲನ್ನು ಬಡಿದ.

“ಯಾರದು?”

ಧ್ವನಿಯಲ್ಲಿ ಮೂರು ವಾರದ ಆತಂಕ, ಆಕಾಂಕ್ಷೆಗಳು ತುಂಬಿದ್ದವು.

“ನಾನು, ಬೋನಿ....ಬಂದಿದ್ದೇನೆ. ಬಾಗಿಲು ತೆಗೆ!”

## ವೈಶಾಖ ಶುದ್ಧ ಪೂರ್ಣಿಮೆ

ಉಂದು ಮತ್ತೆ ವೈಶಾಖ ಶುದ್ಧ ಪೂರ್ಣಿಮೆ. ಜ್ಯಾಂತಿನಾನ್ಯಾಸವನ ರೂಪತಾಳಿದ ದಿನ. ಚಂದ್ರ ಬೆಳಕಿನ ಜೊತೆಗೆ ಜೇನು ಜೆಲ್ಲವ ದಿನ.

ಉಂದು ನನ್ನಲ್ಲಿ ಶಾಂತಿ ತುಂಬಿದೆ. ಸಕಲ ಸೃಷ್ಟಿಗೆ ಹಸಿರು ಹನಿಸಿದ ಚಂದ್ರ ನನ್ನೆಡಿಗೂ ಹಸಿರು ಸುರಿದಿದ್ದಾನೆ. ಎದೆಯಲ್ಲಿ ಎಳೆಗಿರಿಕೆ ಹಾಸಿಗೆ.

ವರ್ಷದ ಹಿಂದಿನ ಪೂರ್ಣಿಮೆ! ಎಡೆ ಬಿರುಕುಗಳು, ಬಿಕ್ಕುಗಳು ಚಾಪೆಯಾಗಿತ್ತು. ಬಳಿಸುಳಿದ ಚಂದ್ರನುಸಿರಿನ ಹಿನು ಹತಾಶೀಯ ಚೇಗೆಗೆ ಸಿಕ್ಕಿ ಆವಿಯಾಗಿತ್ತು.

ಅದರ ಹಿಂದಿನದು! ಅಂದು ನನ್ನ ಹಾಡಿಗೆ ಹಿಮ್ಮೈಳ ಕೂಡಿಸಿದ್ದ ಚಂದ್ರ. ಕ್ರಾಣಕಾಲ ಇಸೋಯೆಲಿಯಂದ ಹೋಡದ ಹಿಂದೆ ಅವಿತ್ತಿದ್ದ ರೂ ನವ್ಯಾಭಿರಂಜ್ಞ ನೋಡುವ ಕುತ್ತಾಹಳದಿಂದ ತೆರೆ ಹರಿದು ಹೊರ ಚಿನ್ಮೈದ್ದ.

ಎರಡು ವರ್ಷಗಳ ಹಿಂದೆ....

\* \* \*

ಎರಡು ವರ್ಷಗಳ ಹಿಂದೆ...

ಚೇಸಿಗೆಯ ರಜಕ್ಕೆ ಮನಿಗೆ ಧಾವಿಸಿದ ಅಣ್ಣಿ ಜೊತಿಯಲ್ಲಿ ತನ್ನ ಜೀವದ ಗೆಳೆಯ ಚಂದ್ರಶೇಖರನನ್ನು ಕರೆತಂದಿದ್ದೆ. ಪರಿಕ್ಕೆಯಲ್ಲಿ ಚೆನ್ನಾಗಿ ಮಾಡಿದ್ದರಿಂದ ನೆಮ್ಮೆದಿ, ರಜೆ ಬಂದಿದ್ದರಿಂದ ಉಲ್ಲಾಸ ಇಬ್ಬರಲ್ಲಿ ತುಂಬಿತ್ತು. ನೊದವೊದಲು ಚಂದ್ರಶೇಖರನನ್ನು ಆವರಿಸಿದ್ದ ಸಂಕೋಚ ಗೆಳೆಯನ ವಿಶ್ವಾಸ, ಅವನ ಮನೆಯವರ ಸೌಹಾದರ ಇವುಗಳಿಂದ ದೂರವಾಗಿತ್ತು.

ఆణ్ణనె జీవద గేళీయ నెన్నె జీవద గేళీయనొ ఆగలు బహమ కాల హిడియలిల్ల. చంద్రశేఖర—జీలువు హసరిగి తక్క రూప, రూపక్క తక్క మనస్సు. కణ్ణ గుడ్డియోళగి కూడిట్టు బెళదింగళు, నమ్మ జొతిగి ఏనేనో విషయగళ బగిగి చచింసుత్తిద్వాగ ఎడె బిడడె ఆడుత్తిద్ద ప్రతిభియ నించు, ఎల్లరిడిగి తోఱుత్తిద్ద సరళ స్వభావద ఆభివ్యక్తి సహానుభూతి....మనిగె బంద వారదల్లి చంద్రశేఖర నమ్మల్లర మన సేళేదిద్ద. మాతు—నమ్మ తండెయ జొతి రాజశీయ, తాయియ జొతి పరిచయస్థర—ముఖ్యవాగి, ఆవళిగె ముఖ్య వాద నెన్న ఆణ్ణన—విషయ; ఆణ్ణనె జొతి లూరినల్లి తిరుగాట, తంగియ జొతి కల్లాట, నెన్న జొతి మాతిగింత హిచ్చు వోన....

మనేయవరేల్లర మేళ్ళిగిగి పాత్రనాదవనన్నె మనిగె సేరి సువ విచార తాయిగి హొళేదుదు సహజ. మగనింద చంద్ర శేఖరన విషయవన్నె తిలుదుకొండరు.

చంద్రశేఖరన తండెతాయి అవను చిక్కవనాగిద్దాగలే సత్కు హోగిద్దరు. బెళీసిద ఆణ్ణనిగి సంసార బెళీదంతి ఇవనల్లి ఆనాసక్తియూ బెళీయుత్త బంతు. చంద్రశేఖరన పాలిగి ఆవన గెళీయరే మనేయవరాదరు.

ఈ వృత్తాంతవన్ను కేళిద మేలి ఆవన బగెగిద్ద నెన్నె మేళ్ళికేగి సహానుభూతి బందు కూడితు. ఎరడు బళ్ళిగళ వింలనదింద నూరు కుడిగళు చిమ్మిదవు. బళ్ళిసాలు నాచికె, సంకోచగళన్ను మరేమాడితు. ఇబ్బర నడువే హప్పగట్ట నింతిద్ద మోనవన్ను మరుక, మాదఫ కరగిసిదవు.

“హుడుగ ఒళ్ళీయవను. లక్ష్మణవాగిద్దానే, ఓదిద్దానే,

ನಮ್ಮ ಜೊತೆ ಹೊಂದಿಕೊಂಡು ಹೋಗ್ತಾನೆ; ಎಲ್ಲಾ ಸರಿ, ಅದರೆ ಹಿಂದಿನ ಆಸ್ತಿ, ಗೇಸ್ತಿ ಏನೂ ಇಲ್ಲವಲ್ಲಾಂದೇ?“ ತಾಯಿಯ ಆತೆಕೆದ ಅಡ್ಡ ಹೆಂಗಸಿಗೆ ಸಹಜವಾದ ಪ್ರಾಪಂಚಿಕ ದೃಷ್ಟಿಗೆ ಕಂಡು ಬಂದ ಅಡ್ಡ.

“ಹಿಂದಿನ ಆಸ್ತಿ ಇಲ್ಲದೆ ಇದ್ದರೆ ಏನು? ಅವನ ವಿದ್ಯೇಯೇ ಅವನಿಗೆ ಆಸ್ತಿ. ಅವನ ಬುದ್ಧಿಗಿಂತ ಹೆಚ್ಚು ಆಸ್ತಿ ಬೇಕೇ, ಹೇಳು? ಪರೀಕ್ಷೇಲಿ ಚೆನಾಗುಗಿ ವ್ಯಾಸ್ ಮಾಡ್ತಾನೆ. ಒಳ್ಳೇ ಕೆಲಸ ಸಿಕ್ಕತ್ತೆ, ಚೆನಾಗು ಗಿರ್ತಾನೆ. ಇನ್ನೇನು?“ ತಂದೆಯ ನೆಮ್ಮದಿಯ ಉತ್ತರ. ಗಂಡಸಿಗೆ ಸಹಜವಾದ ಆದರ್ಶ ನುಡಿಸಿದ ಉತ್ತರ.

“ಅವನಿಗೆ ಆಸ್ತಿ ಇಲ್ಲ ಅಂತ ವಿಜಯನ್ನ ಅವನಿಗೆ ಕೇಳದೆ ಇದ್ದರೆ, ಆದು ಪೆದ್ದುತನ,” ಎಂದ ಅಣ್ಣ ತಾಯಿಗೆ, ಬಳಕೆಯ ಧೈಯದಿಂದ, ಅಭಿಮಾನದ ಕರ್ತೀರತೆಯಿಂದ.

ಮೆಚ್ಚಿನ ಮಗನ ಹತದ ಕಾವು ತಾಯಿಯ ಅಡ್ಡ ಯನ್ನ ಬತ್ತಿ ಸಿತು.

ಬಾಗಿಲಿನ ಮರೆಯಲ್ಲಿ ತವಕದಿಂದ ಕಾದಿದ್ದ ನನ್ನ ಹೃದಯಕ್ಕೆ ಅಣ್ಣನ ಕರ್ತೀರತೆ ಅಮೃತಸಮಾನವಾಗಿತ್ತು.

ಸೂಕ್ತಪ್ರಶ್ನೆಯಿಂದ ಅಣ್ಣ ಗೆಳೆಯನ ಅಭಿಪ್ರಾಯವನ್ನು ತಿಳಿದ್ದುತ್ತಂದೆ, ತಾಯಿ, ನೇರವಾಗಿ ಕೇಳಿದರು; ವಂದನೆಯನ್ನು ಪಿರಿಸಿದರು. ಅಂದು ರಾತ್ರಿ ಉಟಕ್ಕೆ ಸೇರಿದಾಗ ಚಂದ್ರಶೇಖರನ ಕಣ್ಣಗಳು, ಮಿಕ್ಕವರ ಕಣ್ಣ ತಪ್ಪಿಸಿ, ನನ್ನವನ್ನು ಅರಸಿದವು. ಅವನ ದೃಷ್ಟಿ ಒಪ್ಪಿಗೆಯನ್ನ ಸೂಚಿಸಿತು, ಬಲವನ್ನು ಯಾಚಿಸಿತು.

“ಯಾಚನೆಯ ಅವಕ್ಕರತೆಯಲ್ಲಿ?“ ಎಂದು ಉತ್ತರ ರವಿತ್ತಿತು ಮಾದರವತೆಯಲ್ಲಿ ಮಿಂದ ನನ್ನ ದೃಷ್ಟಿ.

\* \* \*

ಅಂದಿನಿಂದ ಗೆಳೆಯಿಂಬಿರ ಜೊತೆ ನನಗೊಂಡು ಸಾಫಿನ ಸಿದ್ಧಾ

ವಾಯಿತು. ಅಣ್ಣನ ಸಂತಸದ, ಸ್ನೇಹ ಪೂರ್ಣ ಹಾಸ್ಯ, ತಂಡಿ ತಾಯಿಯರ ಆನಂದ, ನೆಮ್ಮೆದಿ ತುಂಬಿದ ಮಾತು ಬಳ್ಳಿ ಸಾಲಿಗೆ ವ್ಯಾದು ಬಿಸಿಲನ್ನೆ ರೆದವು. ಬಳ್ಳಿಗೆ ಭಾರವಾದ ನೋಗ್ಗನ ತೋರಣ ನಕ್ಕು ಹೊಮ್ಮಾಲೆಯಾಯಿತು.

ಸಂಪ್ರದಾಯಕ್ಕೆನುಗುಣವಾಗಿ ತಂಡಿ ಚೆಂಡ್ರಶೇಖರನ ಅಣ್ಣನಿಗೆ ಬರೆದರು. “ಅವನು ಒಪ್ಪಿದ ಮೇಲೆ ನನ್ನ ದೇನಿದೆ?” ಎಂದು ಬಂತು ಬಿಗುವಿನ ಉತ್ತರ.

ವರೀಕ್ಕೆಯ ಫಲಿತಾಂಶ ಬಂತು. ನಿರೀಕ್ಷೆಸಿದ್ದಂತೆ ಇಬ್ಬರಿಗೂ ತೇಗ್ರಡೆಯಾಗಿತ್ತು. ಆವರು ತೇಗ್ರಡೆಯಾಗಿದ್ದ ರಿಂದ ಉಂಟಾದ ಸಂತೋಷವನ್ನು ಅವರಿಬ್ಬರೂ ಕೂಡಲೇ ಉರಿನ್ನು ಬಿಡಬೇಕಾಗುತ್ತದೆ ಎಂಬ ಅರಿವು ಮಂಕುಮಾಡಿತು. ಚೆಂಡ್ರಶೇಖರ ಕೆಲಸವನ್ನು ಹುಡುಕಬೇಕಾಗಿತ್ತು. ಆವನಿಗಿಂತ ಒಂದು ತರಗಳಿ ಹಿಂದಿದ್ದ ಅಣ್ಣಿಂದನ್ನು ಮುಂದುವರಿಸಲು ಹೋಗಬೇಕಾಗಿತ್ತು. ತಂಡಿ ಚೆಂಡ್ರಶೇಖರನಿಗೆ ಸಲಹೆ, ಸಹಾಯಗಳನ್ನಿತ್ತರು; ತಾಯಿ ಮಗನಿಗೆ ಹಾಸ್ಯಲ್ಲಿ ತಿನ್ನ ವುದಕ್ಕೆಂದು ತಿಂಡಿಗಳನ್ನು ಮಾಡತೋಡಿದರು.

ಗೆಳೆಯರಿಬ್ಬರನ್ನೂ ಕಳುಹಿಸಿಕೊಡಲೆಂದು ಬೆಳದಿಂಗಳು ಬಂತು. ನಮಗೆ ಅದು ವೈಶಾಖದ ಶುಕ್ಲಪಕ್ಷವೆಂದು ಆಗ ನೇನಿಸಿಗೆ ಬಂತು. ಪೂರ್ಣಮೇಯಂದು, ಬೆಳದಿಂಗಳದೂಟ ಮಾಡಬೇಕೆಂದೂ, ಆದು ವರೆಗೂ ಆವರು ಹೋಗಬಾರದಂದೂ ತಾಯಿ ಹೇಳಿದರು. ಇಬ್ಬರೂ ಸಂತೋಷದಿಂದ ಒಪ್ಪಿದರು.

ಚೆಂಡ್ರ ಬೆಳಿದಂತೆ ನಮ್ಮಿಬ್ಬರಲ್ಲಿ ನೆರಲಿನ ಹುತ್ತಗಳು ಬೆಳಿದವು. ಪೂರ್ಣಮೇಯ ಹತ್ತಿರ ಬಂದಂತೆ ಅಮಾವಾಸ್ಯೆಯೂ ಹತ್ತಿರ ಬರಲಿಡಿತು. ಸ್ವಾಗತದ ಹಿಂದೆಯೇ ದುಗುಡ ಹೆಡೆಯಾಡುತ್ತಿತ್ತು. ಪೂರ್ಣಮೇಯ ಮಗ್ಗಲಿಗೆ ನಿಂತ ದಿನಗಳು ನಮ್ಮನ್ನು ಬೇರೆಡಿಸುವ ಸಂಚು ಹೂಡಿ

ದ್ವಾರ್ಪ. ಅವನಿಗೆ ಕೆಲಸ ಸಿಕ್ಕಿ, ಮದುವೆ ನಡೆಯಲು ಸಾಧ್ಯವಾಗುವ ವರೆಗೂ ನಾವು ಬೇರೆಯಾಗಿಯೇ ಇರಬೇಕು...

ಪ್ರಾಣಿಮೇಯ ದಿನ ಬಂತು; ರಾತ್ರಿ ಬಂತು; ಚಂದ್ರ ಬಂಡ; ಬೆಳದಿಂಗಳು ಬಂತು, ಬಂದು ಹೆಡಿಗೆ ಹಾಲುಷಿಸಿ ನಿದ್ರೆ ಮಾಡಿಸಿತು. ನೆರಳನ ಹುತ್ತಗಳನ್ನು ಕರಗಿಸಿ ನೆಲಸಮು ಮಾಡಿತು. ಕೃಷ್ಣವರ್ಕು ವಸ್ತು ಮರೆತು ಎಲ್ಲರೂ ನಲಿದಾಡಿದೆವು.

ಉಟ್ಟವಾಯಿತು. ಮಾತುಕತೆಯಾಯಿತು. ಆರು ಜೊತೆ ಕಣ್ಣಗಳಲ್ಲಿ ಚಂದ್ರ ಕುಣಿಯುತ್ತಿದ್ದ....ಚಂದ್ರ ನೆತ್ತಿಗೇರಿದ. ಆಕಳ ಕೆಯ ಮೇಳ ಮಾತುಕತೆಗೆ ಮಧ್ಯಮಾವತಿ ಹಾಡಿತು. ಒಬ್ಬಾಬ್ಬಿ ರಾಗಿ ನಿದಿಸಲು ಒಳಗೆ ನಡೆದರು. ತಂಗಿ, ತಂದೆ, ತಾಯಿ, ಆಳ್ವಿ....ನನ್ನಾಬ್ಬಿರಿಗಲ್ಲಿಯ ನಿದ್ರೆ ಅಂದು?

ಮನೆ ಚಿಕ್ಕದಾಗಿದ್ದರೂ ತೋಟ ದೊಡ್ಡದಾಗಿತ್ತು. ತಂದೆ ವಿಶೇಷ ಆಸಕ್ತಿಯಿಂದ ಬೆಳೆಸಿದ್ದ ಗಿಡ, ಮರಗಳು ತೋಟವನ್ನು ತುಂಬಿದ್ದವು. ಶಿಲಾಶಂಕ್ಯ ಹೊಂದಿಸಿದ ಮಾವಿನ ಮರ ನವ್ಯ ತಲೆಯ ಮೇಲೆ ಹಸಿರು ಒಂದರಿಯನ್ನು ಹಿಡಿದಿತ್ತು. ಶಂಧ್ವಾಗಿ ಹರಿದು ಬಂದ ಬೆಳ್ಳಿ—ಹಸಿರು ಬೆಳಕು ನೆರಳು ಸುಂಗಿದ ನೆಲಕ್ಕೂ ಬೆಳ್ಳಿ ಬಳಿಯುವ ಸಾಹಜವನ್ನು ಮಾಡುತ್ತಿತ್ತು.

ಬೆಳುದಿಂಗಳನ್ನಿಂದ ಬಂತು ಧ್ವನಿ; “ ವಿಜಯಾ, ಹಾಡು ಹೇಳು ”.

ಹಾಡು ತುಟಿಯನ್ನು ದಾಟಿ ಬರುವ ಮಂನ್ಯವೆ ಮನೆ ಒಳಗಿ ನಿಂದ ಬಂತು ತಂಗಿಯ ಕರೆ, ‘‘ಆಕ್ಕು, ಆಕ್ಕು . ”

ಧ್ವನಿಯತ್ತ ನಗೆಯನ್ನು ತೇಲಿಬಿಟ್ಟು ಎದ್ದೆ. ಬೆಳುದಿಂಗಳನ್ನಿಂದ ಬಂದ ಬಂದು ಕೈ ನನ್ನ ಕೈಯನ್ನು ಹಿಡಿಯಿತು; ಬೇಡಿತು: ‘‘ಮತ್ತೆ ಬಾ” ಕೈಗೆ ಕೈ ಸಮ್ಮತಿ ಮಾಡಿಸಿತು.

ಲಗುಬಗೆಯಿಂದ ಒಳಗೆ ನಡೆದೆ. ನಿದ್ದೆ ಕಣ್ಣಿನ ತಂಗಿಯ

ఆహేస్తేయ నేంచేగి ఆవళు నిద్రిసువ వరేగలు ఆవళ బళ కులితిద్దు. బళిక ఆవళ హోదికెయన్న సరిపడిసి హోరగి బండే.

మనే బాగిలన్న దాటి నరాండక్కె బందవళు నేలద మేలి జిల్లిద్ద నేరళన్న కండు బెచ్చిదే. నేలదుద్ద బుద్ధనాకు తియ నేరళు హబ్బిత్తు. ఆశ్చర్యదింద ఆదర ములవన్న హుడు కిదే. చంద్రతేఖర! చంద్రనన్న సోఇత్తు. కులితిద్ద నిశ్చల దేహ సేరళనల్లి బుద్ధనాగి పరిణమిసిత్తు. ఒరగిద కంబ బోధిష్టవాగిత్తు. నేరళు ఎలాగ్రేకోనా శైలియిల్లత్తు. ఉద్దద వ్యౌ, ముగిలల్లి తలే. నేరళన్న నోడి నసగేనిసితు: ఎలాగ్రేకో బుద్దనన్న చిత్రిసబారదాగిత్తే? ఎష్ట సంకేతా తృకవాగిరుత్తు చిత్ర!

సిరె నిరియ నూపుర ఆవనన్న ఎచ్చరిసితు. ఆనందద నగియొందిగి ముందే బంతు ఆవన క్షే. దినద ఒలవినోందిగి ఆదే ఆగ బిరీతిద్ద గౌరవదింద మృదువాద, విధియవాద నన్న క్షేయన్న హిడియితు; మత్తే శిలాసనక్క కరీదొయితు. నాపు ఒరువ హోత్తిగె చంద్ర ఆసనక్క బెల్లెదారదల్లి నేయి బట్టియన్న హాసిద్ద; తంపు సుగంధవన్న చిముకిసిద్ద, సువా కిత హసిరు క్షోడేయన్న హిడిసిద్ద.

“హాడు”

హాడిదే. హాడు ముగియుత్తులూ అంద “ఇన్నూ హాడు.”

ఇన్నూ హాడిదే. ఆవన క్షే నన్నదన్న బిట్టితు. బలవాగి ఆవనింద బంద విక్షాసద బెచ్చగిన, ఆదృత్య తరంగ నన్నన్న సుత్తుగట్టితు; ధ్వనియన్న మృదుగొళిసితు. ఆవన బగీగిద ఒలవు, ఆవన సాన్నిధ్యదింద ఉంటాద మనోల్లాస, చంద

ಕೊಟ್ಟೆ ಜೀತನ, ರಾತ್ರಿ ಕೊಟ್ಟೆ ಶಾಂತಿ, ಇವೆಲ್ಲದರಿಂದ ರೂಪಿತವಾಗಿ ಗಾನ ಹೊರಹೊಮ್ಮಿತು. ಒಂದು ರಾಗದ ಆರಾಧನೆ ಮುಗಿದ ಮೇಲೆ ನಿಲ್ಲಿಸಿದೆ. ಏಕದೃಷ್ಟಿಯಿಂದ ನನ್ನನೈ ನೋಡುತ್ತಿದ್ದವನು, “ಇನ್ನೂ” ಎಂದ. ರಾಗ ರಾಗಕ್ಕೆ ಕರೆದೊಯಿತು; ರಾಗ ರಾಗವನ್ನು ಸ್ವಾಗತ ಸಿತು; ರಾಗ ರಾಗವನ್ನು ಬಿಂಳೊಷ್ಟಿಟ್ಟಿತು....ಅವನು ನಿಶ್ಚಲನಾಗಿ ಕುಳಿತಿದ್ದ. ಬೆಳದಿಂಗಳು ತುಂಬಿದ ಕಣ್ಣಿಗಳಲ್ಲಿ ಹೊಳೆಯುತ್ತಿದ್ದ ಅನೇಕ ಬಿಂದುಗಳು ಕೂಡಿದ್ದವು...ತಾಯಿ ಒಮ್ಮೆ ಹಣಕೆ ಹಾಕಿ ಹೊಂದುದ್ದು ನನಗೆ ಕಾಣಿಸಿತ್ತು. ಅವನಿಗೆ ಕಾಣಿಸಿರಲಿಲ್ಲವೇನೋ. ನಾನಾನರೂ ಕಾಣಿಸುತ್ತದ್ದಿನೋ?

ಹಾಡು ನಿಂತ ಕ್ಷಣದ ಪರೀಗೆ ಮೌನ ನೇಲಸಿತ್ತು. ಅವನಿಗೆ ನನ್ನ ಹಾಡುಗಾರಿಕೆ ಇಷ್ಟವಾಗಲಿಲ್ಲವೇನೋ ಎಂದು ಶಂಕಿಸುತ್ತಿದ್ದಾಗ ನುಡಿದ. “ವನು ಅದ್ದುತ ಧ್ವನಿ ನಿನ್ನದು, ವಿಜಯಾ!” ಅವನ ಧ್ವನಿ ಭಾರವಾಗಿತ್ತು, ಹಗುರವಾಗಿತ್ತು. ಆನಂದದಿಂದ ನದ್ದಿತು ತಲೆ, ನಾಚಿಕೆಯಿಂದ ಬಾಗಿತ್ತು ಕತ್ತು.

ಗಂಭೀರನಾಗಿ ಅಂದೆ: “ಆಸಾಧಾರಣ ಧ್ವನಿ, ಪ್ರತಿಭೆ ನಿನ್ನದು. ಇವುಗಳನ್ನು ಬೆಳಿಸಿಕೊಳ್ಳಬೇಕು ನೀನು. ಬೆಳಿಸಿಕೊಂಡು ನೂರಾರು ಜನರಿಗೆ ಆನಂದ ಕೊಡಬೇಕು.”

ಆನಂದವನ್ನು ಮೆಟ್ಟಿ ಬಂತು ಭಯ.

“ನಿಮಗೆ ಮರುಳು. ನನ್ನ ಧ್ವನಿಯಲ್ಲಿನೂ ಅಸಾವಾನ್ಯತೆ ಇಲ್ಲ. ತೀರ ಕೆಟ್ಟದಾಗಿಲ್ಲವೇ ಹೊರತು....”

ಭಯವನ್ನು ಕತ್ತಲಿಸಲು ಬಂತು ಉತ್ತಾಹ. “ತೀರ ಕೆಟ್ಟದಾಗಿಲ್ಲ!” ಎಂತಹ ಸುಂದರ ಧ್ವನಿ, ಎಷ್ಟು ಪರಿಣಾಮಕಾರಿ ಹಾಡು ವಿಕೆ ನಿನ್ನದು! ಅವು ನನಗೀಗ ಎಂಥಂತೆ ದೃಕ್ಕೆವನ್ನು ತೋರಿಸಿದವು, ಗೊತ್ತೀ?”

ತಲೆಯನ್ನೂ ಡಿಸಿದೆ.

“ಮಗುವಿನ ಸ್ಥಾಯಿಂದ ಬೆಳಗದ ಕತ್ತಲು ಜಗತ್ತಿಗೆ ಉರುಲಾಗ ತೊಡಿತ್ತು.

ತಾಯಿ ವಾಯಾದೇವಿ-ಪೃಥಿವೀ, ತಂದೆ ಶುದ್ಧಿಧನ ಸಂಶಾನ ಕ್ಷಾಗಿ ಹಂಬಲಿಸಿದರು. ಅರಮನೆಗೆ ದೀಪಕಲಶದ ಅವಶ್ಯಕತೆ ಇತ್ತು. ಜಗತ್ತಿಗೆ ಬೆಳಕು ಕೈಯ ಅವಶ್ಯಕತೆಯಿತ್ತು. ಇಬ್ಬರೂ ಪರಮಾತ್ಮನನ್ನು ಬೇಡಿದರು. ಪರವನ್ನು ಪಡೆದರು....

ಅಂಧಕಾರಮಯ ರಂಗಸ್ಥಳದ ಮೇಲೆ ನೆಲಿಯುತ್ತ ಬಂದಳು ಗುಲಾಬಿ ವಸ್ತ್ರಧಾರಿಣಿ ಸೌಂಡರ್ಯ; ಒಲಿಯುತ್ತ ಬಂದಳು ನಸು ಕೆಂಪು ವಸ್ತ್ರಧಾರಿಣಿ: ಪ್ರೇಮ. ಗಾಂಭೀರ್ಯದ ನಡಿಗೆಯಲ್ಲಿ ಬಂದು ಸೇರಿದ ಶೈತ ವಸ್ತ್ರಧಾರಿ: ಶತ್ಯ. ಕುಣಿಯುತ್ತ ಬಂದರು ಮಕ್ಕಳಿಬ್ಬರು ಹಸಿರು ನೀಲಿ ಉಡಿಗೆಯಲ್ಲಿ: ದಯೆ, ಶಾಂತಿ. ಕಡೆಗೆ ರಾಜ ಶಿವಿಯಲ್ಲಿ ಬಂತೋಂದು ಭವಾಕ್ರತಿ, ಪ್ರಕಾಶನೀಯ ಹೊಸ್ಸಿನುಡುಗೆ ಯಲ್ಲಿ: ಜಾಣ! ನೋದಲು ಬಂದವರೆಲ್ಲರೂ ಆವನ ಆಶ್ರಯ ಪಡೆದು ನಿಂತರು; ನೋಡು ನೋಡುತ್ತಿದ್ದಂತೆಯೇ ಆವನಲ್ಲಿ ಐಕ್ಯರಾದರು. ಶಾಂತ ಮುಖಭಾವದಿಂದ ನಿಂತಿದ್ದ ಆವನು. ಬಂದು ಸೇರಿದ ಬಣ್ಣದ ಘಾಯಿಗಳಲ್ಲವೂ ಆವನಲ್ಲಿ ಮಿರುಗುತ್ತಿದ್ದವು....

ಮುಂದೆ ಶಂಡಿ....

ಸಿದ್ಧಾಧರ್ ಕತ್ತಲಿಸಿ ಎಸೆದ ಕೂದಲು ಜ್ಞಾಲೆಯ ಎಳೆಗಳಾದವು: ಜಗತ್ತನ್ನು ಮುತ್ತಿದ ಕತ್ತಲೆಗೆ ಬೆಂಕಿ ಇಟ್ಟಿವು. ಅಂತ್ಯ ಸಂಸ್ಕಾರಗಳು ಕೊನೆಗೊಂಡ ಮೇಲೆ ಮರಳಿ ಬಂದವು.

ಅಷ್ಟ ಹೊತ್ತಿಗೆ ಸಿದ್ಧಾಧರ್ ಬುದ್ಧನಾಗಿದ್ದ. ಪ್ರಪಂಚದಲ್ಲಿ ಕತ್ತಲೆ ಹೇಳಿ ಹೆಸರಿಲ್ಲದಂತಾಗಿತ್ತು. ಬೆಳಕು ಹಾಡತೋಡಿತ್ತು.

ಮರಳಿ ಬಂದ ಜ್ಞಾಲೆಯ ಎಳೆಗಳು ಬುದ್ಧನಿಗೆ ನಮಿಸಿ ನಿಂತವು. ಆವನ ವಾದಸ್ವರ್ಥದ ತಂಪನ್ನು ಪಡೆದು ಹೊಸ್ಸಿನ ಕಿರಣಗಳಾಗಿ ಮಾರಣಿಟ್ಟಿವು. ಮೇಲೇರಿದವು. ವಶುಲಾಕಾರವಾಗಿ ಕೂಡಿದವು.

ಬುದ್ಧಿನ ತಲೆಯ ಹಿಂದೆ ಸಾಫಿತನಾದವು....”

“ಇದು ನನ್ನ ಹಾಡಿನ ಪರಿಣಾಮವಲ್ಲ. ನಿಮ್ಮ ಕಲ್ಪನೆಯು ಇದಕ್ಕೆ ಕಾರಣ.”

“ಆದರೆ ಕಲ್ಪನೆಯ ಮೀಟುಕೊಳ್ಳಲು, ಸೂತ್ರಧಾರ ನಿನ್ನ ಹಾಡು....ನಿನ್ನಲ್ಲಿ ದಿವ್ಯವಾಟಿ ಇದೆ, ವಿಜಯಾ!”

“ಹಾಗೆಲಾಲ್ಲ ಅನ್ನ ಬೇಡಿ. ನನಗೆ ಭಯವಾಗುತ್ತದೆ.”

“ನಿನ್ನಲ್ಲಿರುವ ಮಹತ್ವವನ್ನು ಕಂಡು ನಿನಗೇ ಭಯವೇ ?”

“ಎಷ್ಟು ದೊಡ್ಡ, ದೊಡ್ಡ ಪದಗಳು. ನನ್ನ ಹಾಡನ್ನು ನೀವು ಮೆಚ್ಚಿದರೆ ಸಾಕು.”

“ಇಲ್ಲ, ಸಾಲದು. ಅದನ್ನು ನಾನೋಬ್ಬನೆ ಅನುಭವಿಸಿದರೆ ನಾನು ಸಾಮಾನ್ಯ, ಪಾಸಿ!”

ನಕ್ಕು, ‘ಸಾಮಾನ್ಯ, ಪಾಸಿ’ಯ ಬಾಯಿ ಮುಚ್ಚಲು ಹವಣಿಸಿದೆ.

\* \* \*

ಚಂದ್ರಶೇಖರನಿಗೆ ಹೈದ್ರಾಬಾದಿನಲ್ಲಿ ಕೆಲಸ ಸಿಕ್ಕಿತ್ತು. ರಜಿಸ್ಟರ್ ಡೊಡನೆಯೆ ಮದುವೆ ವಾಡಿಕೊಳ್ಳಲು ಬರುತ್ತೇನೆಂದು ಕಾಗದ ಬರೆದ.

ಹೈದ್ರಾಬಾದಿನಲ್ಲಿ ಆಗ ನಡೆಯುತ್ತಿದ್ದ ರಜಾಕಾರರ ಗಲಭೀಗಳ ವರದಿಯನ್ನು ಪತ್ರಿಕೆಗಳಲ್ಲಿ ಓದಿ ನಮಗೆ ಭಯವಾಗುತ್ತಿತ್ತು. ಹೆಡರಿಡ ಜನರು ಸಂಸಾಥನನ್ನು ಬಿಟ್ಟು ಹೊರಗೆ ಬರುತ್ತಿದ್ದಾರೆಂದು ಕೇಳಿ. ಈ ಸಮಯದಲ್ಲಿ ಇವನು ಅಲ್ಲಿಗೆ ಹೋಗಬೇಕಾಯಿತೆ ಎನಿಸುತ್ತಿತ್ತು. ಆದರೆ, ಭಯವೇನೂ ಇಲ್ಲವೆಂದೂ, ವರದಿಗಳು ಅತಿಶಯೋಕ್ತಿಗಳಿಂದೂ ಚಂದ್ರಶೇಖರ ಬರೆಯುತ್ತಿದ್ದುದರಿಂದ ನಮಗೆ ಸ್ವಲ್ಪ ನೆಮ್ಮೆದಿ ಇದ್ದಿತ್ತು.

ಒಂದು ದಿನ ತಂಡೆಗೆ ಅವನಿಂದ ಶಾಗದ ಬಂದಿತ್ತು. ಇನ್ನು ರಡು ತಿಂಗಳಿಗೆ ಮಾರು ವಾರಗಳಷ್ಟು ರಜೆ ಸಿಕ್ಕುತ್ತದೆ....

ನನಗೆ ಬರೆದ ‘ವಿಜಯಾ, ಇನ್ನೀರಡು, ಮೂರು ತಿಂಗಳಲ್ಲಿ ಮತ್ತೀ ವೈಶಾಖ ಶುದ್ಧ ಪೂರ್ಣಮೇ! ನಮ್ಮ ಬಾಳನ ಬಾನಿನಲ್ಲಿ ಪೂರ್ಣಚಂದ್ರ ಮೂಡಿ ಬರಲಿದ್ದಾನೆ. ಆದರೆ ಒಂದು ವ್ಯತ್ಯಾಸವಿದೆ. ಪೂರ್ಣಮೇಯ ಹಿಂದೆ ಕೈನ್ನಿಷ್ಟು ಪಕ್ಕ ಕಾದಿರುತ್ತದೆ. ನಮ್ಮ ಜಿವನದಲ್ಲಿ ಪೂರ್ಣಮೇಯ ವಾರ್ಷಿಕವಾಗುತ್ತದೆ!

ನಿಈಕ್ಕೆಣಿಯ ಆನಂದದಲ್ಲಿ ಮೈಮುರೀತಿದ್ದವಳನ್ನು ತಾಯಿ ತಮ್ಮ ಸಂಬಂಧವರೊಬ್ಬರ ಮನೆಯ ಮದುವೆಗೆ ಕರೆದೊಯ್ದರು. ಮದುವೆಯ ಸಡಗರದ ಮಧ್ಯದಲ್ಲಿ ಕನೆಸುಗಳ ದಿಬ್ಬಣ ಅವ್ಯಾಹತವಾಗಿ ಸಾಗಿತ್ತು.

ಮದುವೆ ಮುಗಿಸಿಕೊಂಡು ತಾಯಿ ಉರಿಗೆ ಮರಳದರು. ಪರೀಕ್ಕೆ ಮುಗಿಸಿಕೊಂಡು ನೇರವಾಗಿ ಅಲ್ಲಿಗೆ ಬಂದಿದ್ದ ಅಣ ತಾಯಿಯ ಜೊತೆ ಹೊರಟಿ. ನೆಂಟಿರು ಒಲವಂತಮಾಡಿ ನನ್ನನ್ನು ಅಲ್ಲಿಯೇ ಒಂದು ವಾರದ ಕಾಲ ಉಳಿಸಿಕೊಂಡರು.

ಉರಿಗೆ ಹೊರಡುವ ಹಿಂದಿನ ಪೇಟಿಗೆ ಹೋಗಿದ್ದೆ. ಅಲಕ್ಕೆ ದಿಂದ ಸಾಗುತ್ತಿದ್ದ ಕಣ್ಣಗಳು ಒಂದು ಗಾಜನ ಕಪಾಟಿನ ಮುಂದೆ ನಿಂತವು. ಮುಂದೆ ಹೋಗದಾದವು. ಗಾಜಿನ ತೆರೆಯ ಹಿಂದೆ ಮಂದಸ್ಯಿತ ಬೀರುತ್ತಿತ್ತು ಬುದ್ದನ ಪ್ರತಿಮೆ! ಬುದ್ದ-ವೈಶಾಖ ಶುದ್ಧ ಪೂರ್ಣಮೇ-ಚಂದ್ರಶೇಖರ!

ಅಂಗಡಿಯಿಂದ ಹೊರಬಂದಾಗ ನನ್ನ ಕೈಯಲ್ಲಿ ಜಾಗರೂಕತೆಯಿಂದ ಕಟ್ಟಿದ್ದ ಒಂದು ಮರದ ಪೆಟ್ಟಿಗೆಯಿತ್ತು.

ಪ್ರತಿನೆಯನ್ನು ವೈಶಾಖ ಶುದ್ಧ ಪೂರ್ಣಮೇಯಂದು ಚಂದ್ರಶೇಖರನಿಗೆ ಕೊಡಬೇಕು. ಅಪ್ಪ ಹೋತ್ತಿಗೆ ನಮ್ಮ ಮದುವೆಯಾಗಿ ೧೦-೧೨ ದಿನಸಗಳಾಗಿರಬಹುದಲ್ಲವೇ?....

ಮರದ ಪೆಟ್ಟಿಗೆಯಲ್ಲಿ ಹಳದಿ ಹುಲ್ಲಿನ ಮಧ್ಯ ಪ್ರತಿನೆಯನ್ನು ಇಡಲಾಗಿತ್ತು ನಿಶೇಷ ಜಾಗರೂಕತೆಯಿಂದ ನನ್ನ ಪೆಟ್ಟಿಗೆಯಲ್ಲಿ

ಆ ಸಣ್ಣ ಪೆಟ್ಟಿಗೆಯಂತ್ಯಾಟ್ಟಿ: ದೊಡ್ಡ ಪೆಟ್ಟಿಗೆಯಲ್ಲಿ ಮೆತ್ತುನೆಯ ದಿಂಬು. ಅದರ ನೇಲೆ ಮರದ ಪೆಟ್ಟಿಗೆ. ಅದರ ಸುತ್ತು ಸೀರೆಗಳನ್ನು ಸುತ್ತಿದೆ, ಜೊಂಡಿಸಿದೆ. ಬುದ್ಧನ ಪ್ರತಿಮೆಯ ಸುತ್ತುಲೂ ಮೈಲಿ, ಮೈಲಿ ರೇಖೆನೆ! ವ್ಯಂಗ್ಯವೆನಿಸಿತು!

ನಂಟರಿಂದ ಬೀಕ್ಕೊಂಡು ಉರಿನೆತ್ತು ಸಾಗಿದೆ.

\* \* \*

ಸ್ವೇಶನ್ನಿಗೆ ಒಂದಿದ್ದ ಆಣ್ಣ ನಾಲ್ಕು ತಿಂಗಳಿಂದ ಖಾಯಿಲೆ ಚಿದ್ದುವನೆಂತೆ ಕಾಣಿಸಿದ. ಘಾಬರಿಯಿಂದ ಪುಶ್ಚಿಸಿದೆ: “ಮೈಗೆ ಹುಷಾರಿಲ್ಲವೇ, ಆಣ್ಣ?”

“ಇಲ್ಲದೆ ಏನು?” ಎಂದಿಷ್ಟೇ ಉತ್ತರಿಸಿ ಮುಂದೆ ನಡೆದ. ದೃಷ್ಟಿ ನನ್ನ ದರೋಡನೆ ಬೆರೆಯಲ್ಲಿ. ಗಾಡಿಯಲ್ಲಿ ಮಾತಿಲ್ಲದೆ ಕುಳಿತಿದ್ದ ಆಣ್ಣ. ಎಂದಿನಂತೆ ಹಾಸ್ಯವಿಲ್ಲ, ಹುಡುಗಾಟವಿಲ್ಲ. ಕೋಪವೆಂದು ತಿಳಿಯಬಹುದಾದ ಮೌನ. ಅದರೆ ನನ್ನ ಭುಜದ ಮೇಲೆ ಹಗುರ ವಾಗಿ ಬರೆಗಿದ. ಕ್ಕೆ, ಏನೋ ಸಂಕಟವನ್ನು ಸೂಚಿಸುತ್ತಿತ್ತು ಅನುಕಂಪವನ್ನು ತಿಳಿಸುತ್ತಿತ್ತು.

ಎನನ್ನೂ ಅರಿಯಲಾರದೆ ಹೋದೆ. ಮಾನವನ್ನು ಸಹಿಸಲಾರದೆ ಏನೇನೋ ಮಾತನಾಡತೊಡಗಿದೆ.

ಮನೆಯಲ್ಲಿ ಅದೇ ಮುಸುಕು. ಆಣ್ಣನ ಮಾನವನ್ನು ವಿಾರಿಸಿತ್ತು, ತಂದೆಯದು. ಘಾಬರಿಯಿಂದ ಮಾತನ್ನಾಡದೆ ನಿಂತಿದ್ದ ನನ್ನನ್ನು ನೋಡಿ ತಾಯಿ ಇದ್ದಕ್ಕಿದ್ದಂತೆ ಬಿಕ್ಕಿ, ಬೇರೆ ಕಡೆ ಮುಖ ವನ್ನು ಹೊರಳಿಸಿದರು. ಬಿಕ್ಕು ಕೋಣೆಯನ್ನು ತುಂಬಿದ್ದ ಬಿಗುವನ್ನು ಮುರಿಯಿತು. ತಂಡೆ, ಆಣ್ಣನ ಮುಖಗಳು ಸಡಿಲವಾದವು, ಗೆರೆಗೂಡಿದವು.

ಎರಡು ದಿನಗಳ ಹಿಂದೆ ಚಂದ್ರಶೇಖರ ರಜಾಕಾರರ ಗುಂಡಿಗೆ ತುತ್ತಾಗಿ ಪಾರಿ ಬಿಟ್ಟಿದ್ದ.

ಕಚೇರಿಯಿಂದ ತಿರುಗಿ ಬರುತ್ತಿದ್ದಾಗ ಬಸ್ಸಿನಲ್ಲಿ ಇದ್ದ ಶ್ಯಂದ್ರೋಂತೆ ಗಲಾಟೆ ಪಾರಂಭವಾಯಿತು. ಕಂಡಕ್ಕೂ ರಜಾಕಾರನೊಬ್ಬಿನಿಗೆ ಕೊಡಬೇಕಾಗಿದ್ದ ಚಿಲ್ಲರೆಯ ವಿಷಯವಾಗಿ ಅವರಿಬ್ಬಿಗೆ ವಾಗ್ವಾದ ಮೊದಲಾಯಿತು. ಬೆಲ್ಪಿನಲ್ಲಿ ಸಿಕ್ಕಿಸಿದ್ದ ಸಣ್ಣ ಬಂದೂಕವನ್ನು ತೆಗೆದು ರಜಾಕಾರ ಕಂಡಕ್ಕೂ ಕಡೆಗೆ ಗುರಿಯಿಟ್ಟು. ಹಾರಿದ ಗುಂಡು ಬಸ್ಸಿನ ಚೆಲನೆಯಿಂದಾಗಿ ಕಂಡಕ್ಕೂ ಪಕ್ಕದಲ್ಲಿ ಸುಳಿದು, ಅವನು ಹಿಂದೆ ಕುಳಿತಿದ್ದ ಚೆಂದ್ರಶೇಖರನನ್ನು ಸೇರಿತು.

ಅಂತ್ಯ ಶ್ರೀಯೆಗಳನ್ನು ನಡೆಸಿದ ಸ್ನೇಹಿತರು ನಮ್ಮ ತಂದೆಯ ವಿಳಾಸವನ್ನು ದೊರಕಿಸಿಕೊಂಡು ಕಾಗದ ಬರೆದಿದ್ದರು. ಚೆಂದ್ರಶೇಖರನ ಅಣ್ಣನಿಗೂ ಬರೆದಿದ್ದರಂತೆ.

ತಂಗಿ ಶಾಲೆಯಿಂದ ಓಡಿ ಬರುವವರೆಗೂ ನಮ್ಮ ನಾಲ್ವರ ಪಾಲಿಗೆ ಮುರುಕು ವಾತುಗಳು, ಮೌನ, ಕಣ್ಣೀರು, ಬಿಕ್ಕು. ಮನೆ ಗೊದಗಿದ ಆಫಾತವನ್ನು ಗುರುತಿಸಿದ ತಂಗಿ ಉಣಿವಾಡಿ ಬಂದು ಕೇಳಿದಳು; “ಇದೇನಕ್ಕು, ಇನ್ನೂ ವೆಟ್ಟಿಗೆಯಿಂದ ಸಾವಾನೇ ತೆಗೆದಿಲ್ಲ?....ನಾನು ತೆಗೆದಿಡಲೇ?” ಸಮ್ಮತಿ ಸೂಚಿಸಿ ಬೀಗದ ಕೈಯನ್ನು ಕೊಟ್ಟಿ. ವೆಟ್ಟಿಗೆ ಇಟ್ಟಿದ್ದ ಪಕ್ಕದ ಕೋಕೆಗೆ ಹೊಂದಳು.

ಹತ್ತು ನಿನಿವದಲ್ಲಿ ಹಿಂತಿರುಗಿದಳು, “ಆಕ್ಕ, ಸೀನು ಪ್ರತಿ ಮೇನ ಅವ್ಯಾ ಜೋವಾನವಾಗಿ ತಂದಿದ್ದೂ ದಂಡ.”

ಅಸಕ್ಕೆ ಇಲ್ಲದೆ ಪ್ರಶ್ನಿಸಿದೆ: “ಒಡೆದು ಹೋಗಿದೆಯೇ?

ತಂಗಿಯ ಬಾಯಿ ವಿಷಾದಿಂದ ವಕ್ರವಾಯಿತು.

“ನಿನಗೆ ಬೇಕೋ ನಾನೇ ಇಟ್ಟುಕೊಳ್ಳಲೋ ಆಕ್ಕ ? ”

“ಬೇಕಾದರೆ ಇಟ್ಟುಕೊಳ್ಳಮ್ಮು....ನನಗೇಕೇ ? ”

\*

\*

\*

ನನಗೇಕೇ? ಚೆಂದ್ರಶೇಖರನಿಗೆಂದು ತಂದಿದ್ದ ಪ್ರತಿನೆ. ಅವನಿಗೆ ಕೊಡಲಾಗದಮೇಲೆ ಆದು ನನಗೇಕೇ?

ಅವನಿಗೆ ತಗುಲಿದ ಗುಂಡಿನ ಬಂದು ಚೂರು ಪ್ರತಿಮೆಗೂ ತಗುಲಿ ತೇನೀನೂ? ಚಂದ್ರಶೇಖರ ಬೂದಿಯಾಗಿದ್ದು. ಪ್ರತಿಮೆ ಪುಡಿಯಾಗಿತ್ತೇನೀನೂ....ತಂಗಿ ಅದನ್ನು ತನ್ನ ಕೋಣೆಗೆ ಬಯ್ದಿದ್ದಳು. ಉರಿಗೆ ಬಂದ ನೇಲೆ ನಾನದನ್ನು ನೋಡಿರಲಿಲ್ಲ. ನೋಡುವ ಮನಸ್ಸಾಗಲಿಲ್ಲ.

ಪ್ರತಿಮೆ ಪುಡಿಯಾಗಿತ್ತೇನೋ, ಅದರ ಚೂರುಗಳು ಎದೆಯೋಳಗೆ ನಾಟಿದ್ದವು. ಚೂಪು ತುದಿಗಳ ಕೊರೆತದಿಂದ ಗಾಯಗಳು ಆಳವಾಗುತ್ತಿದ್ದವು. ಚೂರುಗಳ ಹಿಂದೆಯೇ ಹಾರಿಬಂದ ಧೂಳು ಕಣ್ಣಿಗೆ ದಪ್ಪ ಪರದೆ ಹಾಕಿತ್ತು.

ಪೂರ್ಣಮೆಯಂದು ಚಂದ್ರಶೇಖರನಿಗೆ ಪ್ರತಿಮೆಯನ್ನು ಹಿಂಜಿಕೆಂದಿದೆ. ಅವನಿಗೆ ಬುದ್ಧಿನ ಬಗೆಗಿಡ್ಡ ಗೌರವ, ಒಲವುಗಳಾಗಿ, ನನಗೆ ಅವನಲ್ಲಿದ್ದ ಗೌರವ, ಒಲವುಗಳಾಗಿ ಅವನಿಗೆ ಬುದ್ಧಿನ ಪ್ರತಿಮೆಯನ್ನು ಕೂಡಬೇಕೆಂದಿದ್ದೆ. ಚಂದ್ರಶೇಖರ ಹೋದ; ಪ್ರತಿಮೆ ಹೋಯಿತು.

ವೂರ್ಣಮೆ ಬಂತು. ಅದರ ಬೆನ್ನಿಗೆ ಬಂದ ಕೃಷ್ಣಪಕ್ಷ ಅನಂತ ವಾಗಿತ್ತು. ಕಾಳಸರ್ವದ ಕತ್ತಲೆಯಲ್ಲಿ ಕಾಳಸರ್ವದ ವಿವ, ಫೋರತೆ ಇದ್ದವು. ಕಾಳಸರ್ವದಲ್ಲಿಲ್ಲದ ಬರಟು, ಚುಚ್ಚುವ ಬೆಂಕಿ ಇದ್ದವು.

ಮನಸ್ಸಿಗಾದ ಆಫಾತ ಧ್ವನಿಯನ್ನು ಬತ್ತಿಸಿತ್ತು. ಮಾತು ಸದ್ದಿಲ್ಲದೆ ನೆಲಸಮವಾಯಿತು. ಆ ಸ್ಥಳದಲ್ಲಿ ಒಣಮರದ ತಲೆಯ ಮೂನ ಬೇರೂರಿ ಸಿಂತಿತು. ಮಾತಿಗೇ ಪ್ರವೇಶ ಇರದ ಹಾದಿಯಲ್ಲಿ ಹಾಡು ಸುಳಿಯುವುದು ಕೂಡಾ ಅಸಾಧ್ಯವಾಯಿತು.

ತಿಂಗಳೆರಡು ತಿಂಗಳುಗಳ ಬಳಿಕ ತಾಯಿ ಮತ್ತೆ ಮದುವೆಯ ಪ್ರಸ್ತಾವನನ್ನು ಮಾಡತ್ತೊಡಗಿದರು. ಮದುವೆಯ ಮಾತು ಕೆವಿಗೆ ಮುಟ್ಟಿತ್ತಲೂ ಕಣ್ಣಗಳು, ಆ ಮಾತು ನನಗೆ ಎಷ್ಟು ಅಪ್ರೀಯ ಎನ್ನುವುದನ್ನು ಸೂಚಿಸುತ್ತಿದ್ದವು. ತಾಯಿ ಸ ಮಾ ಧಾ ನ

ಒಂದು ಕಟ್ಟಿವೆ ಉರುವನ್ನು ಜಾಗದಲ್ಲಿ ಮಾತ್ರ ಬಣ್ಣ ಹಾರಿತ್ತು. ಬಿಳಿಯ ಬದಲು ಮಣ್ಣ ಗೋಚರವಾಗಿತ್ತು.

ಆಶ್ಚರ್ಯ ನನ್ನೆನ್ನಾವರಿಸಿತು: ಪ್ರತಿಮೆ ಒಡೆದಿಲ್ಲ. ಒಂದು ಚೂರು ಮಣ್ಣ ಮಾತ್ರ ಎಗರಿ ಹೋಗಿದೆ, ಅಷ್ಟೇ.

ಬುದ್ಧ ಬೇಳದಿಂಗಳನ ಮಾತಿನಲ್ಲಿ ಸುಡಿದ: “ಒಲವು ಮರಣ ಹೊಂದಿದಾಗ ಅಥವಾ ನಮ್ಮ ಪಾಲಕ ಇಲ್ಲವಾದಾಗ, ಸುಂದರ ಪ್ರತಿಮೆ ಚೂರು ಚೂರಾಯಿತು ಎಂದು ತಿಳಿಯುತ್ತೀರೆ. ಚೂರುಗಳ ಹುಡಿ ಕಣ್ಣಿಂಬ ಕುಳಿತು ಕತ್ತಲೆ ತಂದಿತು ಎಂದುಕೊಳ್ಳುತ್ತೀರೆ. ಸ್ವಲ್ಪ ಕಾಲ ಕಳೆದ ನಂತರ ನಿಜಸ್ಥಿತಿಯ ಅರಿವಾಗುತ್ತದೆ. ಪ್ರತಿಮೆ ಒಡೆಯುತ್ತಿಲ್ಲ; ಒಂದು ಚೂರು ಮಾತ್ರ, ಮಾಯವಾಗಿದೆ, ಅಷ್ಟೇ.”

ಆಶ್ಚರ್ಯ ನೆಮ್ಮುದಿ, ಆದಂದಗಳಿಗೆ ಬಾಗಿಲು ತೀರೆಯಿತು.

ವರ್ಣದಿಂದ ಒಡನಾಡಿಯಾಗಿದ್ದ ಖಿನ್ನ ತೆಬಿಟ್ಟು ಹೋಗುವಾಗ ಪ್ರತ್ಯೇಕಿಸಿತು, ಚುಚ್ಚಿತು. ಮನ ಕೊರಗಿತು: ‘ನಾವೇನೇನನ್ನೊಂದು ಯೋಚಿಸಿದ್ದೇವು. ಏನೇನೋ ರೋಜನೆಗಳನ್ನು ಚಿತ್ತಿಸಿದ್ದೇವು. ಒಂದೂ ನಡೆಯಲಿಲ್ಲ. ಏನೆಲ್ಲ ಮಾತನ್ನಾಡುವುದಿತ್ತು. ಏನೂ ಮಾಡಲಾಗಲಿಲ್ಲ....ನಾ ನ ವ ನ ನ್ನ ಒಮ್ಮೆ ಕಡತ ಬಾಯ್ತುಂ ಚೆಂದ್ರಶೇಖರ’ ಎಂದು ಕೂಗಲಾಗಿರಲಿಲ್ಲ....ಇನ್ನು ಬೇಕಾದಷ್ಟು ಕಾಲ ಇದೆ, ಎಂದುಕೊಂಡಿದ್ದೇವು. ಆವನಿಲ್ಲದೆ ನನ್ನದೆಂತಹ ಬಾಳ್ಳಿ? ಜೀವಿಸಲು ಏನಿದೆ ನನಗೆ?

ಹೊಸದಾಗಿ ಬಂದ ಚಂದ್ರ ಕಿರಣವೊಂದು ಮಣಿಗೆ ಬೇಳಕು ಬಳೆಯಿತು. ನಿಧಾನವಾಗಿ ಆಲ್ಲಿ ಚಂದ್ರಶೇಖರನ ಮುಖ ರೂಪ ಗೊಂಡಿತು. ಮುಖದ ಮೇಲೆ ಮೂಡಿ ಬಂದ ನಸುನಗು ಕಿರಣವನ್ನು ಮರೆಮಾಡಿತು. ನಸುನಗು ನುಡಿಯಿತು; ನೆನಪೆ ಮಾಡಿಕೊಟ್ಟಿತು. ‘ನನ್ನ ಹಾಡನ್ನು ನೀವು ಮೆಚ್ಚಿದರೆ ಸಾಕು.’ ‘ಸಾಲದು, ನೂರಾರು ಜನರಿಗೆ ಆನಂದವನ್ನು ಕೊಡಬಲ್ಲೇ ನೀನು. ಕೊಡಬೇಕು ನೀನು!'

ಹೊರಹೊನ್ನಿತು ಮತ್ತೆ ಹಾಡು. ವರ್ಷಗಳಿಂದ ಬೀಳಕು ಕಾಣದಿದ್ದ ಧ್ವನಿ ತುಕ್ಕು ಹೀಡಿದಿತ್ತು. ಎರಡು ನಿಮಿಷಗಳಲ್ಲಿ ತುಕ್ಕ ಮಾಸಿತು. ಹಾಡಿನ ತೆಳುದಲ್ಲಿದ್ದ ಶಾಂತಿಯನ್ನು ಕಂಡು ಮಣಿನಲ್ಲಿ ಮಾಡಿದ್ದ ಮುಖ ತೃಪ್ತಿ, ಹಾಡೈಕೆಗಳ ನಗುವೋಂದನ್ನು ಚೆಲ್ಲಿತ್ತೇ ನಿಧಾನವಾಗಿ ಮರೆಯಾಯಿತು.


ಹಾಡು ನಿಲ್ಲಿಸಿದ ಮರುಕ್ಕಣವೆ ಕೇಳಿ ಬಂತು ತಂಗಿಯ ಧ್ವನಿ:  
“ಎಷ್ಟು ಜೆನ್ನಾಗಿ ಹಾಡಿದೆ ಅಕ್ಕ. ತುಂಬಾ ದಿನಗಳಾಗಿದ್ದವು ನೀನು ಹಾಡಿ.”

ಅವಳ ತಲೆ ಸವರುತ್ತೆ ಉತ್ತರಿಸಿದೆ: ಇನ್ನು ಮೇಲೆ ಮತ್ತೆ ಹಾಡು ತೇನಮ್ಮು!

\* \* \*

ಮನಸ್ಸು ನಿಧಾರಕ್ಕೆ ಬಂದಿದೆ. ತಾಯಿ ಹೇಳಿದವನನ್ನು ಮದುವೆಯಾಗುತ್ತೇನೆ. ಬುದ್ಧ ಸೂಚಿಸಿದ ಸತ್ಯವನ್ನು ನೇನಿಸಿನಲ್ಲಿಟ್ಟು ಕೊಂಡು ಜೀವಿಸುತ್ತೇನೆ. ಚಂದ್ರಶೇಖರ ಹೇಳಿದ-ವಿಧಿಸಿದ-ಮಾತನ್ನು ವಾಲಿಸುತ್ತೇನೆ.

ಇಂದು ವೈಶಾಖ ಶುದ್ಧ ಪೂರ್ಣಿಮೆ. ಇಂದು ನನ್ನಲ್ಲಿ ಶಾಂತಿ ತುಂಬಿದೆ. ಮುಂದಿನ ವೈಶಾಖ ಶುದ್ಧ ಪೂರ್ಣಿಮೆಯ ಹೊತ್ತಿಗೆ ನನಗೆ ಮದುವೆಯಾಗಿರುತ್ತದೆ. ನನ್ನ ಬಾಳು ಸುಖಮಯವಾಗಿರ ಬಹುದು, ಇಲ್ಲಿದಿರಬಹುದು. ಆದರೆ ಇಂದು ತುಂಬಿರುವ ಶಾಂತಿ ಅಂದೂ ಇರುತ್ತದೆ ಎನ್ನುವುದು ನಿಸ್ಸಂದೇಹವಾಗಿ ಗೊತ್ತಿದೆ.



## ಸ್ವಾಲರ್ ಜಿಪ್ಪಿ

ಚಿಕ್ಕಪ್ಪ ಉರಿನಿಂದ ತಂದ ಕನ್ನಡ ಪಶ್ಮಿಕೆಗಳನ್ನು ನೋಡು  
ತ್ತಿದ್ದೇ.

ವಾರಪಶ್ಮಿಕೆಯೊಂದರಲ್ಲಿ ನಾಟಕದ ಕಂಪನಿಯೊಂದರೆ ಜಾಹೀರಾತು ಕೆಣಿಗೆ ಬಿತ್ತು. ಕಂಪನಿಯ ಹೆಸರನ್ನು ನಾನು ಕೇಳಿರಲಿಲ್ಲ. ನಟನಟಿಯರ ಹೆಸರನ್ನು ಕೇಳಿರಲಿಲ್ಲ. ನಾಟಕದ ಹೆಸರನ್ನು ಕಾಡ ಕೇಳಿರಲಿಲ್ಲ. ಜಾಹೀರಾತಿನ ಮೂಲೆಯಲ್ಲಿ ಅಚ್ಚಾಗಿದ್ದ ಪ್ರಮುಖ ನಟನ ಚಿತ್ರವನ್ನು ನೋಡಿ ಆಕಷಿತಳಾದೆ. ಚಿಕ್ಕಪ್ಪನನ್ನು ಕಂಪನಿಯ ವಿವರವಾಗಿ ಪ್ರತ್ಯೇಕಿಸಿದೆ.

ಕ್ವೀಳಾಲ ಸುಮ್ಮನಿದ್ದು ನಂತರ ಹೇಳಿದ: ‘ನಾಟಕದ ಕಂಪನಿ ಹೊಸದು. ಹೊಸ ರೀತಿಯ, ಉತ್ತಮ ಸಾಮಾಜಿಕ ನಾಟಕಗಳನ್ನು ಡಿಜನರ ಮನ್ನಣಿಗೆ; ಮನ್ನಣಿ ಅಷ್ಟೇ, ಹಣವನ್ನಾಲ್ಲ. ಕಂಪನಿಯ ಮಾಲೀಕನೇ ಅದರ ಪ್ರಮುಖ ನಟ, ದಿಗ್ರಿರ್ಕ ಮತ್ತು ಲೇಖಕ.’

ಮತ್ತೊಮ್ಮೆ ಚಿತ್ರವನ್ನು ನೋಡಿದೆ. ಸಾಮಾನ್ಯ ಭಾರತೀಯ ನಟರಿಂದ ತೀರ ಭಿನ್ನವಾದ ಮುಖ. ಕೆದರಿದ ಕೂದಲು, ದಪ್ಪ ಹುಬ್ಬ, ಮೀಸೆ, ಟೊಲ್‌ಪೇಸ್‌ಸ್‌ಪ್ರಿಟ್‌ಎಂದು ಜಾಹೀರಾತಿನ ನಗೆ ಇವನ್ನಲ್ಲಿಲ್ಲ ಸ್ವಲ್ಪ ಉದ್ದವಾದ ಮುಖ, ಸರಳವಾದ ರೇಖೆಗಳು; ಅಗಲವಾದ ಹಣಿಯ ಮೇಲೆ ಅಸ್ತ್ರಷ್ಟವಾಗಿ ಕಾಣುತ್ತಿದ್ದ ಗೆರೆಗಳು, ಶಾಂತಿಯನ್ನು ತುಂಬಿಟ್ಟುಕೊಂಡ ಕಣ್ಣಗಳು, ಆದರ್ಥ, ಆಕಾಂಕ್ಷೆಗಳನ್ನು ಸೂಚಿಸುತ್ತಿದ್ದ ಬಾಯಿ. ಮುಖವನ್ನೂ ವರಿಸಿದ್ದ ಗಾಂಧಿಯ ಹಿಂಣ್ಣೆಲೆಯಲ್ಲಿಯೆ ಇದ್ದ ಶಾಧಾರಣ ಉತ್ಸಾಹದಿಂದ ಬೆಳಗಿತ್ತು: ಸೂರ್ಯೋದಯ ಕಾಲದಲ್ಲಿ ಸ ರೀಂ ಏ ವ ರ. ನೋಡಿದೊಡನೆಯೇ ಮನಸಿಕೆಯುವ

ಮುಖ....ಆಕರ್ಷಣೆ ಬಲಗೊಂಡು ಆಸಕ್ತಿ ಯಾಲಿಂತೆ.

ಚಿಕ್ಕಪ್ಪನನ್ನು ಕೇಳಿದೆ: ‘ಇವನು ಯಾರು?’

ಚಿಕ್ಕಪ್ಪನ ಹಣೆ ಗೀರುಗೊಂಡಿತು. ನನ್ನ ಮುಖವನ್ನೊಂದು ಮೇಲ್ನು ಸೋಂಡಿದ. ಎದುರಿಗಿದ್ದ ನನ್ನ ಪುಸ್ತಕದ ಬೀರುವನ್ನೊಂದು ಮೇಲ್ನು ಸೋಂಡಿದ. ನಂತರ ನಿಥಾನವಾಗಿ ಉತ್ತರಿಸಿದ: ‘ನಿನಗೊಂಡು ಕತೆ ಹೇಳಬ್ಬೇನೆ, ಕೇಳಣ.’

ಧ್ವನಿ ಆಳನಾಗಿತ್ತು.

\* \* \*

ಅನಂತ, ನಾನು ಚಿಕ್ಕಂದಿನಿಂದಲೂ ಒಟ್ಟಿಗೆ ಬೆಳೆದವರು, ಒಟ್ಟಿಗೆ ಒದಿದವರು. ತಾಯಿ ಇಲ್ಲದ ಹುಡುಗನೆಂದು ನನ್ನ ಮನೆ ಯವರು ಆವನನ್ನು ವಿಶ್ವಾಸದಿಂದ ಕಾಣುತ್ತಿದ್ದರು.

‘ಚಿಕ್ಕವನಾಗಿದ್ದಾಗಿನಿಂದ ಅನಂತನಿಗೆ ನಾಟಕದ ಹುಚ್ಚು ಬಹಳ. ಉರಿಗೆ ಬಂದ ಕಂಪನಿಗಳ ನಾಟಕಗಳೆಲ್ಲವನ್ನೂ ಸೋಂಡದೆ ಬಿಡುತ್ತಿರಲಿಲ್ಲ. ಸ್ವೇಹಿತರನ್ನು ಕೂಡಿಸಿ ಮನೆಯಲ್ಲಿಯೇ ನಾಟಕ ಗಳನ್ನು ಆಡಿಸುತ್ತಿದ್ದು, ಆಡುತ್ತಿದ್ದು.

ಕಾಲೇಜಿಗೆ ಹೋದ ಮೇಲೆ ಆವನ ಹುಚ್ಚು ಇಮ್ಮಡಿಸಿತು. ಬುದ್ಧಿವಂತನಾದ್ದರಿಂದ ಪರೀಕ್ಷೆಗಳಲ್ಲಿ ಫೇ ಲಾ ಗ ದೆ ಬರುತ್ತಿದ್ದ. ಇಂಟೆರ್ ಮೀಡಿಯೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣನಾದ ಬಳಿಕ ತನ್ನ ಮೆಚ್ಚಿನ ವಿಷಯವಾದ ಇತಿಹಾಸದ ಆನರ್ ಶಿರೀಷಿಗೆ ಸೇರಿದ.

ಆವನು ಮೊದಲನೆಯ ಆನರ್ ನಲ್ಲಿದ್ದಾಗ ಆವನ ತಂಡ ಸತ್ತು ಹೋದರು. ಈ ಅಫಾತದಿಂದ ಚೇತರಿಸಿಕೊಳ್ಳಲು ಆವಸ್ತಿಗೆ ಸ್ವಲ್ಪ ಕಾಲ ಹಿಡಿಯಿತು. ಪರೀಕ್ಷೆಯನ್ನು ಮುಗಿಸಿಕೊಂಡು ಆವನ ದೊಡ್ಡಪ್ಪ ನಿದ್ದ ಉರಿಗೆ ಹೋದ. ರಜ ಮುಗಿದ ಬಳಿಕ ಹಾಸ್ಯಲ್ಲಿಗೆ ಬಂದು ಸೇರಿದ. ಆವನ ವಿದ್ಯೆ ಮುಂದುವರಿಯುವುದು ಸಾಧ್ಯವಾಗುವುದೂ ಇಲ್ಲವೋ ಎಂದು ಆತಂಕ ಪಡುತ್ತಿದ್ದ ನನಗೆ ಇದರಿಂದ ನೆವ್ವುದಿ

ಯುಂಟಾಯಿತು. ಹಾಸ್ಪಿಲಿನೆಲ್ಲಿ ಸಾವಿಭ್ರಂಶ ಒಂದೇ ಕೋಣೆಯಲ್ಲಿ ದ್ವಿವು.

ಕೆಲವು ದಿನಗಳು ಕಳೆಯುವುದರೊಳಗೆ ಅವನಲ್ಲಿ ಆಗಿದ್ದ, ಆಗುತ್ತಿದ್ದ ಮಾವಾರಾಡುಗಳು ನನ್ನ ಗಮನಕ್ಕೆ ಬಂದವು. ಹಾಸ್ಪಿಯ, ವಾಕ್ಕುತುರ ಅನಂತ ಗಳಿಯರಿಂದ, ಗಳಿಯರ ನಗೆವೃತ್ತದಿಂದ ದೂರವಾಗುತ್ತ ಬಂದ. ನೊದಲು ಅವನು ಓದುತ್ತಿದ್ದ ಪುಸ್ತಕ ಗಳಿಂದರೆ ನಾಟಕದ ಪುಸ್ತಕಗಳು, ಸಂಗಡಿಗರು ಕಣ್ಣ ಮಿಟೆಕಿಸಿ ಕೃಗೆಕೊಟ್ಟ ಪುಸ್ತಕಗಳು, ಪರೀಕ್ಷೆ ಇನ್ನೊಂದು ತಿಂಗಳಿಂದ ಎನ್ನುವಾಗ ಪರ್ಯ ಪುಸ್ತಕಗಳು. ಈಗ ಅವನ ಕಾಲ ಬಹುಪಂಟಿಗೆ ಕಾಲೇಜಿನ ವಾಚನಾಲಯದ ಇತಿಹಾಸದ ಭಾಗದಲ್ಲಿ ಕಳೆಯಲ್ಪಡುತ್ತಿತ್ತು. ಮುಖದಲ್ಲಿ ನೊದಲಿನ ಚಂಚಲ ನಗುವಿನ ಬದಲು ಇತಿಹಾಸದ ವಿಧಾಧಿಯ ಕಳೆ ನೇಲಿಸಿತು. ಗಳಿಯರಿಗೆ ಅವನ ಸಹವಾಸ ಸಿಗುವುದು ದುರ್ಲಭವಾಯಿತು. ಅನಂತನ ಈ ಹೊಸ ಗಾಂಭೀರ್ಯ ನನ್ನ ಚಿಂತಿಗೆ ಕಾರಣವಾಯಿತು.

ಒಂದು ಸಂಜೆ ಅವನನ್ನು ಬಲವಂತದಿಂದ ಕಾಲೇಜಿನಲ್ಲಿ ನಡೆಯಲ್ಲಿದ್ದ ಬೆಣ್ಣಿನ್ ಪಂಡಗಳನ್ನು ನೋಡಲು ಕರೆದುಕೊಂಡು ಹೋದೆ. ಉತ್ಪಾಹದಿಂದ ಕೂಗಾಡುತ್ತಿದ್ದ ಹುಡುಗರ ಮಧ್ಯ ಅವನ ಖಿನ್ನ ಮುಖವನ್ನು ನೋಡಿ ನನಗೆ ರೇಗಿತು. ನೊದಲಿನಿಂದಲೂ ಅವನಿಗೆ ಆಟಗಳ ಮೇಲೆ ಬಹಳ ಆಸಕ್ತಿಯೇನಿರಲಿಲ್ಲ. ಈಗಲಂತೂ ಆಟಗಳನ್ನಾಡುವುದು ಕಾಲವ್ಯಧಿ ಎನ್ನು ವಂತೆ ನಡೆದುಕೊಳ್ಳುತ್ತಿದ್ದ. ಅವನ ಕಡೆಗೆ ತಿರುಗಿ ಏನೋ ಕಟ್ಟು ಮಾತ್ರಾಗಳನ್ನು ಒಂದು ಕಣ್ಣಗಳು ಕಿರಿದಾದವು. ನನಗೆ ಉತ್ತರ ಕೊಡಲಿಲ್ಲ. ಬದಲು ನನ್ನ ಕೈ ಹಿಡಿದು ಎದ್ದನಿಂತ. ಅವನ ಮುಖಚಯೇಯನ್ನು ಕಂಡು ನನ್ನ ಸಿಟ್ಟು ಕರಿ ನಾಚಿಕೆಯಾಯಿತು. ಮಾತ್ರಾಗಳನ್ನಾಡದೆ ಅವನೊಡನೆ ನಡೆದೆ.

ಪೀನ್ನಿ ಸ್ಥಾನದಲ್ಲಾಗಳಾಗಿ, ಜೆಂಡುಗಳ ಸರ್ವಾಳದಿಂದಾಗಿ, ಹುಡುಗರ ಖತ್ತಸ್ಥಿತ ಕೂಗಿನಾಗಿ ನಡೆದ. ಅವನ ಜೊತೆಗೆ ನಾನು ನಡೆದೆ. ವಾಚನಾಲಯದ ಬಳಿ ಇದ್ದ ಮೈದಾನದಲ್ಲಿ ಒಂದು ಕಡೆ ಕುಳಿತ. ನೂತನ್ನಾಡತೋಡಿಗಿದ.

ಅವನಿಗೆ ತಂದೆಯ ಸಾವಿಗಿಂತ ಕೂರವಾದ ಆಫೋತ, ಅದಕ್ಕಿಂತ ಹೆಚ್ಚಿನ ಸಂಕಟವನ್ನು ಒಟ್ಟು ವಾಡಿದುದೆಂದರೆ ಅವನ ದೊಡ್ಡ ಪ್ರವಾಸದಿನ ನಡೆವಳಿಕೆ. ಅವನನ್ನು ಉರಿಗೆ ಕರೆಸಿಕೊಂಡು ಬುದ್ದಿವಾದದ ಮೇಲಾಗೋಗಿನಲ್ಲಿ ನೋವನ್ನು ತಿಳಿದ್ದರು. ಹಣವನ್ನು ಕೂಡಿಹಾಕಿದ್ದ ತಮ್ಮನನ್ನು ಬಯಸ್ಸರು. ತಮ್ಮನ ಮಗನಿಗೆ ಕರಿಣಿವಾಗಿ ಹೇಳಿದರು: ನಿನ್ನ ದೊಡ್ಡಪ್ರಾದುರ್ಭಕ್ತಿ ನಿನ್ನ ವಿದ್ಯೆಯನ್ನು ನೋಡಿಕೊಳ್ಳಿಸ್ತುದು ನನ್ನ ಕರ್ತವ್ಯ. ಅದನ್ನು ಬಿಟ್ಟು ಇನ್ನೇನೂ ನನ್ನೀಂದಾಗಿದು. ನಾನೂ ಸಂಸಾರಸ್ಥ....ಚೆನ್ನಾಗಿ ಓದೋದು ನಿನ್ನ ಕರ್ತವ್ಯ. ಇನ್ನು ನೀನು ದೊಡ್ಡವನಾದೆ. ನಿನ್ನನ್ನು ನೀನು ನೋಡಿಕೊಳ್ಳಬೇಕು. ಇದು ವರಿಗಿನ ಹಾಗೆ ಇನ್ನೂ ಮುಂದೂ ನಾಟಕ, ನಾಟಕ ಅಂತ ಕುಣಿತಾ ಇದ್ದರೆ ನಡೆಯೋದಿಲ್ಲ; ತಂದೆಯ ಸಾವಿನಿಂದ ಜಜರೆತವಾಗಿದ್ದ ಹೃದಯ ಕಾರಿಣಿದ ಸ್ವರ್ಥದಿಂದ ಕರಿಣಿವಾಯಿತ್ತ.. ಚೆನ್ನಾಗಿ ಓದಬೇಕಂಬ ನಿಧಾರದಿಂದ ಕಾಲೇಜಿಗೆ ಹಿಂತಿರುಗಿದ. ನಿಧಾರವನ್ನು ಪಾಲಿಸುತ್ತು ಬಂದಿದ್ದ.

ನನ್ನನ್ನಾವರಿಸಿದ್ದ ನಾಚಿಕೆ, ಆಶ್ಚರ್ಯ ದುಃಖಕ್ಕೆ, ಸಂಕಟಕ್ಕೆ ತಿರುಗಿದವು. ವಾತಿನ ರೂಪದಲ್ಲಿ ಹೊರಗೆಡಹಲಾಗಿದ್ದ ಭಾವನೆಗಳನ್ನು ನನ್ನ ಕೈ ಹುಲ್ಲಿನ ಮೇಲೆ ಅಶಹಾಯಕವಾಗಿ ಆದರೆ ಬಿಗುವಾಗಿ, ಬಿದ್ದಿದ್ದ ಅವನ ಕೈಗೆ ಸೂಚಿಸಿತು. ಸೂಚಿಸಿದ ಭಾವನೆಗಳನ್ನು ಗುರುತಿಸಿದರ ಗುರುತಾಗಿ ಅವನ ಮುಖ ಮೇಲೆದ್ದಿತು.

ಅನಂತ ನಿಧಾರವನ್ನು ಸ್ವಲ್ಪವೂ ಸಡಿಲಿಸದೆ ಓದಿದ ಉಪಾಧಿಯರಿಗೆ ಆಚ್ಚನೆಚಾಚಿದ. ಎರಡನೆಯ ಆನರ್ನ ಪರೀಕ್ಷೆಯಲ್ಲಿ ತರಗತಿಗೆ ಮೊದಲಿಗನಾದ. ವಿದ್ಯಾರ್ಥಿವೇತನವನ್ನು ಪಡೆದ.

ಬೇಸಿಗೆ ರಚಕ್ಕಾಗಿ ಕಾಲೇಜು ಮುಚ್ಚುವ ಮುನ್ನ ವಿವಿಧ ವಿನೋದಾವಳಿಯ ಕಾರ್ಯಕ್ರಮವನ್ನು ಏರ್ವಡಿಸಬೇಕೆಂದು ವಿದ್ಯಾರ್ಥಿಗಳು ತೀವ್ರಾನಿಸಿದರು. ಕಾರ್ಯಕ್ರಮದಲ್ಲಿ ನಾಟಕ ಇದ್ದೇ ಇರಬೇಕು. ನಾಟಕದಲ್ಲಿ ಅನಂತನಿಲ್ಲದೆ ಸಾಧ್ಯವೇ? ಅನಂತ ಮೊದಲು ಅನುಮಾನಿಸಿದ. ಕಡೆಗೆ, ವರ್ಷದಿಂದ ರಂಗಸ್ಥಳದ ಮೇಲೆ ಆಡದ ಕಾಲುಗಳು ಆದರತ್ತ ಧಾವಿಸಿದವು. ಗೆಳೆಯರು ನೆಮ್ಮೆದಿಯಿಂದ ಉಸಿರಾಡಿದರು. ಅನಂತನ ಅಭಿನಯ ನಿರೀಕ್ಷಿಸಿದ್ದ ಕ್ಷಿಂತ ಅದ್ಭುತವಾಗಿತ್ತು. ತೆರೆಗಳು ಕೈಚಪ್ಪಾಳಿಗಳಿಂದ ನಡುಗುತ್ತಿದ್ದಾಗ ಅನಂತ ಆಶ್ಚರ್ಯಪಟ್ಟಿ: ಇಷ್ಟ ದಿನ ನಾನು ನಾಟಕ ಆಡದೆಹೇಗಿದ್ದೆ?

ಮೂರನೆಯ ದಿನ ಉರಿಗೆ, ಹೊಡ್ಡಿಸ್ತನ ಮನಿಗೆ ಸ್ವಮಾಣ ಬೆಳೆಸಿದ.

ರಜೆ ಮುಗಿಸಿಕೊಂಡು ಹಾಸ್ತಲಿಗೆ ಬಂದ ಹುಡುಗರಲ್ಲಿ ಅನಂತನೇ ಮೊದಲಿಗ. ಕೆಲವು ದಿನಗಳ ನಂತರ ಬಂದ ನನಗೆ ಅವನನ್ನು ನೋಡಿ ಗಾಬರಿಯಾಯಿತು. ತೇಣು ವೈ ಸೋರಗಿತ್ತು. ಮುಖದ ಮೇಲಿನ ಗಂಭೀರತೆಗೆ ಭಿಂಬಣವಾದ ವಿನ್ಯಾಸ ಬಂದು ಸೇರಿತ್ತು. ಮೊದಲು ವಾಚನಾಲಯದಲ್ಲಿ ಬಹುಕಾಲವನ್ನು ಕಳೆಯುತ್ತಿದ್ದವನು ಈಗ ಆದರ ಬಳಿ ಕಣಡ ಸುಳಿಯದಾದ ತರಗತಿಗಳಿಗೂ ಕ್ರಮವಾಗಿ ಹೋಗದಾದ. ಎರಡನೆಯ ವರ್ಷದಲ್ಲಿ ವ್ಯಾಸಂಗ ನಿರತನಾಗಿದ್ದವನು ಮೂರನೆಯ ವರ್ಷದಲ್ಲಿ ಪೂರ್ಣ ಉದಾಸೀನ ನಾದುದನ್ನು ನೋಡಿ ನನಗೆ ಆಶ್ಚರ್ಯವಾಯಿತು, ಯೋಚನೆಯಾಯಿತು. ಅವನನ್ನು ಪ್ರಶ್ನಿಸಬೇಕೆಂದುಕೊಂಡೆ. ಮಾತೇಂದರೆ ಮರವಾಗುತ್ತಿದ್ದ ನನ್ನ ನಾಲಿಗೆ ಸಹಕರಿಸದಾಯಿತು. ಅನಂತನ ವರ್ತನೆ ದಿನದಿನಕ್ಕೆ ವಿಚಿತ್ರವಾಗುತ್ತ ಬಂದಿತು. ಗೆಳೆಯರ ಸಹವಾಸ ವನ್ನು ಸಂಪೂರ್ಣವಾಗಿ ತ್ಯಜಿಸಿದ, ಮೌನ, ಏಕಾಂತಗಳನ್ನೂ ಲಂಗಿಸಿದ.

ಮತ್ತೆ ನಾಚನಾಲಯದಲ್ಲಿ ನಾಸಿನತ್ತೊಡಗಿದೆ. ಆದರೆ ಇತಿಹಾಸದ ವಿಭಾಗದ ಕಡೆಗೆ ಕಣ್ಣ ಕೂಡ ಹಾಕಲಿಲ್ಲ.

ಒಂದು ದಿನ ತರಗತಿಯಲ್ಲಿ ಉಪಾಧ್ಯಾಯರು ಆವನ ಉಪೇ ಹೈಯ ಬಗ್ಗೆ ವಿಷಾದವನ್ನು ವೃಕ್ಖವಡಿಸಿದರಂತೆ. ಅಂದು ಅನಂತ ತರಗತಿಗೆ ಹೋಗಿರಲಿಲ್ಲ. ನನ್ನ ಉಬ್ಬ ಸೈಹಿತ್ಯಿಂದ ಈ ವಿವಯ ತಿಳಿದು ಬಂತು. ಆತಂಕ ಮರದ ನಾಲಿಗೆಗೆ ಬೆಂಕಿ ಸೋಚಿಸುತ್ತು. ಅಂದು ಸಂಜೀ ನಾಚನಾಲಯದ ಬಳಿ ಭೇಟಿಯಾದ ಅನಂತನನ್ನು ನನ್ನೊಡನೆ ತಿರುಗಾಡಲು ಬಾರೆಂದು ಕರೆದೆ. ದಾರಿಯಲ್ಲಿ ಆವನ ಉಪಾಧ್ಯಾಯರ ಟೀಕೆಯ ವಿವಯವನ್ನು ಹೇಳಿದೆ. ಆವನ ಮುಖ ಸಡಿಲವಾಗಲಿಲ್ಲ. ಕಡೆಗೆ ತಡೆಯಲಾರದೆ ಕೇಳಿದೆ: ‘ಅನಂತ ಹೀಗೇಕೆ ಈಚಿಗೆ? ನನ್ನ ಕಡೆಗೆ ತಿರುಗಿದ ಆವನ ಹುಬ್ಬಗಳು ಒಟ್ಟುಗೂಡಿದವು. ಹಿಂದೆ ತಿರುಗುತ್ತ ಆಂದೆ: ‘ಬಾ, ಹೋಗೋಣ.’

ಮತ್ತೆ ಹುಲ್ಲಿನ ಮೇಲೆ ಕುಳಿತ್ತೆವು. ಮತ್ತೆ ಅನಂತ ಮಾತನ್ನಾಡ ತೊಡಗಿದೆ. ನನಗೆ ದಿಗ್ಗ್ರಮೆ ಹಿಡಿಸಿದೆ.

ಹೋದ ಬಾರಿ ದೊಡ್ಡಪ್ಪನ ಮನೆಗೆ ಹೋಗಿದ್ದಾಗ ಅನಂತ ಅಫಾತದೆ, ಆತಂಕದ ಭಾರವಾದ ವಿಚಾರ ಕೂನ್ನನಾಗಿದ್ದೆ. ಈ ಬಾರಿ ಹೋಗುವ ಹೋತ್ತಿಗೆ ವರ್ಷದ ಕಾಲ ಮತ್ತು ವಿದ್ಯಾಭ್ಯಾಸದಲ್ಲಿ ತ್ಯಾಪ್ತಿಕರ ಪ್ರಗತಿ ಇವುಗಳಿಂದ ಮನಸ್ಸು ಸ್ವಲ್ಪ ಹಗುರವಾಗಿತ್ತು. ಕಣ್ಣಿರನ್ನು ಕೊಡವಿ ಒಣಗಿದ ಕಣ್ಣ ದೊಡ್ಡಪ್ಪನ ಮನೆಯನ್ನು ಪರಿಶೀಲಿಸಿತು. ಮನಸ್ಸು ಆಶ್ಚರ್ಯವಟ್ಟಿತು. ಆಸಹ್ಯವಟ್ಟಿತು. ಮತ್ತೆ ಭಾರವಾಯಿತು.

ದೊಡ್ಡಪ್ಪನಿಗೆ ದೊಡ್ಡ ಸರಕಾರಿ ಕೆಲಸವಿತ್ತು. ಪದವಿಗೆ ತಕ್ಷಂತಿ ದೊಡ್ಡ ಮನೆ, ಕಾರು, ಆಳು ಕಾಳು; ದೊಡ್ಡ ಕೆಲಸಗಳುಳ್ಳ ಸೈಹಿತರ ತಂಡ. ಆತನ ಹೆಂಡತಿ ಹಳ್ಳಿಯವಳಾದರೂ ಪಟ್ಟಣಕ್ಕೆ ಬಂದು ನವನಾಗರಿಕಾಗಿದ್ದಳು. ಅನೇಕ ಸಂಸ್ಥೆಗಳ ಸದಸ್ಯರಾಗಿ

ದ್ವಾರ್ತೆ; ಕೆಲವುದರ ಕಾರ್ಯಕಾರಿ ಮಂಡಳಿಯಲ್ಲಿದ್ದಳು. ಬಿಡುವಾ ದಾಗ ಬಿಳಿ ಸೂಲಿನ ಸೀರೆಯುಟ್ಟು (ಅದೊಂದೇ ಬಾರಿ ಅವಳಿಗೆ ಸೂಲಿನ ಸೀರೆ ಉಡುತ್ತಿದ್ದದ್ದು), ಬಿಳಿ ಕಾಜ್ಞನಾಮ್ರಸ್ ಹೂ ಹಾಕಿ ಕೊಂಡು ಕ್ಲಾಬ್‌ನಲ್ಲಿ ಟೆನಿಸ್‌ ಆಡುತ್ತಿದ್ದಳು. ಸತ್ಯಾರ ಕೂಟಗಳನ್ನು ಏರ್ವಡಿಸುವುದರಲ್ಲಿ ನಿಸ್ಸೀಮಳು ಎಂದು ಹೇಸರನ್ನು ಪಡೆದಿದ್ದಳು. ಮನೆಯಲ್ಲಿ ಒಂದು ದಿನ ಯಾವುದೋ ಅಮಂತ್ರಣ ಪತ್ರಿಕೆಗೆ ಉತ್ತರ ವಾಗಿ ಕಾಗದ ಬರೆಯುತ್ತಿದ್ದಾಗ ಒಬ್ಬ ಬಡ ಹುಡುಗ ಮುಂದಿನ ವಿದ್ಯಾರ್ಥನೆಗಾಗಿ ಹಣವನ್ನು ಬೇಡಿದ. ಸಿಡುಕಿದಳು: ‘ಒಬ್ಬನನ್ನು ಓದಿಸುತ್ತಿರುವುದೇ ಸಾಕಾಗಿದೆ ನಮಗೆ.’

ದೂಡ್‌ಪನಿಗೆ ಎರಡೇ ಮಕ್ಕಳು. ಇಬ್ಬರೂ ಅನಂತನಿಗಿಂತ ಸ್ವಲ್ಪ ದೊಡ್ಡವರು. ಮಗ—ಉಂಟಳ್ಳೆಲ್ಲ ಅವನ ನೋಟ್‌ ಸೈಕಲ್‌ನ ಗಡನೆ ಧ್ವನಿ ತುಂಬಿರುತ್ತಿತ್ತು. ತನಗೆ ತಂಡೆ ಕಾರನ್ನು ಉಪಯೋಗಿಸಲು ಕೊಡುವುದಿಲ್ಲವೆಂದು ಅವನ ದೂರು. ವಿದ್ಯೇಯ ಮೇಲೆ ಆಷ್ಟೇನೂ ಆಸಕ್ತಿ ಇರಲಿಲ್ಲ. ಪದವಿಧರನಾದ ಕೂಡಲೇ ತಂಡೆ ತನ ಗೊಂದು ಕೆಲಸವನ್ನು ಕೊಡಿಸುವರೆಂದು ಗೊತ್ತಿದ್ದರಿಂದ ಜೀವನೋ ಪಾಯದ ಬಗೆಗೆ ಯೋಚನೆ ಇರಲಿಲ್ಲ. ಮಗಳು—ಆಸಾಧಾರಣ ಪ್ರತಿಭಾವಂತೆಯಲ್ಲಿದ್ದರೂ ಬುದ್ಧಿ ವಂತೆ. ಸೈಹಿತರ ಜೊತೆ ಸಾಹಿತ್ಯ, ಸಂಗೀತ, ಚಿತ್ರಕಲೆಗಳ ಬಗ್ಗೆ ಧಾರಾಳವಾಗಿ ವಾತನಾಜುತ್ತಿದ್ದಳು. ಆದರೆ ತನಗಿಂತ ಇಜ್ಞಾನಿಗಳಾದವರನ್ನು ವಾತ್ರ ಸೈಹಿತರನಾಗಿ ಆರಿಸುತ್ತಿದ್ದಳು. ತನಗಿಂತ ಹೆಚ್ಚು ತಿಳಿವಳಕೆಯನ್ನು ಹೊಂದಿದವರನ್ನು ಗರ್ವಿಸ್ತು ಎಂದು ಆರೋಪಿಸುತ್ತಿದ್ದಳು. ಅಣ್ಣಿ, ತಂಗಿ ಇಬ್ಬರಿಗೂ ಸಿನಿಮಾದ ಹುಚ್ಚು ಬಹಕ. ಸಿನಿಮಾದ ಪ್ರಭಾವ ಅವರ ಮತ್ತು ಅವರ ಸೈಹಿತರ ಮಾತ್ರ. ಉಡುವು, ನಡೆವಳಕೆ, ಯೋಚನೆ ಇವುಗಳಲ್ಲಿ ಕಂಡು ಬರುತ್ತಿತ್ತು. ಎಲ್ಲರೂ ಘ್ರಾಷ್ಟನ್ನಿನ ದೃಢ ಅನುಯಾಯಿಗಳಾದ್ದರಿಂದ ಎಲ್ಲರೂ ಒಂದೇ ಮಾದರಿಯಲ್ಲಿ ರೂಪಿತರಾಗಿದ್ದರು.

ಹತ್ತು ಸಿಸೆಗಳಲ್ಲಿದ್ದ ಕುಂಚದಿಂದ ಚಿತ್ರಿಸಲಪ್ಪಿನ್ನೆ ಮುಖಗಳು, ಇದು ಫ್ಯಾವನ್ ಪತ್ರಿಕೆಗಳು ವಿಧಿಸಿದ ಉಡಿಗಿತೊಡಿಗೆಗಳು, ಎರಡು ಪತ್ರಿಕೆಗಳು ಫೋಂಸಿದ ಅಭಿಪೂರ್ಯಗಳು, ಒಬ್ಬ ಸಿನೆಮಾ ನಟ ಅಥವಾ ನಟಿ ಪ್ರದರ್ಶಿಸಿದ ಭಂಗಿಗಳು. ಅಣ್ಣಾ, ತಂಗಿ ಇಬ್ಬರೂ ಸ್ವೇಹಿತರ ಆರಾಧನೆಗೆ ಪಾತ್ರರಾಗಿದ್ದರು, ತಂದೆ ತಾಯಿಗಳ ಹೆನ್ನೆಗೆ ಶಾರಣ ರಾಗಿದ್ದರು.

ದೊಡ್ಡಪ್ಪನಿಗೆ ವಿರಾಮವೇ ಸಿಕ್ಕುತ್ತಿರಲ್ಲ. ಕೆಲಸ, ಕ್ಲಾಬ್‌ನ್ನು ಗಳು, ಸ್ವೇಹಿತರು, ಸಂತೋಷ ಕೂಟಗಳು—ಇವುಗಳ ಗಲಾಟೆಯಲ್ಲಿ ಅವನು ಮನೆಯಲ್ಲಿ ಇರುತ್ತಿದ್ದರು ಬಹಳ ಕಡಿನೆ ಹೊತ್ತು. ಮನೆಯಲ್ಲಿದ್ದಾಗ ದಿವಾನ್‌ಖಾನೆಯಲ್ಲಿ ಕುಳತು ಅವರ ಅಂದಚಂದಗಳನ್ನು ನೋಡಿ ತೃಪ್ತಿಪಡುತ್ತಿದ್ದ. ಬಣ್ಣದ ಪರದೆಗಳು, ಜಮುನಾನೆ, ಮಿರು ಗುತ್ತಿದ್ದೆ ಮೇಜು, ಕುಜೆಗಳು, ರೇಡಿಯೋ, ಅತಿವಾಸ್ತವವಾದಿ ಯೋಬ್ ತಯಾರು ವಾಡಿದಂತೆ ಕಾಣುತ್ತಿದ್ದ ಕಾಗದದ ಹೂ ಗೊಂಚಲುಗಳು (ಅನ್ನದೊಡ್ಡ ಪಟ್ಟಣದಲ್ಲಿ ನಿಜವಾದ ಹೂಗಳೆಲ್ಲ ಸಿಗಬೇಕು?) ಯಂತ್ರದಿಂದ ತಯಾರಿಸಲಪ್ಪಿ, ಮಣ್ಣನ, ಸಣ್ಣ, ಬಣ್ಣದ ಪ್ರತಿಮೆಗಳು. ಇವುಗಳನ್ನು ಕೋಣೆಯಲ್ಲಿ ವ್ಯವಸ್ಥಿತವಾಗಿ ಕೊಡಿಟ್ಟ ಹೆಂಡತಿಯ ಬಗ್ಗೆ ಹೆನ್ನೆ ಪಡುತ್ತಿದ್ದ. ಕೈತುಂಬ ಸಂಬಳ ಬರುತ್ತಿತ್ತು. ಒರುವದು ಸಾಲದು ಎಂದು ಮರೆಯವರೆಲ್ಲರೂ ಗೊಣ ಗುತ್ತಿದ್ದರು. ಆಯಕ್ಕೆ ತಕ್ಕುಂತೆ ವ್ಯಯ ಇದ್ದೇ ಇರುತ್ತದೆ. ಅಂತ ಸ್ತನ್ನು ಕಾಪಾಡಿಕೊಳ್ಳಲು ಹಣವನ್ನು ಹೇರಳವಾಗಿ ಖಚ್ಚಿ ಮಾಡಬೇಕು. ('ನಾಬ್ಲೋಸ್' ಆ ಬ್ಲೂಜ್, ಎಂದ ಅನೆಂತ; ತುಟಿಯ ಒಂದು ತುದಿ ಸೊಟ್ಟಿಗಾಗಿತ್ತು.)

ದೊಡ್ಡಪ್ಪನ ಮನೆಯನ್ನು, ಮನೆಯವರನ್ನು ನೋಡಿ ಅನೆಂತ ಹೌಹಾರಿದ್ದ. ನಾಗರಿಕತೆಯ ಬಣ್ಣದ ಬಲೆಯಲ್ಲಿ ಬಿದ್ದು, ಮೃಗ ಅಂಟಿಕೊಂಡು ಜವಂವನ್ನು ತಿನ್ನುವ ಬಣ್ಣವನ್ನು ಕಾಮನ

ಬಿಳ್ಳಿ ಎಂದು ಅವರೆಲ್ಲರೂ ನೆಂಬಿದ್ದರು. ತಮ್ಮ ಸುತ್ತು ಇರುವುದು ಸ್ವರ್ಗದಲ್ಲಿ ಎಂದು ಗುಣಿಸಿ ತೃಪ್ತಿಯಿಂದಿದ್ದರು. ಒಂದು ಮನೆಯಲ್ಲಿ ಇಷ್ಟ ಜನ ಇಂತಹವರು ಒಂದು ಪಟ್ಟಣದಲ್ಲಿ? ಒಂದು ದೇಶದಲ್ಲಿ? ಪ್ರಪಂಚದಲ್ಲಿ? ಯೋಚನೆಯಿಂದ ಅನಂತನ ತಲೆ ನಡುಗಿತ್ತು, ನೊಂದಿತ್ತು. ಜನ ಸ್ವಾಧ್ಯಾತ್ಮಿಯ ಲೋಹ-ವಸ್ತುಗಳನ್ನು ಧರಿಸಿ, ಒಬ್ಬರ ಮೇಲೊಬ್ಬರು ಸಂಶಯಪಟ್ಟು, ಒಬ್ಬರಿಂದೊಬ್ಬರು ದೂರ ವಿರುವುದನ್ನು ನೋಡಿದ. ಏಕ್ಕಾಯ, ಅಧಿಕಾರಿಗಳ ಆರಾಧನೆಗಾಗಿ ಸಾಲಿನಲ್ಲಿ ನಿಂತ ತಂಡಗಳನ್ನು ನೋಡಿದ. ಜೀವನದಿಯನ್ನು ಕೃತಿ ಮತ್ತಿಯ ಕಬ್ಬಿಣದ ದೋಷಿಗಳಲ್ಲಿ ದಾಟಲೇತ್ತಿಸಿ ಮುಳುಗುತ್ತದ್ದು ಗುಂಪುಗಳನ್ನು ನೋಡಿದ. ಸಂಗಡಿಗರ ಸ್ನೇಹದ ಧ್ವನಿ, ಮತ್ತು ಒತ್ತಾಯದಿಂದ ಕರೆಯುವ ನಾಟಕದ ಹಾಡಂಗಳು, ಮಾತುಗಳು ತನಗೆ ಕೇಳಿಸದಿರಲೆಂದು ಕಿವಿಗಳಿಗೆ ಹತ್ತಿಯನ್ನು ತುರುಕಿ, ಶತಮಾನ ಗಳಷ್ಟೇ ದಪ್ಪನಾದ ಧೂಳನ ಹೊದಿಕರುನ್ನು ಹೊಂದಿದ ಇತಿಹಾಸದ ದಪ್ಪ ಪುಸ್ತಕಗಳ ಮಧ್ಯ ತಲೆಯಿಟ್ಟು ಕುಳಿತ್ತಿದ್ದ ತನ್ನ ಬಗೆಗೆ ತನಗೇ ತಿರಸ್ಯಾರ ಹುಟ್ಟಿತು. ರಾಜ, ರಾಣಿ, ಮಂತ್ರಿ, ಸೇನಾಪತಿಗಳ ನೇರಳು ಗಳ ನಡುವಿನಲ್ಲಿ ನಿಶ್ಚಲನಾಗಿ ಕುಳಿತ್ತಿದ್ದರು ದೊಡ್ಡಪ್ಪನ ಚೆಚ್ಚು ಮಾತುಗಳಿಂದಾಗಿ, ದೊಡ್ಡಪ್ಪ ಹೇಳಿದಂತೆ ಕೇಳಿ, ಜೆನ್ನಾಗಿ ಓದಿ, ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದರೆ, ಒಳ್ಳೆಯ ಕೆಲಸ ಸಿಕ್ಕುತ್ತದೆ. ಒಳ್ಳೆಯ ಕೆಲಸ, ಒಳ್ಳೆಯ ಸಂಬಳ; ಮನೆ, ಸಂಸಾರ ಸ್ನೇಹಿತರು, ಸಂಖ್ಯಾಗಳು. ಒಂದು ಸಣ್ಣ ಪ್ರಪಂಚದಲ್ಲಿ ಬೆಚ್ಚಿಗಿರಬಹುದು. ಮಿಕ್ಕವರ ಪ್ರಪಂಚಗಳಲ್ಲಿನ ಕೃತ್ಯಾಮತೆಯನ್ನು ತನ್ನದರಲ್ಲೂ ತುಂಬಿಕೊಂಡು, ಅವರೊಡನೆ, ಆವರಂತೆ ತೃಪ್ತಿಯಿಂದರಬಹುದು. ಸಂಸಾರದ ಸಣ್ಣ ಪೃಥ್ವಿ, ಆದರೊಳಗೆ ಆದರ ವಾಸಿಗಳ ಅನೇಕ ವೃತ್ತಾಗಳಿಃ ಒಂದ ನೊಂದು ಸೋಕುವಂತೆ, ಒಂದನೊಂದು ಕೂಡದಂತೆ ಇರಬಹುದು.

ಅನಂತನ ಎದೆ ಸಿಡಿದಿತ್ತು. ಸ್ವಾತಂತ್ಯ ಎಂದು ತೋರುತ್ತಿದ್ದ ದಾಸ್ಯದಿಂದ, ಸಂಸ್ಕೃತ ಎಂದು ಹೆಸರಿಡಲ್ಪಟ್ಟ ಕುರಳವದಿಂದ,

ಕ್ರಾಯ್ಯದಿಂದ ವಿನೋಚನೆಗಾಗಿ ಹಾತೊರೆದೆ. ಕೃತಿಮತೆಯ ಕಾರಿಣ ದಿಂದ ಗಾಯಗೊಂಡ ಮನಸ್ಸು ಸರಳ, ಶುಭ್ರ, ಸ್ವೇಹಮಯ ಜೀವನ ಕ್ಷಾಗಿ ಹೊತ್ತೊರೆಯಿತು, ಹಾಸ್ಟಲ್ ತೆಗೆಯುವುದನ್ನೇ ಕಾದಿದ್ದ ಅನಂತ ದೊಡ್ಡ ಪಟ್ಟಣದಿಂದ ಓಡಿ ಬಂದಿದ್ದ.

ಅವನು ಹುದುಕುತ್ತಿದ್ದ ಉತ್ತರ ಕಾಲೇಜಿನಲ್ಲಿ, ತರಗತಿಗಳಲ್ಲಿ, ಉಪಾಧ್ಯಾಯರಲ್ಲಿ ಸ್ವೇಹಿತರಲ್ಲಿ ಸಿಕ್ಕಲಿಲ್ಲ. ಹೊಸದಾಗಿ ಹುಟ್ಟಿದ್ದ ಸೂಕ್ತದೃಷ್ಟಿ ಅವನ ಜಿತ್ತು ಸ್ವಾಸ್ಥ್ಯವನ್ನು ಕೊಂಡಿತು. ಆಟದಲ್ಲಿ, ಪಾಠದಲ್ಲಿ, ಮನೋರಂಜನೆಯಲ್ಲಿ, ಶ್ರೀಗಾರದಲ್ಲಿ ತಲ್ಲಿನರಾಗಿದ್ದ ವಿದ್ಯಾರ್ಥಿಗಳು; ಪಾಠದಲ್ಲಿ, ಕಾಲೇಜಿನ ರಾಜಕೀಯದಲ್ಲಿ, ಸಂಸಾರದ ಸಂಕಟಗಳಲ್ಲಿ ಮುಖುಗಿದ್ದ ಉಪಾಧ್ಯಾಯರು. ಇವರ ಸಂಕಾಚಿತ ಜೀವನಗಳನ್ನು ನೋಡಿದೆ ದೃಷ್ಟಿ ಮನುಕಾಯಿತು. ವಿಚಾರ ಶೊನ್ಯಾ ರಾಗಿ ಆತ್ಮ ವಿಕಾಸಕ್ಕೆ ಲಕ್ಷ್ಯಕೊಡದೆ, ಪರಹಿತವನ್ನೇ ತೀಸದೆ, ತವತ್ತಾಪ್ಯೇ ವಿಚಾರ ಶೊನ್ಯಾರು ತೋರಿಸಿಕೊಟ್ಟ ದಾರಿಯಲ್ಲಿ ಓಡುತ್ತಿದ್ದ ಜನರನ್ನು ನೋಡಿದ ದೃಷ್ಟಿ ಹಟ್ಟಿದಿಂದ ಮತ್ತೆ ಸ್ವಷ್ಟವಾಯಿತು.

ಅನಂತ ತರಗತಿಯ ಪಾಠಗಳನ್ನು ನಿರ್ಣಯಿಸಿದ. ತನ್ನ ಪ್ರಶ್ನೆಗೆ ಉತ್ತರವನ್ನು ಪ್ರಸ್ತುಕಗಳಲ್ಲಿ ಹುದುಕಲೊಡಗಿದ. ಪ್ರಾಚೀನ ಮತ್ತು ಅಧುನಿಕ ತತ್ತ್ವಜ್ಞಾನಿಗಳ ಮತ್ತು ಸಮಾಜ ಶಾಸ್ತ್ರಜ್ಞರ ಅಭಿಪ್ರಾಯಗಳನ್ನು ಪರಿಶೀಲಿಸಿದ. ಎರಡು ಕಾಲುಗಳಲ್ಲಿನ ವಿಚಾರ—ಶೀಲರ ಅಭಿಪ್ರಾಯಗಳಲ್ಲಿನ ಹೋಲಿಕೆಯನ್ನು ಕಂಡುಕೊಂಡ. ಶತಮಾನಗಳ ಅಂತರದಿಂದ ಪ್ಲೇಟೋನಿನ ಆದಶರ್ತಗಳನ್ನು ನರಿಸಿಸಿದ; ವೊಕ್ಕಾನ ತತ್ತ್ವಗಳೊಡನೆ ಹೋಲಿಸಿ ನೋಡಿದ. ಆದಶರ್ತ ಸಮಾಜದ ಕನಸನ್ನು ಕಂಡವರೆಲ್ಲರ ನೆರವೆ ಪಡೆದ. ರೂಸೋ, ಬಿರ್ಡ್ಸ್, ರಸೋ, ಗಾಂಧಿ....ದೇಶ, ವಿದೇಶಗಳ ಜೀವಜ್ಞಾನಗಳು ನುಡಿಯುತ್ತ ಬಂದರು. ಅವರ ವೊತ್ತಂಗಳನ್ನು ಕುರಿತು ಚಿಂತಿಸಿದಾಗ ಅನೇಕ ಯೋಜನೆಗಳು ಹೊಳೆಯುತ್ತಿದ್ದವು. ಮನಸ್ಸಿನಲ್ಲಿ ಉತ್ಸಾಹ, ಸಮಾಧಾನಗಳು

ಮೂಡುತ್ತಿದ್ದವು. ಆದರೆ ವಾಚನಾಳಯದಿಂದ ಹೊರಗೆ ಒಂದು ಜಗತ್ತನ್ನು ಎದುರಿಸಿದಾಗ ಉತ್ಸಾಹ ಕುಸಿದು ಬೀಳುತ್ತಿತ್ತು, ಸಮಾಧಾನ ಕಣ್ಣರೆಯಾಗುತ್ತಿತ್ತು. ಪ್ರಬಲ, ಜೀವಂತ ಜಗತ್ತಿಗೆ ತೊಡಿಸಲು ತನ್ನ ಯೋಜನೆಗಳು ಅಸಮರ್ಪಿತವಾದವು ಎಂದು ಅರಿವಾಗುತ್ತಿತ್ತು. ನಿರಾಶೆ ಅವನನ್ನಾವರಿಸುತ್ತಿತ್ತು. ಸ್ವಲ್ಪ ಹೊತ್ತಿಗೇ ಕಪ್ಪು ಮುಸುಕು ಬಿರಿಯಾತ್ತಿತ್ತು, ಹೊನ್ನು ಹೊರಚೆಲ್ಲಾತ್ತಿತ್ತು.

ಆನಂತನ ಮುಖದಲ್ಲಿ ಒಂದು ಕ್ಷೇತ್ರ ಗೀರು ತುಂಬಿದ ಬೂದು ಬಣ್ಣ, ಮತ್ತೊಂದೇ ಕ್ಷೇತ್ರ ಗೀರುಗಳಿಗೂ ಎಡೆಕೊಡದ ಕಪ್ಪು ಬಣ್ಣ. ಅವನ ಅನ್ನೇಷಣೆಯಲ್ಲಿ, ಸಂಕಟದಲ್ಲಿ, ಹೋರಾಟದಲ್ಲಿ ಪಾಲುಗಾರ ನಾಗಲಾಗದೆ ನನ್ನ ಆತಂಕ ಇಮ್ಮಡಿಸುತ್ತಿತ್ತು. ಇದರ ಆಂತ್ಯವೇನು ಎಂದು ಒಮ್ಮೆನ್ನು ಯೋಚಿಸುತ್ತಿದ್ದೇ. ತೋರಿ ಒಂದ ಉತ್ತರದ ಭೇಕರತೆಗೆ ಹದರಿ ಯೋಚಿಸುವುದನ್ನು ನಿಶ್ಚಯಿಸುತ್ತಿದ್ದೇ.

ಒಂದು ದಿನ ಉಂಟಾಗಿ ಪ್ರದರ್ಶಿತವಾಗುತ್ತಿದ್ದ ಪುಸಿದ್ಧ ಕಂಪನಿಯೊಂದರ ನಾಟಕವನ್ನು ನೋಡಲು ಹೋದೆವು. ಆ ಉಂಟಾಗಿ ನಲ್ಲಿ ಆದು ಕಂಪನಿಯ ಕಡೆಯ ನಾಟಕವಾಗಿದ್ದಿತು. ಕಿಕ್ಕಿರಿದಿದ್ದ ಜನ ನಾಟಕದ ಬಗೆಗೆ ತಮ್ಮ ಮೆಚ್ಚುಕೆಯನ್ನು ಉತ್ಸಾಹದಿಂದ ವಕ್ತ್ವಾಗಿ ಪಡಿಸಿದರು. ಹಾಸ್ಟಲಿಗೆ ಹೀಂದುರುಗುತ್ತಿದ್ದಾಗ ಆನಂತ ಸುತ್ತಲಿನ ಕತ್ತಲೆಯಷ್ಟೇ ಮೂನವಾಗಿದ್ದು. ಆದರೆ ಅವನ ಕಣ್ಣಗಳು ನಮ್ಮನ್ನು ನಿರ್ದಯದಿಂದ ನೋಡುತ್ತಿದ್ದ ನಕ್ಕತ್ತಗಳಷ್ಟೇ ಹೋಳೆಯುತ್ತಿದ್ದವು.

ಮಾರನೆಯ ದಿನ ಕಾಲೇಜನಲ್ಲಿ ದೊಡ್ಡ ಕೋಲಾಹಲ. ಅನಂತ ಪಿನ್ನಿವಾಲರಿಗೆ ಒಂದು ಕಾಗದವನ್ನು ಬರೆದಿಟ್ಟು ಎಲ್ಲಿಯೋ ಹೊರಟು ಹೋಗಿದ್ದು. ತನಗೆ ಓದಿಸಲ್ಪಿ ಏನೇನೂ ಆಸಕ್ತಿಯಿಲ್ಲವಾಗಿದ್ದರಿಂದ ಕಾಲೇಜನ್ನು ಬಿಟ್ಟು ಹೋಗುತ್ತಿದ್ದೇ ನೇಂದು ಬರೆದಿದ್ದ ನಂತೆ. ಎಲ್ಲರಿಗೂ ಇದೊಂದು ಆಶ್ಚರ್ಯಕರ ಸಂಗತಿ ಎನಿಸಿತು: ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ ಹೀಗೇನಾಡರೂ ಮಾಡಿದ್ದರೆ ಒಷ್ಟಿಕುಂಡಾಗಿತ್ತು; ಆದರೆ

ಇತಿಹಾಸದ ವಿದ್ಯಾರ್ಥಿ ! ಆವನ ನಿರ್ಗಮನಕ್ಕೆ ನಿಜವಾದ ಕಾರಣ ಗಳನ್ನು ಸಹಪಾಲಿಗಳು ಉಹಿಸಲು ಹೊಡಿಗಿದರು. ಆವರು ಕಟ್ಟಿದ ನೀಚೆ ಕತೆಗಳನ್ನು ಖಂಡಿಸುತ್ತು ಬಂದೇ. ವಾಸ್ತವ ಸಂಗತಿ ಗೊತ್ತಿದ್ದರು ನನಗೊಬ್ಬನಿಗೇ. ನಾಟಕದ ಕಂಪನಿಗೆ ಸೇರಿ, ಮನುಃಪೂರ್ತಿ ಅಭಿನಯಿಸುವ ಆಶೀರ್ಯಂದ, ಪ್ರಪಂಚವನ್ನು ನೋಡುವ ಹಂಬಲದಿಂದ ಅನೆಂತ ಹೋಗಿದ್ದೆ. ಪಯಂಟನದಿಂದ ತನ್ನ ಮನಸ್ಸಿಗೆ ಸಮಾಧಾನ ದೊರಕುತ್ತದೆ ಎಂದು ಆವನು ನಂಬಿದ್ದೆ.

ವರ್ಷಗಳು ಕಳೆದವು. ಅನೆಂತನ ವಿಷಯವಾಗಿ ಏನೂ ತಿಳಿದು ಬಂದಿರಲಿಲ್ಲ. ಪದವೀಧರನಾಗಿ ನಾನು ಕಾಲೇಜಿನಿಂದ ಹೊರಬಿದ್ದೆ. ಕೆಲಸ ಮಾಡತೊಡಗಿದೆ. ಮದುವೆಯಾಯಿತು, ಮಕ್ಕಳಾದವು.

ಕಡೆಗೊಂದು ದಿನ ಅನೆಂತನ ಭೇಟಿಯಾಯಿತು. ನಾನಿದ್ದು ಉರಿಗೆ ಆಗ ತಾನೆ ಬಂದಿದ್ದ ನಾಟಕದ ಕಂಪನಿಯ ವಿಷಯವಾಗಿ ಪತ್ರಿಕೆಗಳಲ್ಲಿ ಬಂದಿದ್ದ ವರದಿಗಳು, ವಿಮರ್ಶೆಗಳು ಇವುಗಳನ್ನು ನೋಡಿದಾಗಲೇ ನನಗೆ ಸಂಶಯವಾಗಿತ್ತು. ರಾತ್ರಿ ನಾಟಕಕ್ಕೆ ನಾನೋ ಬ್ಬನೇ ಹೋದೆ. ಪ್ರಮುಖ ನಟನನ್ನು ನೋಡಿದ ಕೂಡಲೇ ಆವನು ಅನೆಂತ ಎಂದು ಗೊತ್ತಾಯಿತು. ನಾಟಕ ಮುಗಿದ ಮೇಲೆ ಆವನನ್ನು ನೋಡಲು ಹೋದೆ. ಅನೆಂತನ ಹೆಸರು ಬದಲಾಯಿಸಿತ್ತು. ನನಗೆ ನೆನಪಿದ್ದ ಮುಖಿದಿಂದ ಈಗ ಕಂಡ ಮುಖ ಬಹುಮಟ್ಟಿಗೆ ಚೆರೆಯಾಗಿತ್ತು. ವಯಸ್ಸಾಗಿದ್ದರೂ ಮೊದಲಿಗಿಂತ ಮಂದರವಾಗಿತ್ತು. ಬೂದು, ಕಪ್ಪುಗಳ ಹೆಸರಿರಲಿಲ್ಲ. ಅಭಿನಯದಿಂದ ಆಯಾಸವಾಗಿ ದೃರೂ ಮುಖ ಕಂದಿರಲಿಲ್ಲ. ಆವನ ಮೊದಲಿನ ಬೇಸರದ, ಬಾಡಿದ ಮುಖಕ್ಕೂ, ಈಗಿನ ಉತ್ಸರ್ಕಿತ, ಸಂತುಷ್ಟ ಮುಖಕ್ಕೂ ಹೋಲಿಸಿ ತ್ವರಿಪಟ್ಟಿ. ಹೊಳೆಯುತ್ತಿದ್ದ ಕಣ್ಣಗಳಲ್ಲಿ ನೆಲೆಸಿದ್ದ ಸಮಾಧಾನ ವನ್ನು ನೋಡಿ ಮನಸ್ಸು ನೆಮ್ಮುದಿ ಹೋಂದಿತು. ನನ್ನ ನಿಂದಾಗಿ ಸಂತೋಷ ದಿಂದ ಸ್ವಾಗತಿಸಿದ ಅನೆಂತ ತನ್ನ ಜೀವನದ, ಕೆಲಸದ ಬಗ್ಗೆ ಹೇಳಿದ.

ನಾಟಕದ ಕಂಪನಿಗೆ ಸೇರಿದ ಕೆಲವು ವರ್ಷಗಳಲ್ಲಿಯೇ ಅನೆಂತ ತನ್ನ ಪ್ರತಿಭೆಯಿಂದ, ಶ್ರಮಜೀವನದಿಂದ ಪ್ರಮುಖ ನಟನ್ ಸಾನ್ಕೇಬಿಕ ಬಂದಿದ್ದು. ನಾಲ್ಕಾರು ಕಂಪನಿಗಳಲ್ಲಿ ಕೆಲಸ ಮಾಡಿದ್ದು. ಹತ್ತಿಪ್ಪತ್ತು ನಾಟಕಗಳಲ್ಲಿ ಅಭಿನಯಿಸಿದ್ದು. ನೂರಾರು ಉರುಗಳನ್ನು ತಿರುಗಿದ್ದು. ವರ್ಷಗಳ ಕಹಿ-ಸಿಹಿ ಅನುಭವ ಅವನ ಹಾಸಿ ದೃಷ್ಟಿಯನ್ನು ವಕ್ಕ ಮಾಡಿತ್ತು. ಗಣ್ಯ ಜನರು ತಿರಸ್ತಾರದಿಂದ ನೋಡುತ್ತಿದ್ದ ನಾಟಕ ದವರಲ್ಲಿ ಅನೇಕರು ಹೊಂದಿದ್ದ ಆದರ್ಶ, ಕಲಾರಾಧನೆಗಳು ಅವನಲ್ಲಿ ಗೂರವನ್ನು ಹುಟ್ಟಿಸಿದ್ದವು. ಪ್ರತಿಭಿ, ಆದರ್ಶಗಳಲ್ಲಿದ್ದ ಆಧವಾ ಸುಪ್ತವಾಗಿದ್ದ ಜನರನೇಕರಲ್ಲಿ ಕಂಡುಬರುತ್ತಿದ್ದ ಸಹಸ್ರೆ, ವಿನಯ, ಕರ್ಮ, ಸಹಕಾರಗಳಿಗೆ ಅವನು ಮಾರು ಹೋಗಿದ್ದು. ರಂಗಸ್ಥಳದ ಮೇಲೆ ಪುನರ್ಜನ್ಮ ಪಡೆಯುತ್ತಿದ್ದವರಲ್ಲಿ ಬಹುಮಂದಿ ಜೀವನದಲ್ಲಿ ಸರಳ ಸ್ವಭಾವದವರಾಗಿದ್ದರು. ಅನೆಂತನಿಗೆ ಅವರಲ್ಲರ ಸಹವಾಸದಿಂದ ಶಾಂತಿ ಸಿಕ್ಕಿತ್ತು. ಮನಸ್ಸು ಬಯಸುತ್ತಿದ್ದ ಕೆಲಸ, ಆದರಲ್ಲಿ ವಿಜಯ ಅವನಿಗೆ ದೊರಕಿತ್ತು. ಪ್ರವಂಚಕ್ಕೆ ಗುರುವಾಗುವ ಆಕಾಂಕ್ಷೆ ಅವನಿಂದ ದೂರವಾಗಿತ್ತು. ಬದಲು ತನ್ನ ಕಲೆಯಿಂದ. ಜನಕ್ಕೆ ಅನಂದ ಕೊಡುವುದು, ಆ ವಿಶಿಷ್ಟಾನಂದದಿಂದ ಅವರ ಮನಸ್ಸುಗಳನ್ನು ವಿಸ್ತರಿಸುವುದು ಅವನ ಹೆಗ್ಗುರಿಗಳಾದವು.

ಅನೆಂತನ ಆಕಾಂಕ್ಷೆಗಳನ್ನು, ಕನಸುಗಳನ್ನು ಕೇಳಿ ಎಂದೆ ತುಂಬಿ ಬಂತು ಗೌರವದಿಂದ, ವಿಶ್ವಾಸದಿಂದ ಅವನಿಗೆ ಹಾರ್ಷಿಕೆಗಳನ್ನು ಅರ್ಪಿಸಿ ಮನಸೆಗೆ ಬಂದೆ.

ಮುಂದೆ ಅನೆಂತ ಸ್ವಂತ ಕಂಪನಿಯನ್ನು ರಚಿಸಿದೆ. ಒಂದು ಸಣ್ಣ ಗುಂಪು ಪ್ರತಿಭಾವಂತ ಕನಸಿಗರು ಅವನ ಕಂಪನಿಗೆ ಸೇರಿದರು. ಕಂಪನಿ ಹೊಸ ಪ್ರಯೋಗಗಳು ಇವುಗಳಿಂದ ಬುದ್ಧಿವಂತ ಜನರ ಮೆಚ್ಚಿಗೆ, ಮನ್ಯಣಿಗಳನ್ನು ಗಳಿಸಿತು. ಉರಿಂದ ಉರಿಗೆ, ಮೆಟ್ಟೆಲೆ ನಿಂದ ಮೆಟ್ಟೆಲಿಗೆ ಹಾರುತ್ತ ಹೋದ ಅನೆಂತ. ಅವನಿಗೆ ಬೇಕಾಗಿದ್ದ

ಉತ್ತರದಲ್ಲಿ ಪದಗಳು ಒಂದೊಂದಾಗಿ ಕೂಡುತ್ತ ಬಂದವು. ಉತ್ತರ ಹಾಕೆಯನ್ನು ತುಂಬಿ ಪೂರ್ವ ವಿರಾಮವಲ್ಲಿ ಅಂತ್ಯವಾಗುವುದನ್ನು ಕಾಯುತ್ತ ನಡೆದ ಅನಂತ.

\* \* \*

ಚಿಕ್ಕಪ್ಪನ ಧ್ವನಿ ಕೋಣೆಯನ್ನು ತುಂಬಿದ್ದ ಕತ್ತಲೆಯಲ್ಲಿ ಲೀನ ವಾಯಿತು. ನನ್ನ ನಿಟ್ಟಸಿರು ಕತೆಗೆ ಮಂಗಳವನ್ನು ಹಾಡಿತು. ಯಾವಾಗಲೋ ಪ್ರಾರಂಭವಾಗಿದ್ದ ಮಳೆ ರಾತ್ರಿಯನ್ನು ಮುಂದೂಡಿ ಕೊಂಡು ಬಂದಿತ್ತು. ಚಿಕ್ಕಪ್ಪನ ದೃಷ್ಟಿ ಮಳೆಯ ತೆರೆಯನ್ನು ದಾಟಿ ಹೋಗಿತ್ತು. ನಾನು ಎದ್ದು ಪತ್ತಿಕೆಯನ್ನು ಪುಸ್ತಕದ ಬೀರುವಿನೋಳಿಗಿಟ್ಟೇ. ಕಿಟ್ಟಿಕೆಯ ಬಳಿ ನಿಂತು ನನ್ನ ದೃಷ್ಟಿಯನ್ನು ಚಿಕ್ಕಪ್ಪನವರ ಹಿಂದರೆ ಹಾರಿಸಿದೆ.

## ಆಗಸ್ಟ್ ಹಿಡಿನೇಂದು

ಚೋಂಬಾಯಿನಿಂದ ಕಲ್ಪಣಾ,  
ಒಂದು ಗಂಟೆಯ ಪ್ರಯಾಣ...’

ರೈಲಿನ ಚಕ್ರ ಹಾಡಿಗೆ ತಾಳ ಹಾಕುತ್ತಿತ್ತು. ಗಾಡಿ ತಲೆ ದೂಗುತ್ತಿತ್ತು. ಗಂಟೆಲನ್ನು ಬಿಟ್ಟು ಹೊರಗೆ ಬರದ ಹಾಡು ತಡೆಯಲ್ಲಿದೆ ಸಾಗತ್ತು.

ಚೋಂಬಾಯಿನಿಂದ ಕಲ್ಪಣಾ,  
ಒಂದು ಗಂಟೆಯ ಪ್ರಯಾಣ...’

ದೀಪಸಾಲಿನ ಮುನ್ನಡಿ ಇಲ್ಲವೆಯೇ ರೈಲು ನಿಲಾಣ ಕತ್ತಲೆಯಿಂದ ಎದ್ದು ಬಂದು ಮುಂದೆ ನಿಂತತು. ಹತ್ತಾರು ಜನರ ಜೊತೆಗೆ ಅವನೂ ಗಾಡಿಯಿಂದ ಧುಮುಕಿದ. ಅವರೊಡನೆಯೇ ಸಾಗಿ ಬಾಗಿಲಿನಲ್ಲಿ ಕಾದು ನಿಂತಿದ್ದ ಅಧಿಕಾರಿಗೆ ಕ್ಯಾರ್ಯಲ್ಲಿದ್ದ ರೊಟ್ಟಿನ ತುಂಡನ್ನು ನೀಡಿದ. ನಿಲಾಣದ ಬಾಗಿಲಿನ ಒಳ ಅವರನ್ನೇಲ್ಲ ಕತ್ತಲೆಗೊಷ್ಟಿಸಿ ಹತ್ತಿರವೇ ನಿಂತಿದ್ದ ಬಸ್ಸನ್ನು ಹತ್ತಿದ. ಏದು ನಿವಿಷಗಳ ಬಳಿಕ, ಇನ್ನಾರೂ ಅದರ ಅಶ್ರಯವನ್ನು ಕೋರಿ ಬರದಿದ್ದನ್ನು ನೋಡಿ ಒಂದು ನಿಟ್ಟಿಸಿರೆಳೆದು ಬಸ್ಸು ಹೊರಟಿತು.

ಚಲಿಸುತ್ತಿದ್ದ ಮಂಕು ದೀಪದ ಕೋಣೆಯಲ್ಲಿ ಏಕೆಂಟು ಜನ ಮಾತ್ರ ಇದ್ದರು. ಹೆಂಗಸರಿಗಾಗಿ ಕಾಯಿಷ್ಟು ಸಫಳ ಖಾಲಿಯಾಗಿತ್ತು. ಎಲ್ಲರಿಂದಲೂ ದುಡ್ಡ ತೆಗೆದುಕೊಂಡ ಮೇಲೆ ಕಂಡಕ್ಕೂರ್ಬಾ ಸುಂದರೆಯೊಂದರಲ್ಲಿ ಕುಳಿತು ಕಾಲು ಚಾಚಿದ. ಅವನ ಪಕ್ಕದಲ್ಲಿ ಕುಳಿತಿದ್ದ ಚಿಲ್ಲರೆ ಆಂಗಡಿ ವ್ಯಾಪಾರಿಗಳು ಸಿಂಧಿಯಲ್ಲಿ ಮಾತನಾಡತೊಡಗಿದರು.

ಅವನ ದೃಷ್ಟಿ ಕೆಟ್ಟಿಯಾಚಿಯ ಕತ್ತಲಿನತ್ತ ಸಾಗಿತು. ವೈವಿಧ್ಯ ರಹಿತ, ಫೋನಿಂಭೂತ ಕತ್ತಲು ಬೇಸರವೆನಿಸಿದಾಗ ಕಣ್ಣ ಮಂಚಿದ. ರೆಪ್ರೈಗಳು ಕೂಡುವ ನೊದಲೇ ಅವುಗಳಿಡಿಗೆ ಒಡಿಬಂದ ಕತ್ತಲೆ ಕಣ್ಣಗೆ ತಂಪು ಕೂಟಿತ್ತು.

ನಿಲ್ಲಾ ಓದಿಂದ ಕ್ಯಾಂಪಿಗೆ ಇಷ್ಟತ್ತು ನಿನಿವ. ಕಳೆದ ಹನ್ನೆರಡು ಗಂಟೆಗಳಲ್ಲಿ ನಡೆದ ಫಟನೆಗಳು ಇಷ್ಟತ್ತು ನಿನಿವಗಳಲ್ಲಿ, ಸಂಕೀರ್ಣವಾಗಿ ಸ್ತುತಿಪಟ್ಟಿಲದ ಮೇಲೆ ಹಾದು ಹೋದಾವು.

ಸ್ವಾತಂತ್ರ್ಯ ದಿನೋತ್ಸವಕ್ಕಾಗಿ ಅಂದಿನ ಸಂಚೇ ಬೊಂಬಾಯಿನ ದೊಡ್ಡ ಸರ್ಕಾರಿ ಕಟ್ಟಡಗಳನ್ನು ದಿಂಪಗಳಿಂದ ಆಲಂಕರಿಸಲಾಗುತ್ತ ದೆಂದು ತಿಂಗಳ ಹಿಂದೆಯೇ ಫೋನಿಸಲಾಗಿತ್ತು. ಈ ಅಪೂರ್ವ ದೃಶ್ಯವನ್ನು ನೋಡಲು ಹೋಗಬೇಕೆಂದು ತನ್ನ ಮೂವರು ಸ್ನೇಹಿತ ರೋದಿಗೆ ಅವನು ನಿರ್ಧರಿಸಿದ್ದ. ಅದರೆ ಅಂದು ಹೊರಟಿದ್ದ ಅವ ನೊಬುನೇ. ಅವರೊಬುರ ಕೈಯಲ್ಲೂ ಅಪ್ಪು ದುಡ್ಡಿಗಳಿಲ್ಲ. ಅವ ರೆಳ್ಳರೂ ತಿಂಗಳನ ನೊದಲ ವಾರದಲ್ಲಿ ಉಂಟಾಗಿ ಹಣ ಕಳುಹಿಸುತ್ತಿದ್ದರು. ಅವರೆಲ್ಲರಿಗೆ ಕೂಡುವಷ್ಟು ಹಣ ಇವನಲ್ಲಿರಲಿಲ್ಲವಾದ್ದರಿಂದ ಒಬ್ಬನೇ ಹೊರಡಿಸಿಕಾಯಿತು. ಇದರಿಂದ ಹೊರಡುವಾಗ ಮನಸ್ಸು ಮುದುಡಿತ್ತು. ಅದರೆ ಬೊಂಬಾಯಿಗೆ ಹೋದಮೇಲೆ ಉಲ್ಲಾಸ ತಾನೇ ತಾನಾಗಿ ಅರಳಿತ್ತು. ರಜೆಯ ದಿನದ ಉತ್ಸಾಹ-ಭರಿತ ಜನ ಸಂದರ್ಭಿಯಲ್ಲಿ ಇವನೆಡಿಗೆ ಕೈಚಾಚಿ ಬಂದ ಗೆಳೆಯರ ಗುಂಪಿನಲ್ಲಿ ಒಬ್ಬನಾದ.

ತಿರುಗಾಟ, ಮಾತುಕತೆ, ನಗು, ಉಟ್ಟಿ, ಸಿನಿಮಾ ಇವುಗಳಲ್ಲಿ ದಿನ ಕಳೆಯಿತು. ಥಿಯೇಟರಿನಿಂದ ಹೊರಗೆಬಂದ ಸ್ವಲ್ಪ ಹೊತ್ತಿಗೆ ಕತ್ತಲೆ ಧಾವಿಸಿ ಬಂದಿತ್ತು. ಮರುಕ್ಕಣ ಕತ್ತಲೆಗೆ ಮರುಳು ಹಿಡಿ ಸುತ್ತ ಬಂತು ಬೆಳಕು. ಅಡಗಿ ಕುಳಿತ್ತಿದ್ದ ದೀಪಗಳು ಪ್ರತಿ ಕಟ್ಟಡದ

ಮೇಲೂ ಕೆಲಕೆಲ ನೆಗುತ್ತ ಎದ್ದು ಕುಳಿತವು. ಕತ್ತಲೆಯ ಮೈಯನ್ನು ಚುಚ್ಚಿ, ಹಿಂಸಿಸಿ, ವಿಜಯೋತ್ಸಹದಿಂದ ನಕ್ಷವು. ರಸ್ತೆಗಳನ್ನು ತುಂಬಿದ್ದ ಜನ ಜಯಪೋಷ ಮಾಡಿದರು. ಜೊತೆಯ ಯುವಕರೀಡನೆ ಅವನೂ ಸಡಗರದಿಂದ ಕೂಗಾಡಿದ. ಜನರೀಡನೆ ಸಂಕೋಚನಿಲ್ಲದೆ ಬೆರಿತ. ಜನರು ರಸ್ತೆಗಳನ್ನು ಬಿಟ್ಟು ಮನೆಗಳನ್ನು ಸೇರಿತ್ವಾಡಿದಾಗ ಎಚ್ಚಿತ್ತು, ಗೆಳೆಯರಿಂದ ಬೀಳೊಂಡು ರೈಲನ್ನು ಹತ್ತಿದ.

\*

ಸಿಂಧಿ ಮಾತು ಇದ್ದಕಿದ್ದೆಂತೆ ನಿಂತಿತು. ಕಣ್ಣಿರೆದ. ಬಸ್ಸು ಒಮ್ಮೆ ನರಳಿ ನಿಂತುಕೊಂಡಿತು. ಕ್ರೂಂಪಿನ ಧಿಯೇಟರ್ ಪಕ್ಕದಲ್ಲಿ ಕಣ್ಣ ಮಿಟುಕಿಸುತ್ತಿತ್ತು. ಎಲ್ಲರೊಡನೆ ತಾನೂ ಇಳಿದ. ಮನೆಯತ್ತು ನಡೆಯತ್ತೊಡಿದ....

ಒಸ್ತ ನಿಂತಲ್ಲಿಂದ ಮನೆಗೆ ಹತ್ತು ನಿಮಿಷ.

ಮನೆ? ಒಂದೇ ಕಳೇರಿಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ಕು ಅವಿವಾಹಿತ ತರುಣರು ವಾಸಿಸುತ್ತಿದ್ದ ಮೂರು ಕೋಣೆಗಳ ಒಂದು ಒರಟು ಕಟ್ಟಿದ : ವಾಸಿಸುವ ಕೋಣೆ, ಅಡಿಗೆ ಮನೆ, ಬಜ್ಜಲ ಮನೆ, ಅಡಿಗೆಯವನು ಅಡಿಗೆ ಮನೆಯಲ್ಲಿಯೇ ಮಲಗುತ್ತಿದ್ದ.

ಮನೆಯೆಡಿಗೆ ನಡೆಯತ್ತೊಡಿದ. ಬೊಂಬಾಯಿನಲ್ಲಿ ಸಂಭ್ರಮ ದಿಂದ ಅರಳಿ ಜನರೆಡಿಗೆ ತಿರುಗಿದ್ದ ಮನಸ್ಸು ಈಗ ಮುದುಡಿ ಎಂದಿನಂತೆ ಏಕಾಕಿ ಮೋಗಾಗಿತ್ತು. ಜನರ ಸಂಸರ್ಕದಿಂದ ಬಿಸಿಗೊಂಡಿದ್ದ ಮೈ ಈಗ ರಾತ್ರಿಯಷ್ಟೇ ತಂಪಾಗಿತ್ತು.

ದಾರಿ ಮೊಟ್ಟಕಾಗುತ್ತ ಬಂತು. ಎರಡು ಬದಿಗಳಲ್ಲಾ ಮೊಣಕಾಲನ್ನು ಉಂಟಿದ್ದ ನಿರಾಶ್ರಿತರ ಗುಡಿಸಲುಗಳು ಕತ್ತಲೆಗೆ ಏನೂ ಪ್ರತಿಭಟನೆಯನ್ನು ತೋರಿದೆ ಶರಣಾಗತವಾಗಿದ್ದವು. ಕೆಲಸಕ್ಕ ಸೇರಿದ ಹೊಸತರಲ್ಲಿ ನಿರಾಶ್ರಿತರ ಮುರುಕು ಮನೆ, ಮುರುಕು

ಮುರುಕು ಮನಸ್ಸಿಗಳಿಂದ ಅಗಾಧವಾದ ಖಿನ್ನ ತೆಯುಂಟಾಗುತ್ತಿತ್ತು. ಈಗ ರೂಢಿಯಿಂದ ಖಿನ್ನ ತೆಯು ಮೇಲೆ ಉದಾಹಿಸಿನದ ನಾಯಿ ಕೊಡೆಗಳು ಬೆಳೆದಿದ್ದವು.

ದೂರದಲ್ಲಿ ಅಂಬರನಾಥನ ದೀಪಗಳು ಕಾಣಿಸುತ್ತಿದ್ದವು. ಬೆಳಕಿನ ಪೂಜೆ ವಿರಾಮ ಚಿಹ್ನೆಗಳು. ವಾಕ್ಯಗಳಾವುವು? ....ಬೆಳಗಿನ ಹೊತ್ತು ಬೃಹದಾಕಾರದ ಸಿಗಾರಿನಂತೆ ಕಾಣುತ್ತಿದ್ದ ಕಾಶಾರ್ಥನೆಯ ಹೊಗೆ ಕೊಳನೆಗೆ ಇಂದು ದೀಪವರಾಲೆಯನ್ನು ಸುತ್ತಿದ್ದರು. ಭೂಮಿಯಿಂದ ಹೊರಟ ಬೆಳಕಿನ ಸರಳರೇಖೆಯ ಚಿಲುಮೆ. ಆಚಲ ಕಾರಂಜಿ. ಅದರ ಪಕ್ಕದಲ್ಲಿ ಇನ್ನೊಂದು ಕಾಶಾರ್ಥನೆಯ ಹೊಗೆಕೊಳನೆ ಮೊದಲಿನದರಷ್ಟು ಎತ್ತರವಿಲ್ಲ; ಅದಕ್ಕಿಂತ ತೆಳುವು. ಚಿನ್ನದ ಪೆನ್ನಿಲ್ಲ. ಏನು ಪ್ರಯೋಜನ? ಸೀಸವಿಲ್ಲ.

ಮಾಂಷದಂಗಡಿಗಳ ಬಳಿ ಬಂದ. ಬಾಗಿಲುಗಳಲ್ಲದ ಸಣ್ಣ ಮರದ ಶಿಥಿಲ ಕಟ್ಟಡಗಳು. ಅವುಗಳಿಂದ ಸಿಸುಮಾತು, ಅಡಗಿಸಿದ ನೆಗು ಕೇಳಬಂತು. ಬಳಿಯಲ್ಲಿ ಮಲಗಿದ್ದ ನಾಯಿಗಳು ಎಚ್ಚರಿಗೊಂಡು ಸುತ್ತಲೂ ನೋಡಿದವು, ಅನಾಸಕ್ತಿಯಿಂದ ಮತ್ತೆ ಮಲಗಿದವು. ಈ ಕಟ್ಟಡಗಳಿಗೆ ಏನೇನು ಉಪಯೋಗ! ಬೆಳಗಿನ ಹೊತ್ತು ಕೊಲೆ, ಮಾರಾಟ; ರಾತ್ರಿ ಮಾರಾಟ, ಕೊಲೆ. ನೀಲಾಣಕ್ಕೆ ಅನತಿ ದೂರದಲ್ಲಿ ಮರದ ಕೆಳಗೆ ನಿಂತಿದ್ದ ದೊಡ್ಡ ಕಾರು: ಬಸ್ಸಿನ ದೀಪಗಳಿಗೆ ಬೆದರದೆ ಮರಗಳ ಮರೆಯಲ್ಲಿ ನಿಂತಿತ್ತು. ವೈಭವಯುಕ್ತ ದೊಡ್ಡ ಕಾರು, ಮರದ ಶಿಥಿಲ ಕಟ್ಟಡ, ಹುಲ್ಲಿನ ಗುಡಿಸಲು-ಹೊದಿಕೆಗಳಲ್ಲಿ ಮಾತ್ರ, ವೃತ್ತಾಸ.

ಯೋಚನೆಯ ಸರಪಣೆಯನ್ನು ಕತ್ತರಿಸಲು ಲಗುಬಗೆಯಿಂದ ಓಡಿಬಂತು ರೈಲು. ದೊಡ್ಡ ದೀಪದ ಹಿಂದೆ ವೇಗವಾಗಿ ಚಲಿಸುತ್ತಿದ್ದ ಬೆಳಕಿನ ನೇರವಾದ ಗೆರೆ. ಒಕ್ಕಗಳ ಸಾಲಿಗೆ ಕಟ್ಟಿದ್ದ ವಿಣುಕು ಹುಳುಗಳು ರೈಲು ಹತ್ತಿರದಲ್ಲಿ ಸುಳಿದು ಕಣ್ಣರೆಯಾಯಿತು.

ಆವನ ಮುಂದೆ, ದಿಗಂತದತ್ತ ಧಾವಿಸುತ್ತಿದ್ದ ಸಣ್ಣ ಕಾರು ಇದ್ದು ಕಿದ್ದುಂತೆ ಬಲಕ್ಕೆ ಹೊರಳಿತು. ಅಕಾಶ ಒಂದು ಕ್ಷೇತ್ರ ಬೆಳಕಿನ ಬೀಸಣಿಗೆಯಾಯಿತು. ಮರುಕ್ಷಣದಲ್ಲಿ ಅಕಾಶ, ದಿಗಂತ, ದಾರಿ, ಕಾರು ಎಲ್ಲವೂ ಕತ್ತಲೆಯಲ್ಲಿ ಮರೆಯಾಡುವು.

ಕಾರಿನ ದೀಪದ ಬೆಳಕಿನಲ್ಲಿ ಅದ್ವೈತವಾಗಿದ್ದ ಬೀದಿಯ ದೀಪ ಗಳು ಮತ್ತೆ ನಗುತ್ತೆ ನಿಂತವು. ಹಸಿವಿನ ನಗು. ದೀಪದ ಕಂಬಗಳ ಕೆಳಗೆ, ತುಂಬಿದ ಮಳಿಹಳ್ಳಿಗಳಲ್ಲಿ ಬೆಳಕು ಸ್ವೇದಿಲೆಗಳು ಮೂಡಿದ್ದವು. ಮಣ್ಣಿನಲ್ಲಿ ಇಂಗಡೆ ದಾರಿಯಾದ್ದ ಪೂರ್ವಿಕಿನ ಮಳೆನೀರಿನ ಪಕ್ಷದಲ್ಲಿ ಬ್ಯಾಸಿಕಲ್ಲುಗಳಿರಡು ಸಾವಕಾಶವಾಗಿ ಸಾಗಿದವು. ನೇಲದುದ್ದ ಮಿಂಚು. ಪಕ್ರಗತಿಯ ಹೊನ್ನು ಹೊಳಿ. ರಾಜ್ಯತಾಂಗ ಮಾಡಿದ ದೋರೆಯ ಕೆರೀಟಿ, ವಸ್ತ್ರಭರಣಗಳು ನೇಲದ ಮೇಲೆ. ಪ್ರಣಯ ಕೇಳಿಯಲ್ಲಿ ನೀರತರಾಗಿದ್ದ ಹಳದಿ ಬಣ್ಣದ ಹಾವುಗಳು.

ಎಲ್ಲಂದಲೋ ಸಿನೆಮಾಹಾಡು ಕೇಳಿ ಬಂತು. ಕಡೆಯ ಆಟ ಮುಗಿಯಿತೇನೋ ‘ತಾರಾ ಗಗನಮೇ...’ ತಲೆಯೆತ್ತಿ ನೋಡಿದ. ಅಕಾಶದಲ್ಲೂ ಸ್ವಾತಂತ್ರ್ಯಾಂಶವದ ಸಂಭರವು. ಲಕ್ಷ್ಮೋವಲಕ್ಷ್ಮಿ ನಕ್ಷತ್ರಗಳು. ಬೋಂಬಾಯಿನಲ್ಲಿ ವಿದ್ಯುದ್ದಿಂದಿರುವ ಮಾರೋಗಳ ನಡುವಿನಲ್ಲಿ ಇವುಗಳನ್ನು ಗಮನವಿಟ್ಟು ನೋಡಿರಲಿಲ್ಲ. ಇಲ್ಲಿ ನಿಸಗೆಕ್ಕೆ ಮಾನವನ ಸ್ವಫ್ರೇಯಿಲ್ಲ. ಬೋಂಬಾಯಿನಲ್ಲಿ ವಿದ್ಯುದ್ದಿಂದಿರುವ ಗಳ ಗೊಂದಲಕ್ಕ ಸಿಕ್ಕು ಅಕಾಶ ಕೆಂಪಾಗಿತ್ತು. ಇಷ್ಟವಿಲ್ಲದಿದ್ದರೂ ಆ ದೀಪಗಳನ್ನು ಪ್ರತಿಬಿಂಬಿಸಿತ್ತು. ( ಅದಕ್ಕೂ ಸಕಾರದ ಅಜ್ಞೆಯಾಗಿತ್ತೇನೋ ! ಸಮುದ್ರ ಸ್ವಲ್ಪವೂ ಪಕ್ಕಷಾತವಿಲ್ಲದೆ ವಿದ್ಯುದ್ದಿಂದಿರುವ ಗಳು, ನಕ್ಷತ್ರಗಳು ಎರಡನ್ನೂ ಪ್ರತಿಬಿಂಬಿಸಿತ್ತು. ಎರಡು ವಿವಿಧ ದೀಪಗಳ ಸಮ್ಮಿಲನ ದಿಂದ ಸಮುದ್ರದಲ್ಲಿ ಕಪ್ಪು ಬಣ್ಣಕ್ಕೆ ಅವಕಾಶವೇ ಇಲ್ಲದಂತಾಗಿತ್ತು

ದೀಪ, ದೀಪ. ಎಲ್ಲಿ ನೋಡಿರೂ ನೀವ ರಸ್ತೆಗಳುದ್ದು, ಕಟ್ಟಡಗಳ ಸುತ್ತ ಬಣ್ಣ ಬಣ್ಣದ ದೀಪಗಳು. ರಸ್ತೆಗಳಲ್ಲಿ ದೀಪಗಳಷ್ಟೇ

ಜನ. ಅವುಗಳನ್ನೇ ವಣ ಸೈವಿಧ್ಯದ ಉಡುಪುಗಳನ್ನು ಧರಿಸಿ ನೆಲಿ ದಾಡುತ್ತಿದ್ದ ಜನಃ ಬಾಣ ಬಿರುಸುಗಳನ್ನು ನೋಡಿ ಕುಣಿದಾಡುವ ಹುಡುಗರು.

ಹೋಟಿಲುಗಳ ಬಳಿಯಂತೂ ಕಾಲಿಡಲಾಗದವ್ಯು ಜನಸಂದರ್ಭಿ. ದೀಪಗಳಿಂದ, ಹೊವೊಲೆಗಳಿಂದ ಅಲಂಕರಿಸಲ್ಪಟ್ಟ ಹೋಟಿಲುಗಳು. ದೊಡ್ಡ ಹೋಟಿಲುಗಳ ಸುತ್ತ ದೊಡ್ಡ ಕಾರುಗಳು. ಸಣ್ಣ ಹೋಟಿಲುಗಳ ಸುತ್ತ ಸಣ್ಣ ಕಾರುಗಳು ದೊಡ್ಡ ಹೋಟಿಲಿನೊಳಗೆ ಪ್ರವೇಶಿಸಲಾಗದ ಜನರು ಹೊರಗೆ ನಿಂತು ಒಳಗೆ ಹೋಗುವವರನ್ನು ನೋಡಿ ಬೆರಗಾಗುತ್ತಿದ್ದರು. ಹಣವಂತರು, ಸಮಾಜದ ಮುಂದಾಳುಗಳು, ರಾಜಕೀಯ ಮುಖಿಂಡರು, ಪ್ರಖ್ಯಾತ ಕಲಾವಿದರು ನಟಿನಟಿಯರು..

ಕಾರುಗಳ ಕೋಟಿಯನ್ನು ದಾಟಿ ದಿಂಬಾಲಂಕೃತ ಅರಮನೆಯ ಒಳಗೆ ಹೋದಾಗ ಒಳಗೆ ಕಂಡುದು ಶಾಸ್ಯ. ಸೃತ್ಯಶಾಲೆಯಲ್ಲಿ ಕೇವಲ ಬಣ ಬಳಿದುಕೊಂಡ ಸೂತ್ರದ ಬೊಂಬಿಗಳು. ತಮ್ಮ ಆಧಿಪತಿ ಹಣದ ಮುಂದೆ ಕೆಂಪು ದಾರದ ನಗೆಗಳನ್ನು ಚೆಲ್ಲಿತ್ತು, ಒಬ್ಬರ ಕೈಯನ್ನೊಬ್ಬರು ಅದುಮುತ್ತು, ಎಲ್ಲರೂ ಸೇರಿ ತಮ್ಮ ಒಡೆಯನಿಗೆ ಸಾಷ್ವಾಂಗ ನಮಸ್ಕಾರಗಳನ್ನು ಸುತ್ತಿದ್ದ ರೇಶಿಮೆ ಉಟ್ಟಿ ಕಬ್ಬಿಣದ ಬೊಂಬಿಗಳು. ಆದರೆ ಪ್ರಬಲ, ಉಪದ್ರವಕಾರಿ, ನಿರ್ದಯಿ ಪ್ರೇತಗಳು. ಕೆಂಪು ಬಾಯಿ, ಕೆಂಪು ಬೆರಳು, ಕೆಂಪು ಕೊರಳನ ವಿನಾಶಕಾರಿ ರಕ್ಷಣಿಯರು. ಸೃತ್ಯಶಾಲೆಯ ಗೋಡೆಗಳ ಮೇಲೆಲ್ಲ ಜೇಡನ ಬಲೆ ಹಬಿತ್ತು. ಸೃತ್ಯದಲ್ಲಿ ಮಗ್ನಾರಾದ ಜೋಡಿಗಳು ಇದೂ ಒಂದು ಅಲಂಕಾರವೆಂದು ತಿಳಿದರು. ‘How clever of the decorator, my dear !’ ಬಲೆಯ ರೇಶಿಮೆಯ ಮೇಲೆ ಚಿನ್ನದ ಪುಡಿ ವಿನುಗುತ್ತಿತ್ತು; ವಜ್ರಗಳು ಗರ್ವದಿಂದ ತುಟಿಗಳನ್ನು ಗಂಟು ಹಾಕಿಕೊಂಡಿದ್ದವು. ಇವುಗಳನ್ನೇ ಲಾಲ ಮೇಚ್ಚಿತ್ತು ಜನರು ನರ್ತಿಸುತ್ತಿದ್ದರು. ಒಬ್ಬರ ತೋಳ ಬಲೆಯಲ್ಲಿ ಒಬ್ಬರು. ಅದೇ ಸೃತ್ಯ;

ಆದೇ, ಆದೇ ವೃತ್ತ. ಹತ್ತಲಾಗದ ಎತ್ತರದ ಚಿನ್ನದ ಗೋಡೆಗಳು ಹೊರಿನ ಪ್ರಪಂಚವನ್ನು ಅವರಿಂದ ಮರೆಮಾಡಿದ್ದವು.

ಹೊಹಾರಿ ಒಂದು ಹೋಟಲಿಗೆ ಹೋಗಿದ್ದು. ಇದು ಮೊದಲಿನ ಕ್ಕಿಂತ ಸ್ವಲ್ಪ ಸಣ್ಣದು. ನೆರೆದವರಲ್ಲಿ ಬಹುವಾಲು ಜನ ಸಿಹಿ ತಿಂಡಿಗಳನ್ನು ತಿನ್ನುವುದರಲ್ಲಿ ಮಗ್ನಾಗಿದ್ದರು. ಘ್ರಾಶ್ನಿನ ಬೇಟಿ ನಾಯಿಗಳ ಗಂಪಿಗೆ ಸೇರಿದವರು. ಬಹಳ ಹಣವನ್ನು ವೆಚ್ಚುಮಾಡಲಾಗದವರು, ವೆಚ್ಚುಮಾಡಲು ಇಷ್ಟವಿಲ್ಲದವರು. ಯಾರೂ ಕೇಳದ ರೇಡಿಯೋದ ಹಾಡಿಗೆ ತಟ್ಟಿ, ಚಮಚಗಳ ಪ್ರಶಂಸೆ ಸಿಕ್ಕುತ್ತಿತ್ತು. ನಾತಿಲ್ಲದ, ನಗೆಯಿಲ್ಲದ ಜನರು ದೃಷ್ಟಿಯನ್ನು ತಟ್ಟಿಯ ಬಿಳಿಯ ವೃತ್ತದಲ್ಲಿನೆರೆ ತಟ್ಟಿದ್ದರು.

ಈ ಹೋಟಲು ಒಂದಕ್ಕೆ ಹೋದ. ಬೇಳಕು ಬಹಳ ಇಲ್ಲದವುದೇಶದಲ್ಲಿ ಇದ್ದ ಹೋಟಲು ರೇಡಿಯೋದ ಬದಲು ನೆಗಡಿ ಗಂಟಲಿನ ಗ್ರಾಮೋಫೋನ್. ಚಹಾ ಕುಡಿಯಲು ಬಂದ ಕೂಲಿಕಾರರು, ನಿರುದ್ಯೋಗಿಗಳು, ವಿದ್ಯಾರ್ಥಿಗಳು, ಪತ್ರಿಕೋದ್ಯಮಿಗಳು. ಆದರಂತೆಯೇ ನಿಧಾನವಾಗಿ ಚಹಾ ಕುಡಿಯುತ್ತ ಕೂಲಿತ. ಮೂಲೀಯ ಮೇಜಿನ ಬಳಿ ಕುಳಿತ್ತದ್ದ ಹುಡುಗಿಯೊಬ್ಬಳು ಎದ್ದು ಇವನೆಡಿಗೆ ಬಂದಳು. ತಲೆಯಮೇಲೆ ಮೇರಿಸಿದ್ದ ಕಪ್ಪು ಕೂದಲು, ಪೆನ್ನಲಿನಿಂದ ಕೊಯ್ದ ಆರ್ಥ ವರ್ತುಲಾಕಾರದ ಹುಬ್ಬಗಳು, ಹುಚ್ಚುಕೆಂಪು ಬಳಿದ ಬಾಯಿ, ಸೀಮೆಸುಣಿದ ಬಿಳಿಪು ಚಮರ್, ಒಂದು ಕ್ಕಣ ಮುಟ್ಟಿಬಿಟ್ಟ ತೊಗುದೀಪದ ಮೈಯ್ಯ, ಅಗಲವಾದ ಹಸಿರು, ಹಳದಿನೆರದಿ, ನೇರಳೆ ಬಣ್ಣಿದ ಹೊಗಳ ಆಚ್ಚು ಹೊಡಿದ್ದ ಲಂಗ. ಸಿಯಾನಾದೀಪದ ನೇರಳು ಅಲಂಕರಿಸಿದ ಅಸಿಫಂಚರವನ್ನು ತಬ್ಬಿಕೊಂಡಿತ್ತು. ಮುಖ ಹಸಿರು, ಹಳದಿ, ನೇರಳೆ ಬಣ್ಣಿದ, ಶ್ರೀಕೋಣಾರ್ಕೆತಿಯ ಫೋರ ಆಡವಿಯಾಯಿತು. ಹಳದಿ ಚಮರ್, ಹಸಿರು ಹುಬ್ಬು, ನೇರಳೆ ಬಾಯಿ. ಇವನ ಕಡೆಗೊಮೈ ನೋಡಿ— ಆಡವಿಯಲ್ಲಿ ಏರಡು ಸರ್ವಗಳು ನಾಲಿಗೆ ನೀಡಿದವು— ಮುಂದಿನ ಮೇಜಿಗೆ ನಡೆದಳು.

ದೀಪ, ದೀಪ. ದೀಪದ ಚಾವಟೆಯ ಕೆಳಗೆ ಬೆರಗು ಬಡಿದ ಬೀಳಕೆಲ್ಲದ ಜನ. ಯಾರ ಬಾಯಲ್ಲೂ ಸ್ವಾತಂತ್ರ್ಯದ ಮಾತ್ಲ....

ದೀಪದ ತೀಕ್ಷ್ಣ ವಳಿ ಕಣ್ಣನ್ನು ಕುಚ್ಚಿತ್ತು. ಬೆಳ್ಳಿ ಎದುರಿಗೆ ನೋಡಿದ. ಕೋಣೆಯ ಬಾಗಿಲು ತೆಗೆದಿತ್ತು ಒಳಗೆ ಸೈಹಿತರು ಇಸ್ತೀಟಾಟವನ್ನು ಧುತಿದ್ದರು. ಅಂದವಿಲ್ಲದ ಕೋಣೆಯಲ್ಲಿ ಅಂದವಿಲ್ಲದ ಸಾಮಾನುಗಳು, ಅಂದವಿಲ್ಲದ ಜನ. ಹೊಸ್ತಿಲನ್ನು ದಾಟಲು ಕಾಲು ಹೀಡೆಗೆಯಿತು. ಆದರೆ ಬೂಟುಕಾಲಿನ ಬರುವಿಕೆಯನ್ನು ಕಲ್ಲುನೇಲ ಆಟಿಗಾರಿಗೆ ತಿಳಿದಿತ್ತು. ಎಲ್ಲರೂ ಬಾಗಿಲಿನ ಕಡೆಗೆ ತಿರುಗಿ ಖತ್ತಕಿತ ಪ್ರಶ್ನೆಗಳನ್ನು ಹಾಕತೊಡಿದರು.

ಉತ್ಸರ್ಕಿತ ಪ್ರಶ್ನೆಗಳಿಗೆ ಸಂಕುಚಿತ ಉತ್ತರಗಳನ್ನು ಕೂಡುತ್ತ ಬಟ್ಟಿ ಬದಲಾಯಿಸತೊಡಿದ. ಅವನೆ ನಿರುತ್ತಾಹ ಗೆಳಿಯರ ಪ್ರಶ್ನೆಗಳನ್ನು ತಡೆಗಟ್ಟಿತು. ನಿದ್ರೆ ಬರುತ್ತದೆಯೆಂದು ನೇವ ಒಡ್ಡಿ ಆಟವಾಡಲು ನಿರಾಕರಿಸಿದ. ಹಸಿವಿಲ್ಲವೆಂದು ಹೇಳಿ ಉಟಿ ಮಾಡದೆ ಮಲಗಿದ. ತಾವು ಅವನೆ ಜೊತೆಗೆ ಹೋಗದಿದ್ದ ಕ್ಷಾಗಿ ಅವನಿಗೆ ಸಿಟ್ಟು ಬಂದಿದೆಯೆಂದು ಗೆಳಿಯರು ತಿಳಿದರು. ಆಟಿ ಸಪ್ಪೆಯಾಯಿತು.

ತನ್ನ ಮೌನವನ್ನು ಗೆಳಿಯರು ತಪ್ಪು ತಿಳಿದರೆಂದು ಅವನಿಗೆ ಗೊತ್ತಾಯಿತು. ಎದ್ದು ಆಟಿಕ್ಕೆ ಸೇರಿಕೊಳ್ಳಲು ಪ್ರಯತ್ನಿಸಿದ. ದೇಹವನ್ನು ಸುಟ್ಟಿ ನರಗಳ ಶುರಾಯಿಯನ್ನಾಗಿ ಮಾಡಿದ ದಣಿವು; ಮನಸ್ಸನ್ನು ಹಂಸು ಮೆಟ್ಟಿದ ಹುಲ್ಲುಗಿಡವನ್ನಾಗಿ ಮಾಡಿದ ಶೂನ್ಯತೆ, ಇವುಗಳು ಪ್ರಯತ್ನದ ಎರಡು ಹೋಳಿಗಳನ್ನೂ ಹಿಡಿದು ನಿಲ್ಲಿಸಿದವು. ಚಲನೆ ಹೊರಳಿನಲ್ಲಿ ಕೂನಿಗೊಂಡಿತು.

ಶೂನ್ಯದ ಕಪ್ಪು ಬಿಲದಿಂದ ಅಷ್ಟಷ್ಟು ನೋವನ ವೃತ್ತಗಳು ಮೈಮುರಿಯುತ್ತ ಎದ್ದು ಬಂದವು. ತುಕ್ಕುಹಿಡಿದ ಮುಳ್ಳುತಂತಿಯ ತುಂಡುಗಳು ಹಾಸಿಗೆಯ ಮೇಲೆ ಹೊರಳಾಡತೊಡಿದವು. ಹಾಸಿಗೆಯಲ್ಲಿ ಸ್ತುತಿ ಸಾಲದೆ ಕೆಳಗೆ ಧುಮುಕಿ ಕೋಣೆಯನ್ನೆಲ್ಲ ತುಂಬಿದವು.

ಹರಿತವಾದ ತಂತ್ಯ ವೋನೆ ಕಣ್ಣನ್ನು ಜುಚ್ಚಿ, ರೆಪ್ಲಿಗಳನ್ನು ಮೀಟಿ, ಬೀರ್‌ಡಿಸಿತು. ಎಚೆಯ ಮೇಲೆ ಸಾಫ್ ಪಿತವಾದ ಕಬ್ಬಿಣದ ಭಾರ ಉಸಿರಿನೆಳಿಗೆ ಸುತ್ತಿಗೆ ಏಟು ಕೊಟ್ಟಿತು. ಮೇಲುಸಿರಿನ ತಪ್ಪು ಕಾಣಿಕೆಯನ್ನೂ ಪ್ರಿಸಿ ಕಣ್ಟೆರೆದ. ಮುಳ್ಳು ತಂತಿ ಅದೃಶ್ಯವಾಯಿತು. ರಕ್ತ, ಬಳಿದುಕೊಂಡ ದೃಷ್ಟಿ ಕೋಣೆಯುದ್ದ ಕುಂಟಿತೊಡಗಿತು.

ಕೆಂದು ಬಣ್ಣದ ಹೆಂಚಿನ ಚಾಪೆಯ ಮೇಲೆ ಮರದ ತೊಲೆಗಳು ಹೆಬ್ಬಾವಿನಂತೆ ಮಲಗಿದ್ದವು. ಹಿಂದೆಂದೋ ಬಿಳುಪಾಗಿದ್ದ ಗೋಡೆಗಳು ಚಾವಣಿಯನ್ನು ಅಸ್ವಾಧಾನದಿಂದ ಹೊಳ್ಳು ನಿಂತಿದ್ದವು. ಮಂಚಗಳು, ಕುಚೀಗಳು, ಮೇಜು, ಮಂಚದ ಚೌಕಟ್ಟಿನ ಮೇಲೆ ಆವ್ಯವಸ್ಥೆಯಿಂದ ತೂರಾಡುತ್ತಿದ್ದ ಬಟ್ಟಿಗಳು, ಬಾಗಿಲಿರದ ಗೂಡಿನಲ್ಲಿ ಅಲಂಕಾರ ಸಾಮಗ್ರಿಗಳು....

ಕೋಣೆಯನ್ನು ಪರೀಕ್ಷೆಸುತ್ತಿದ್ದ ಕಟು ದೃಷ್ಟಿಗೆ ಮುಸುಕು ಹಾಕುವದಕ್ಕೂ ಸ್ಥರ ದೀಪ ಹರ್ಟಾತ್ಮನೇ ಆರಿಹೋಯಿತು. ಆಟಗಾರರು ನಿನ್ನಂಕೋಳಿದಿಂದ ದೀಪವನ್ನು ಶಪಿಸಿದರು. ಅವರಲ್ಲಿಂದ ಬ್ರಾಹ್ಮದರಿಸುತ್ತೇ ಹೋಗಿ ಒಂದು ಹಣತೆಯನ್ನು ಹಚ್ಚಿತಂದ. ಮಲಗ ಲಿಷ್ಟ್ವಾಲಿದೆ ಬೆಳಕಿನ ಬರುವಿಕೆಯನ್ನು ಕಾಯ್ದು ಕುಳಿತರು.

ಮೇಜಿನ ಮಧ್ಯ ಇಟ್ಟಿದ್ದ ದೀಪ ಮೇಜಿನ ಸುತ್ತು ಕುಳಿತಿದ್ದವರನ್ನು ಕುತ್ತಾಹಲದಿಂದ ನೋಡತೊಡಗಿತು. ಆವನು ಮಲಗಿದ್ದ ಲಿಂದಲೇ ಸೀಳು ಉರಿಯನ್ನು ದೃಷ್ಟಿಸಿದ. ಬತ್ತಿಯ ಉರಿಯವ ಭಾಗ ಕವ್ವು ಬಣ್ಣಕ್ಕೆ ಬಿಗಿದುಕೊಂಡಿತ್ತು; ಇನ್ನೂ ಉರಿಯದೆ ಎಣ್ಣೆಯ ಮಡಿಲಲ್ಲಿ ನಿದ್ರಿಸುತ್ತಿದ್ದ ಭಾಗ ಮೃದುವಾಗಿ ಬೆಳ್ಳಿಗಿತ್ತು. ಜ್ವಾಲೆ ಮೆಟ್ಟಲು ಮೆಟ್ಟಲಾಗಿ ಉರಿಯುತ್ತಿತ್ತು. ಪ್ರತಿ ಮೆಟ್ಟಲಿನಲ್ಲಿ ಬೇರೆ ಬೇರೆ ಬಣ್ಣದ ದೀಪಗಳನ್ನು ಹಚ್ಚಿದಲಾಗಿತ್ತು. ಹಸಿರು, ಶೀಕ್ಕು, ನೀಲಿ, ಕೆಂಪು, ಕಿತ್ತಲೆ, ಹಳದಿ, ಬಿಳಿ, ಕುಚೀಯ ಮೇಲಿನ ಬಿಳಿ ಬಟ್ಟಿಗಳ ಮೇಲೆ ನೀಲಿ ನೀರಳು ಒರಗಿತ್ತು. ಬಟ್ಟಿ ಒಗೆಯುವ

ನೀರಿಗೆ ಹಾಕಿದ ನೀಲಿ ಹೆಚ್ಚಾದಂತೆ. ನೇರವಾಗಿ ಹಾರಿ ಬಂದ ಒಂದು ಸಣ ಬೂದುಬಣಿದ ಪತಂಗ ಬಿಸಿ ಎಣ್ಣೆಯಲ್ಲಿ ಬಿಡ್ಡಿತು. ಎರಡು ಕ್ಕಣ ಪ್ರತಿಭಟಿಸಿತು.

\* \* \*

ಸ್ವಲ್ಪ ಹೊತ್ತಾದ ಮೇಲೆ, ಕತ್ತಲೆಯಿಂದ ಬೊಸರಗೊಂಡ ಆಟಿ ಗಾರರು ಮಲಗಲು ಎದ್ದರು. ಹಟ್ಟಾತ್ತಾಗಿ ಕತ್ತು ಮುರಿಸಿಕೊಂಡ ದಿಂಪ ಎಣ್ಣೆ ಉಸಿರಿನಲ್ಲಿ ವಿಕಾರವಾಗಿ ಕೂಗಿಕೊಂಡಿತು ಓಡಿ ಬಂದ ಕತ್ತಲೆ, ಕೂಗು ಯಾರಿಗೂ ಕೇಳಿಸದಂತೆ ದೀಪದ ಗಂಟಲನ್ನು ಒತ್ತಿಹಿಡಿಯಿತು.

ಅಧ್ಯ ಗಂಟೆ ಕಳೆದಿರಬಹುದು. ಕೋಣೆಯಲ್ಲಿ ಕತ್ತಲೆ, ವಾನ ಇವುಗಳ ನಡುವಿನ ಚಕ್ಕಂದವನ್ನು ಆಲಿಸುತ್ತ ಮಲಗಿದ್ದವನು ಬೆಚ್ಚಿದ. ದೂರದ ಕಾರ್ಬಾನೆಯ ಸೈರನ್ನು ಪೈಶಾಚಿಕ ಕಂಠದಿಂದ ಶಿರಿಚಿತ್ತ. ಈ ವಿಕಟ ಧ್ವನಿಗೆ ಹೆದರಿ ಕತ್ತಲೆ ಓಡಿಹೋಯಿತು. ವಿದ್ಯಾದ್ವಿ೧ ಮತ್ತೆ ಬೆಳಗತೊಡಗಿತು. ಪರಿತ್ಯಕ್ತ ವಾನ ರೋಧಿಸಲಾರಂಭಿಸಿದಳು. ಹೊರಗೆ ಮತ್ತೆ ಸಣ್ಣಗೆ ಬೀಳತೊಡಗಿತು.

ಆವನು ಎದ್ದು. ಸ್ವೇಂಹಿತರು ಆರಿಸಲು ಮರೆತಿದ್ದ ದೀಪದ ಸ್ವಚ್ಚಿನ ಕಡೆಗೆ ನಡೆದ. ಸ್ವಚ್ಚಿನ ಪಕ್ಕದಲ್ಲಿ ಸ್ವೇಂಹಿತರಲ್ಲಿಬ್ಬ ತೊಗುಹಾಕಿದ್ದ ಕೃಷ್ಣನ ಚಿತ್ರ ಕಣಿಗೆ ಬಿತ್ತು. ಗೆಳೆಯ ಇವನ್ನಿಂದ ಎಪ್ಪು ಹಾಸ್ಯ ಮಾಡಿಸಿಕೊಂಡರೂ ಚಿತ್ರವನ್ನು ಗೋಡೆಯ ಮೇಲಿನೀದ ತೆಗೆದಿರಲಿಲ್ಲ. ಚಿತ್ರವನ್ನು ನೋಡಿದ. ಬಹುಕಾಲ ಮುಚ್ಚಿದ ಕಣಿಗಳಿಗೆ ಚಿತ್ರ ಎಂದಿಗಿಂತ ದೊಡ್ಡದಾಗಿದ್ದಂತೆ ತೋರಿತು. ಆತ್ಮಕೃಪ್ತ, ನಿರಾತಂಕ ಮುಖಭಾವದ ಕೃಷ್ಣನ ತುಟಿಗಳ ಮೇಲೆ ಕೃತಕ ಹುಸಿನಗೆ ಹಬ್ಬಿತ್ತು. ‘ನೋನಾಲೀಸಾವನ್ನು ಅನುಕರಿಸಲು ಪ್ರಯ ತ್ವಿಸುತ್ತಿದ್ದೀರೂ?’ ಕಂದು ಬಣ್ಣಿದ ಗುಂಗುರು ತಲೆಕೂದಲಿನ ಸುತ್ತ ಒಂದೂವರೆ ಆಣಿ ಗಜದ ನೀಂಜುಪಟ್ಟಿ, ಅದಕ್ಕೆ ಸಿಕ್ಕಿಸಿದ ಬಾಡಿದ ಒಂದು ನುವಿಲು ಗರಿ. ಕುತ್ತಿಗೆಯಲ್ಲಿ ಮೂರು ಎಳೆಯ

ಮುತ್ತಿನ ಸರ ( ಒಂದು ಎಳೆಗೆ ಹನ್ನೆರಡು ಅಣಿ ), ಜವಾನೀ ಕಬಿನ  
ಸಿಪ್ಪೆಯ ಬಣ್ಣದ ಹಾರ. ಚಿತ್ರದ ತುಂಬ ಬೂದಿಯ ಬಣ್ಣದ ಹತ್ತಿ-  
ಲುಂಡೆ ಮೋಡಗಳು. ಮುಖದ ಹಿಂದೆ ಹೈಡ್ರೋಜನ್ ಬಾಂಬ್  
ಸಿಡಿತದ ಧೂಳನ ಪ್ರಭಾವಳಿ.... ‘ ಅಯ್ಯೋ ಕೃಷ್ಣ ! ’

ಒಳಗಿಸಿದೆ ಎದ್ದು ಬಂದ ನಗು, ಹೊರಗಿನಿಂದ ಕುಣಿದುಬಂದ  
ಮಳೆ ಹನಿ ಎರಡೂ ಸೇರಿ ಕಪ್ಪ ವಿಷದ ಬಿಲಕ್ಕೆ ಮುಖ್ಯಾಳ ಹಾಕಿ  
ದವು. ಸ್ವಿಚ್ಚನಾಡಿಸಿ ನಿದ್ರೆ ಮಾಡಲು ಹೋದ.

## ಶಾಂತಿ

ಎರಡನೆಯ ಬಾರಿ ಆಕಳಿಸಿದ ಕೂಡಲೇ ಸುತ್ತಲೂ ನೋಡಿದ. ಯಾರೂ ಇವನ ಬೇಸರವನ್ನು ಗಮನಿಸಿರಲಿಲ್ಲ. ಎಲ್ಲ ಮುಖಗಳೂ ಮಾತಿನಲ್ಲಿ ನಿರತವಾಗಿದ್ದವು. ಕೆಲವು ಹೇಳುತ್ತಿದ್ದವು, ಕೆಲವು ಕೇಳುತ್ತಿದ್ದವು.

ದೃಷ್ಟಿಯನ್ನು ಕೋಣೆಯ ಇನ್ನೊಂದು ಭಾಗದ ಕಡೆಗೆ ಹರಿಸಿದ. ಕಣೆಗೆ ಬೆಳಕು ಬಂದಿತು. ಕೋಣೆಯ ಮೂಲೆಯೊಂದರಲ್ಲಿ ಒಂದು ಬೀರು, ಅದರ ಎರಡನೆಯ ಖಾನಿಯಲ್ಲಿ ಪುಷ್ಟಿಕಗಳಿದ್ದವು. ಉತ್ತಾಹದಿಂದ ಬೀರುವಿನ ಕಡೆಗೆ ನಡೆದ.

ಬೀರುವಿನ ಮೊದಲನೆಯ ಖಾನಿಯಲ್ಲಿ ಶಿವ ಪಾರ್ವತಿಯ ಗುಲಾಬಿ ಬಣಿದ, ಮತ್ತು ನ ಪ್ರತಿಮೆಗಳಿಡಲ್ಪಟ್ಟಿದ್ದವು. ಪಾರ್ವತಿಯ ಮುಖದ ಮೇಲಿನ ಪೆದ್ದು ಕಳಿ, ಶಿವನ ಸಿಹಿ ಮುಖಭಾವ ಇವುಗಳನ್ನು ಕಂಡು ಆವನ ಬಾಯಿ ವಂಕಿಯಾಯಿತು. ಬಂಗಾಲೀ ಚಿತ್ರಕಲಾಶಾಲೆಯ ಆವನತಿಯ ಬಗೆಗೆ ಚಿಂತಿಸಲು ತೊಡಗುವ ಮೊದಲೇ ಪ್ರತಿಮೆಗಳ ಎರಡೂ ಬದಿಗೆ ಇಡಲ್ಪಟ್ಟಿದ್ದ ಗಾಜಿನ ಹೊದಾನಿಗಳು ಕಣ್ಣಿಗೆ ಬಿದ್ದವು. ಅವುಗಳ ನಡುವಿನ ಸುತ್ತ ಒರಟಾಗಿ ಕತ್ತರಿಸಿದ ಗಾಜಿನ ಹೊಗಳ ಒಡ್ಡಾಣ.

ಪಾಶ್ಚಾತ್ಯ ದೇಶಗಳ ಹೊಗಳ ಕೆಟ್ಟಿ ಅನುಕರಣೆಗಳಾಗಿದ್ದವು. ಜೊತೆಗೆ ನಿಸರ್ಗ ಆ ಹೊಗಳಿಗೆ ಕೂಡದ ಬಣಿಗಳನ್ನು ಬಳಯಿತ್ತು.... ಹೊರಗೆ ತೊಟ್ಟಿದಲ್ಲಿ ಮಲ್ಲಿಗೆ, ಜಾಜಿಗಳು ಒಣಗುತ್ತಿದ್ದವು.

ಮನೆಯನ್ನು ಸಿಂಗರಿಸಲು ಅದರ ಒಡತಿ ಮಾಡಿದ ಪ್ರಯತ್ನಗಳನ್ನು ಕಂಡು ನಡುಗಿದ. ಎರಡನೆಯ ಖಾನಿಯನ್ನು ಪರೀಕ್ಷೆಸ

ತೊಡಗಿದ. ಆ ಖಾನಿಯಲ್ಲಿ ಯಜಮಾನನ ಕೈಯೂ ಇದ್ದಿತು. ಕಸೂತಿಯ ಪುಸ್ತಕಗಳ ಜೊತೆಗೆ ಎಂಜನಿಯರಿಂಗ್‌ ಪುಸ್ತಕಗಳು, ಪ್ರಜಯ ಕತೆಗಳು, ಪತ್ರೀದಾರಿ ಕಾದಂಬರಿಗಳು, ಮೂಲೆಯಲ್ಲಿ ಒಂದು ಫೋಟೋ ಆಲ್ಬಿಮ್‌.

ಮಿಕ್ಕ ಯಾವ ಪುಸ್ತಕಗಳಲ್ಲಾ ಅಸಕ್ತಿಯಲ್ಲದ್ದ ರಿಂದ ಚಿತ್ರ ಸಂಪುಟವನ್ನು ಕೈಗೆತ್ತಿಕೊಂಡು ಹಾಳೆಗಳನ್ನು ತಿರುವಿಹಾಕುತ್ತ ನಿಂತ. ಯಥಾಪ್ರಕಾರದ ಸಂಸಾರ ಚಿತ್ರಗಳು. ಅವ್ಯವಸಾಯಿ ಕ್ಷಮುರಾ ದಿಂದ ಹೊರಬಂದ ಅಸ್ತಿಸ್ತು ಪ್ರತಿಬಿಂಬಗಳು, ನೆಮ್ಮೆದಿಯಲ್ಲದೆ ಮರ ವಾದ ಮುಖಗಳು, ಅಸಹಜ ಭಂಗಿಗಳಿಂದ ಬಿಗಿತುಕೊಂಡ ದೇಹಗಳು, ಬಿಸಿಲಿಗೆ ಮುದುಡಿದ ಗಂಡಸರ ಮುಖಗಳು, ಬಿಸಿಲನ್ನು ಲೇಕ್ಕಿಸದೆ ಸುಂದರ ಚಿತ್ರಕ್ಷಾಗಿ ಹಾತೊರೆದು ದೊಡ್ಡದಾಗಿ ನಗುತ್ತಿರುವ ಹೆಂಗಸರ ಮುಖಗಳು, ಅಭ್ಯಾಸವಿಲ್ಲದ ಬಟ್ಟಿಗಳ ಭಾರದಿಂದ ಕಂಡಿದ ಮಕ್ಕಳ ಮುಖಗಳು..... ಕವ್ಯ ಹೊದಾನಿಗಳಲ್ಲಿಟ್ಟಿದ್ದ ಶಾಗದದ ಹೊಗಳು ರಟ್ಟಿನ ಹಾಳೆಗಳು ಎಡ ಮಗ್ಗಿಲಿಗೆ ಮಲಗುತ್ತ ಬಂದವು.

ಹಾಳೆಗಳನ್ನು ಮಗುಚುತ್ತಿದ್ದ ಬೆರಳು ಇದ್ದಕ್ಕಿಂತೆ ಮರಗ ಟ್ಟಿತು. ತಡೆದುಬಂದ ಉಸಿರು ಚಿತ್ರವೋಂದನ್ನು ಮಷುಕಮಾಡಿತು. ಬೆಳಕು ಮೆಲ್ಲನೇ ಹಾಳೆಯ ತುದಿಯನ್ನು ಬಿಟ್ಟು ಬಂದು ಒದ್ದೆ ಮುಸು ಕನ್ನು ಒರೆಸಿತು. ಚಿತ್ರದಲ್ಲಿನ ಮುಖ ಮತ್ತೆ ಪ್ರಷ್ಟವಾಗಿ ಶಾಣಲಾ ರಂಭಿಸಿತು.

ಯುವತೀಯಾಬ್ಜಿ ಚಿತ್ರವದು. ಸುಮಾರು ೨೫-೨೬ ವರ್ಷ ವಯಸ್ಸಿರಬಹುದು. ಸಾಂಪ್ರದಾಯಿಕ ದೃಷ್ಟಿಯಿಂದ ಚೆಂಡಿನೆ ಎನ್ನಲು ಸಾಧ್ಯವಿರಲಿಲ್ಲ. ಅಗಲವಾದ ಒರಟು ಮುಖ. ಬಹಳ ತೆಳುವಲ್ಲದ ದೇಹ. ಆಡಂಬರಹಿತವಾದ ಉಡಿಗೆ ತೊಡಿಗೆ. ಅತಿ ಸಾಮಾನ್ಯ ಎನ್ನಬಹುದಾದ ಮುಖ.

ಆದರೂ ಅತಿ ಅಸಾಮಾನ್ಯವಾದ ಮುಖ. ಮುಖದ ಗಾಂಭೀ

ಯವನ್ನು ಆಲೋಕಿಕವಾದ ಒಂದು ಕೆಳೆ ಬೀಳಿಗಿಸಿತ್ತು. ತುಟ್ಟಿಯ ಮೇಲಿನ ಸೂಕ್ತ ನಗೆ ಕಟ್ಟಿನಲ್ಲಿ ಮನೆ ಮಾಡಿತ್ತು. ಒರಟು ರೀಖಿಗಳು ಮುಖವನ್ನು ತುಂಬಿದ್ದ ಮಾರ್ಗವದಿಂದ ವ್ಯಾದವಾಗಿದ್ದವು.

ಮಹನಶ್ವಾಂತಿಯಿಂದ ನೇರವಾದ ಹುಬ್ಬಿಗಳನ್ನು ಸ್ನೇಹದ ಆಸ ರೀಯನ್ನು ಶೊಚಿಸುತ್ತಿದ್ದ ಕಣ್ಣಿಗಳು. ಪ್ರೀಮದ ಅಶ್ವಾಸನೆಯನ್ನು ಕೊಡುತ್ತಿದ್ದ ತುಟ್ಟಿಗಳು.

ಅವನು ಹುಡುಕುತ್ತಿದ್ದ ಹೆಣ್ಣು ! ವರ್ಷಗಳಿಂದ ಹುಡುಕುತ್ತಿದ್ದ ಹೆಣ್ಣು. ಇದುವರೀಗೆ ಒಮ್ಮೆಯೂ ಕಾಣಿಸದಿದ್ದ ಹೆಣ್ಣು !

ಹಾಳೆ ಮಗು ಲಾಯಿತು. ಹುಡುಗಿಯ ಕಣ್ಣಿಗಳು ನೇರವಾಗಿ ಅವನನ್ನೇ ನೋಡುತ್ತಿದ್ದವು. ಲಜ್ಜೆಯ ಆರಿವೇ ಇಲ್ಲದ ಮುಗ್ಗತೆಯ ನೇರವಾದ ದೃಷ್ಟಿ.

ಅವನಲ್ಲಿ ಪ್ರಶ್ನೆಗಳ ಸುರುಳಿ ಬಿಳಿತು : ಯಾರಿವಳು ? ಹೆಸರೇನು ?

ಚಿತ್ರವನ್ನು ಕಾಗದದ ಚೋಕಟ್ಟಿನಿಂದ ಬಿಡಿಸಿ ತಿರುಗಿಸಿದ. ಹಿಂದೆ ಏನೂ ಬರೆದಿರಲಿಲ್ಲ.

ಚೋಕಟ್ಟಿನಿಂದ ಹೊರಗೆಳಿದ ಚಿತ್ರವನ್ನು ತನ್ನೊಡನೆ ತೆಗೆದುಕೊಂಡು ಹೋಗಬಹುದೆ ಎಂದು ಅನುಪಾನಿಸುತ್ತಿರುವಷ್ಟು ರಲ್ಲಿ ಹಿಂದಿನಿಂದ ಕರೆ ಬಂತು. “ ಏನು, ಒಬ್ಬರೇ ನಿಂತುಕೊಂಡುಬಿಟ್ಟಿದ್ದೀರಲ್ಲ ? ”

ಅವಸರದಿಂದ ಚಿತ್ರವನ್ನು ಚೋಕಟ್ಟಿನಲ್ಲಿ ಜೋಡಿಸಿ ಹಿಂತಿರುಗಿದ. ಮನೆಯ ಯಜಮಾನ ನಗುತ್ತ ನಿಂತಿದ್ದ.

ನೆಗಲು ಪ್ರಯತ್ನಿಸುತ್ತು ಉತ್ತರ ಕೊಟ್ಟಿ : “ ಏನಿಲ್ಲ ಪ್ರಸ್ತುಕ ಗಳನ್ನು ನೋಡುತ್ತ ನಿಂತಿದ್ದೆ ”.... ಕೋಣೆಯ ಬೇರೆ ವಾಶ್ವದಿಂದ ಇಬ್ಬರು ಸ್ನೇಹಿತರು ತಮ್ಮಡಿಗೆ ಬರುತ್ತಿದ್ದಿರುವು ನೋಡಿ ಬೇಗ ಸೇರಿ

ಸಿದೆ : “ ಹಾಗೆಯೇ ಈ ಅಲ್ಪಮು ಸಿಕ್ಕಿತು. ನೋಮತ್ತಿದೆ.... ಅಂದೆ ಹಾಗೆ, ಈ ಚಿತ್ರ ಯಾರದು ? ”

“ ಅದೇ ? ನನ್ನ ಹೆಂಡತಿಯ ಸ್ವೀಹಿತೆ ಒಬ್ಬಾದು.... ಏಕೆ ? ”

“ ಏನಿಲ್ಲ ಸುಮ್ಮನೆ ಕೇಳಿದೆ.... ಎಲ್ಲೋ ನೋಡಿದ್ದಾಗಿತ್ತು ! ”

“ ನೋಡಿರಬಹುದು. ನನ್ನ ಹೆಂಡತಿಯೂ ಆವಳೂ ಕಾಲೊಜಿ ನಲ್ಲಿ ಒಟ್ಟಿಗೆ ಓದಿದವರು. ಆವಳು ಮಂಗಳೂರಿನವಳು. ಹೇಸರು ಶಾಂತಿ. ”

ಶಾಂತಿ ! ಮುಖಕ್ಕೆ ತಕ್ಕು ಹೇಸರು. ಶಾಂತಿಯನ್ನು ತುಂಬಿ ಕೊಂಡಿರುವ ಮುಖ. ನೋಡಿದವರಿಗೆ ಶಾಂತಿಯನ್ನು ಕೊಡುವ ಮುಖ. ಶಾಂತಿ !

ಗೆಳೆಯರು ಹತ್ತಿರ ಬಂದರು. ಮಾತು ಮತ್ತೆ ಪ್ರಾರಂಭವಾಯಿತು. ಮಾತಿನಲ್ಲಿ ಆಸಕ್ತಿ ಇಲ್ಲಿದಾಗಿ, ಏನೋಂ ನೇವನೊಂದಿನ ಮನೆಗೆ ಹೋರಟು.

\* \* \* \*

ಅಂದು ಮುಂಜಾನೆ ದಾರಿಯಲ್ಲಿ ಸಿಕ್ಕಿದ ಗೆಳೆಯನೊಬ್ಬ ಬಲ ವಂತೆದಿಂದ ಇವನನ್ನು ತನ್ನ ಪರಿಚಯಸ್ಥಿಯಿಂಬುದು ಮನೆಗೆ ಕರೆದ್ದಿಯಿದ್ದೆ. ಅಲ್ಲಿ ಬೇಸರದಿಂದ ಆಕಳಿಸುತ್ತಿದ್ದವನೆಗೆ ಆನಿರಂಜಿತವಾಗಿ ಸಿಕ್ಕಿದ ಆ ಚಿತ್ರವನ್ನು ಬೇಸರಕ್ಕೆ ಕಾರಣಾದವರ ಮಧ್ಯೆ ಬಿಟ್ಟು ಬರಬೇಕಾಯಿತು.

ಚಿತ್ರ ಬೇರೆ ಮನೆಯಲ್ಲಿತ್ತು. ಆದರೆ ಮುಖದ ಪ್ರತಿಬಿಂಬ ಅವನಲ್ಲಿ ನೆಲೆಸಿತ್ತು.

ಮನೆಯಲ್ಲಿ ಉಂಟೆ ಮಾಡುತ್ತಿದ್ದಾಗ ತಾಯಿ ಹೇಳಿದರು : “ ಬೆಳಗ್ಗೆ ತುಮಕೂರಿನಿಂದ ಸುಖುರಾಯರು ಬಂದಿದ್ದರು, ಆವರ ಮಗಳು ಗೌರೀನ ನಿನಗೆ ಕೇಳೋಡಿಕ್ಕೆ. ನಿನಗೇಂಸ್ಯಾರ ಮುಂಬಹೊತ್ತು ಕಾದಿದ್ದರು. ಮತ್ತೆ ಸಂಜೆಗೆ ಬರ್ತಾರಂತೆ. ”

ಆವನು ಮಾತನಾಡಲಿಲ್ಲ. ತುಮಕೂರು— ಸುಭೂರಾಯರು— ಗೌರಿ. ತನಗೆ !

ಮಗನ ಹೊನದಿಂದ ನಿರುತ್ಸಾಹಗೋಳ್ಜೆ ತಾಯಿ ಮುಂದೆ ಹೇಳಿದರು : “ ಸುಭೂರಾಯರಿಗೆ ಮದುವೆಗೆ ಉಳಿದಿರೋಳು ಇವಳೋಬ್ಬಳೇ ಮಗಳು. ಚೆನ್ನಾಗಿ ಮದುವೆ ಮಾಡಿಕೊಡ್ತಾರೆ. ಹುಡುಗಿಗೆ ಈ ವರ್ಷ ಎಸ್. ಎಸ್. ಎಲ್. ಸಿ. ಪ್ರ್ಯಾಸ್ ಆಯಿತಂತೆ.... ”

ಮಗ ಮುಂದುವರಿಸಿದ : “ ಹುಡುಗಿ ಲಕ್ಷ್ಮಣವಾಗಿದ್ದಾಳಂತೆ. ಮನೆ ಕೆಲಸ ಎಲ್ಲಾ ಅಚ್ಚುಕಟ್ಟಾಗಿ ಮಾಡ್ತಾಳಂತೆ. ಸಂಗಿತ ಕೆಲಿತ್ತಿದ್ದಾಳಂತೆ. ಅಲ್ಲವೇ, ಅಮ್ಮೆ ? ”

ಮಗನ ಹಾಸ್ಯಕ್ಕೆ ತಾಯಿ ನಗಲಿಲ್ಲ. “ ಯಾವಾಗಲೂ ಹೀಗೇ ತಮಾನೆ ಮಾಡಿ ಬಿಡ್ಡೀಯಪ್ಪ. ಯಾವ ಹೆಣ್ಣಿನ್ನೂ ಒಪ್ಪೋಪ್ಪೆದಿಲ್ಲ ಪಲ್ಲ ನೀನು ? ”

“ ಹೇಗೆ ಒವ್ವಲಮ್ಮೆ ? ಒಂದು ಜಡೆ, ರಿಭ್ನ್ಸ್, ರಬ್ಬೋ ಬಳೆ, ಕಪ್ಪು ಪಟ್ಟಿ ಚಪ್ಪಲಿ, ಯೋಚನೆ : ಸಿನಿಮಾ, ಪರೀಕ್ಕೆ, ಮದುವೆ ಮಾತಾಡಿಸಿದರೆ ಉತ್ತರ ಕೊಡ್ಡೋದಕ್ಕೆ ಬರದೆ ನಾಚಿಕೆಯ ಸೋಗು ಹಾಕೋದು. ಹಾಡು ಎಂದರೆ ಅದಕ್ಕೂ ನಾಚಿಕೆ. ಕಡೆಗೆ ಒಲ ಪಂತ ಮಾಡಿದ ಮೇಲೆ ಮೂರು ನಿಮಿಷದಲ್ಲಿ ಒಂದು ಕೀರ್ತನೆ ಹಾಡಿ ನಿಲ್ಲಿಸೋದು.... ”

“ ಇನ್ನು ಹೇಗಿರಬೇಕು ಹೇಳು ಹುಡುಗಿಯರು ? ಅದೇನು ನಿಮ್ಮ ಸಾಹಿತಿಗಳ ಕಲ್ಪನೆಯೋ ? ನಿನಗೆ ಎಂತಹ ಹೆಣ್ಣು ಬೇಕೋ ನನಗಂತೂ ಗೊತ್ತಿಲ್ಲಪ್ಪ. ”

ನಕ್ಕೆ ಕೃತ್ಯಾಳೆಯಲು ಎದ್ದು ಹೋದ.

\* \* \* \*

ತನಗೆ ಎಂತಹ ಹೆಣ್ಣು ಬೇಕೆಂದು ತಾಯಿಗೆ ಹೀಂದೆಯೇ ಹೇಳಿದ್ದ : ಒಂದು ದಿನ ರಾತ್ರಿ ಉಣಿಪಾದ ಮೇಲೆ ಎಲ್ಲರೂ ವರಾಂಡ ದಲ್ಲಿ ಕುಳಿತ್ತಿದ್ದರು. ತಂಡೆ ಪತ್ರಿಕೆಯನ್ನೋದುತ್ತಿದ್ದರು. ತಾಯಿ

ಆಗ ತಾನೆ ಮಗನಿಗೆ ಬುದ್ಧಿವಾದ ಹೇಳಿ ಮುಗಿಸಿದ್ದರು. ಆಗ ರೇಡಿ ಯೋಧಿಂದ ಡೆಲಿಯಸ್ ನ ವೈಯಲಿನಾ ಕಾಂಚೆಟೋರ್ ಕೇಳಿ ಬಂತು. ಅದು ಮುಗಿದ ಹೇಳಿ ತಾಯಿಗೆ ಹೇಳಿದ : “ ಇಂತಹ ಹುಡುಗಿ ಯನ್ನು ಹುಡುಕಿಕೊಂಡು ಮದುವೆಯಾಗುತ್ತೀನೆ ! ” ತಾಯಿಗೆ ಅರ್ಥವಾಗದೆ ಸುಮೃಂತಿಗಿದ್ದರು.

ಅಂತಹ ಹುಡುಗಿ ! ಜೆಲುವೆ, ಹೆಸನ್ನುಖಿ. ಉಲ್ಲಾಸಭರಿತ ಆದರೆ ಗಂಭೀರ ಮುಖಭಾವ. ಯುವತಿ, ಆದರೆ ಜ್ಞಾನಿ, ವಿವೇಕಿ ವಿವೇಚನಶಾಲಿ; ಆಕೃತಕವಾದ, ಸಂಪೂರ್ಣವಾಗಿ ಸ್ವೇಜವಾದ, ಮನ ಮೋಹಕ ನಡೆವಳಿಕೆ; ವಿಚಾರಿತೀಲ, ಆಲೋಚನಾವರ, ಶ್ರದ್ಧಾಯುಕ್ತ ಆದರೆ ಅರ್ಥವಿಲ್ಲದ ಶಿಷ್ಯಾಚಾರ, ಸಂಪ್ರದಾಯಗಳನ್ನು ಲೇಕ್ಕೆ ಸದ ಮನಸ್ಸು; ಮಿಕ್ಕವರನ್ನೂ ಉತ್ತಮಗೂಳಿಸುವ ಉದಾರ, ಉದಾತ್ಮ ನೀತಿ, ಧ್ಯೇಯಗಳು, ಉತ್ತಮ ಶೀಲ, ಸ್ವಭಾವಗಳು; ಅನಂತವಾದ ಮಹತೀಯಂತ್ರ, ಕೋಮಲ, ದಯಾರ್ಥ ಹೃದಯ; ಗಾಢಾನುರಕ್ತಿ : ಚಂಚಲೆ ಆದರೆ ವಿಶ್ವಾಸ ಸಾತ್ರೆ, ಸೂಕ್ತಾಬುದ್ಧಿಯ ವಾಕ್ಯತುರೆ.... ಅಸಾಧ್ಯಾದರ್ಶ !

ಅಂತಹ ಹುಡುಗಿ ! ಇವೆಲ್ಲ ಗುಣಗಳು ತನ್ನಲ್ಲಿನೆಯೆಂದು ನಮ್ಮತೆಯಿಂದ ಸೂಚಿಸುತ್ತಿತ್ತು ಶಾಂತಿಯ ಮುಖ. ಹಿಂದೆಂದೋ ಶುಕ್ಲನ ಕೆಲಾವಿದನ ಪತ್ರಿ ’ ಜಿಶ್ರವನ್ನು ನೊಡಿ ಅಂದುಕೊಂಡಿದ್ದ. ಎಂತಹ ಮುಖ ! ಇದರಿಂದ ಪಡೆದ ಸ್ವಾತಿತ್ಯಿಂದ ಇದರ ವಿನಯವಾಗಿ ಒಂದು ಕಾದಂಬರಿಯನ್ನು ಬರೆಯಬಹುದು.... ಬರೆಯ ಬೇಕು !.... ಎಂತಹ ಹುಡುಗಿ !..... ಜೊತೆಗಾರ ತನ್ನ ಯೋಜನೆ ಗಳನ್ನು ವಿವರಿಸಿದಾಗ ಅವುಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾಳೆ. ಅರ್ಥವಾಗದಿದ್ದರೆ ಅವುಗಳನ್ನು ತಿರಸ್ಯಾರಿಸತ್ತೊಡಗುವುದಿಲ್ಲ.... ಸಹನೆ, ತಾಳ್ಳೆ, ವಿನಯ, ಆದರ, ಆವನಲ್ಲಿ ಅಸಾರ ಶ್ರದ್ಧೆ, ಆವನ ಬಗ್ಗೆ ಗೂರವ ಅವಳ್ಳಿರುತ್ತವೆ. ಧನಲೋಭ, ಮುಂಗೋಡ,

ಸಂಕುಚಿತ ಮನೋಭಾವ, ಸಂಶಯ ಪ್ರಕೃತಿ ಆವಳದಾಗಿರಲುವುದಿಲ್ಲ... ಸಂಗಡಿಗನ ಮನಸ್ಸು, ಸ್ವಭಾವಗಳನ್ನು ಅಥವ ಮಾಡಿಕೊಂಡು ಅವನ ಮುಖದ, ಮನಸ್ಸಾಫ್ರೆಂಡ ಕಡೆಗೆ ಲಕ್ಷ್ಯಕೊಟ್ಟು, ಅವನ ನಡೆವಳಿಕೆಯನ್ನು ಎಂದೂ ತಪ್ಪಿ ತಿಳಿಯದೆ, ಯಾವಾಗಲೂ ಸಂಶೈಕ್ಷೆ ಸಮಾಧಾನ, ಹೆಚ್ಚುತ್ವಾಹ, ಆಸರೆ, ಹಾರ್ಡ್‌ಕೆಗಳನ್ನು ಹೊಂದಿರುತ್ತಾಳೆ.... ಒಟ್ಟನಲ್ಲಿ, ಕಲಾವಿದನಿಗೆ ತಕ್ಕ ಹೆಂಡತಿ !.... ಈಗ ಆ ಜಿತ್ತು ಜೀವವನ್ನು ಶಳೆದು ಬಂದಿತ್ತು. ಆದರ ಮೇಲೆ ಅವನು ಕಟ್ಟಿದ್ದ ಕನಸು ಭಾವಿಗಿಳಿದು ಬಂದಿತ್ತು !

ಇಂತಹ ಹುಡುಗಿ ! ತಾಯಿ ತೋರಿಸುವ ಹುಡುಗಿಯರು ಆತ ಅನಾಕರ್ಣಿಯರು. ಆಕೆಯ ಬಲವಂತದಿಂದ ಇಬ್ಬರು ಮಾವರ್ಗ ಹೆಣ್ಣಾಗಳನ್ನು ನೋಡಲು ಹೊಗಿದ್ದು. ನಾಚಿ, ತಲೆಯನ್ನೇ ಮೇಲ ಕ್ಷೇತ್ರದವರ್ಕಾಬ್ಜಾಲು; ಸ್ವಲ್ಪ ನಾಚಿಕೆಯಿಲ್ಲದೆ, ಇವನನ್ನೇ ದಿಟ್ಟಿಸಿ ನೋಡಿ ನಕ್ಕವಳೊಬ್ಜಾಲು... ಮನಿಗೆ ಬಂದು ಬೇಸರ ಪಟ್ಟಿದ್ದ; ತಾಯಿ ಯನ್ನೂ ಬೇಸರ ಪಡಿಸಿದ್ದ.

ಆದರೂ ತಾಯಿ ತಮ್ಮ ಮಾತನ್ನು ನಿಲ್ಲಿಸಿರಲಿಲ್ಲ. ಸೂಚನೆ, ಸಲಹೆ, ಒತ್ತಾಯಗಳು ಅವರಿಂದ ಬರುತ್ತಲೇ ಇದ್ದವು. ರಾಗ ಯಾವುದೇ ಆಗಿರಲಿ ಸಲ್ಲವಿ ಒಂದೇ : ಮದುವೆ ಮಾಡಿಕೊಳ್ಳಬ್ಬು!

\* \* \* \*

ಶಾಂತಿ ! ಅವಳ ಅನ್ವೇಷಣೆ ನಡೆಯಿತು. ಘಲವಿಲ್ಲದಿದ್ದರೂ ಆಸೆ ಅಳವಾಗುತ್ತ ಬಂತು. ಆಶೀಯ ಶಳಹದಿಯ ಮೇಲೆ ಸ್ವಪ್ನಸೌಧ ಚೆಳೆಯತ್ತ ಹೋಯಿತು. ತಾಯಿಯ ತಾಳ್ಳೆಯಿಲ್ಲದ ಮಾತುಗಳನ್ನು ಕೇಳಿ ಅಂದುಕೊಂಡ. ‘ಹೆಂಗಸಿಗೆ ಜೀವನದಲ್ಲಿ ಎರಡು ಮಹತ್ವ ಕಾಂಕ್ಷೆಪಳಿರುತ್ತವೆ : ಒಂದು ತಾನು ಮದುವೆಯಾಗುವುದು, ಇನ್ನೊಂದು ತನ್ನ ಮಗನಿಗೆ ಮದುವೆ ಮಾಡಿಸುವುದು !’ ತಾಯಿಯ ಆತುರದ ಪ್ರಶ್ನೆಗೆ ನಗುತ್ತ ಉತ್ತರವಿತ್ತ : ‘ಸ್ವಲ್ಪ ತಡಿ, ಅಮ್ಮೆ’.

ಮಗನ ಉತ್ಸುಕಿತ ನಗುಮುಖವನ್ನು ಸೋಡಿ ತಾಯಿಗೆ ಸ್ಥಳ್ಯ ಸಮಾ ಧಾನವಾಯಿತು.

ಅನ್ನೇಷಣೆ-ಸಾಗಿತು. ಕನಸುಗಳು ಬೆಳೆದವು. ಶಾಂತಿ!....  
 ‘ಕಾಫಿ ಚೆನ್ನಾಗಿದೆ’, ಎಂದರೆ ಅವಳು ಮಿಕ್ಕ ಹೆಂಗಸರಂತೆ ಕಟ್ಟಿವೆ  
 ಗಳನ್ನು ಕುಟುಂಬಿಸಿ, ಇನ್ನೂ ಹೆಚ್ಚಿನ ಹೊಗಳಿಕೆಯ ಆಶೀರ್ವಂದ,  
 ‘ಹೌದೇನು?’ ಎಂದು ಕೇಳುವುದಿಲ್ಲ. ಬದಲು, ಮೃದುವಾಗಿ  
 ನಕ್ಕು, (ಆ ವಿಶಿಷ್ಟವಾದ ನಗು! ತುಟಿಯಲ್ಲಿ ವಾತ್ರವಲ್ಲಾದ ಕಟ್ಟಿ  
 ನಲ್ಲಿ ಮೂಡುವ ನಗು!), ‘ನಿಮಿಷ್ಟವಾಯಿತೇನು? ಸಂತೋಷ’.  
 ಎನ್ನುತ್ತಾಳೆ!.... ಜಲತಾಪದ ಒಳಿ ಬಂದಾಗ, ಅವನು ಏಕಾಂತತೆ  
 ಯನ್ನು ಬಯಸುತ್ತಾನೆ ಎಂದು ಅರಿತು, ಏನೋ ನೆವನ್ನು ಹೇಳಿ  
 ಮನೆಗೆ ಹೋಗುತ್ತಾಳೆ. ಅವನು ಜಲರಾಶಿಯ ಸೌಂದರ್ಯದಲ್ಲಿ  
 ಮನಸ್ಸನ್ನು ಮುಳುಗಿಸಿ, ಆದರ ಅದ್ವೃತ ವಿನಾಯಕಗಳನ್ನು ಮೆಚ್ಚಿ,  
 ಆದರ ಸೈಹಾಲಿಂಗನದಿಂದ ಆನಂದಪಟ್ಟಿ ಉಲ್ಲಾಸದಿಂದ, ದಣವಿ  
 ನೀಂದ ಮನೆಗೆ ಮರಳಿದಾಗ ನಗು ಮುಖದಿಂದ ಸ್ವಾಗತಿಸುತ್ತಾಳೆ....  
 ಅವನು ಆರಾಧಿಸುವ ಕಲೆಯ ಬಗೆಗೆ ಆವಳಲ್ಲಿ ಮತ್ತು ರವಿರುವುದಿಲ್ಲ.  
 ಅವನಿಗೆ ಉತ್ಕಟಾನಂದವನ್ನು ಕೊಡುವ ಸೌಂದರ್ಯದ ಪ್ರಕಾಶಗಳ  
 ಬಗೆಗೆ ಅಂತರ್ಯಾಮಿರುವುದಿಲ್ಲ. ಬದಲು, ಅವನ ಆರಾಧನಾವಸ್ತು  
 ಎಂದು ಕಲೆಯ ಬಗೆಗೆ ಪ್ರೋಜ್ಯಾಭಾವ ಇರುತ್ತದೆ. ಅವನ ಆನಂದಾನು  
 ಭವಕ್ಕೆ ಕಾರಣವಾದ ವಸ್ತುಗಳ ಬಗೆಗೆ ಕೃತಜ್ಞತೆ ಇರುತ್ತದೆ.....  
 ಏಕಾಂತತೆಯ ಭಯ ಅವಳಿಗಿರುವುದಿಲ್ಲ. ಆದ್ದರಿಂದ ಸಾವಿನ-ಅವನ  
 ದಾಗಿಲಿ, ಅವಳಿದಾಗಲಿ ಭಯ ಆವಳಲ್ಲಿರುವುದಿಲ್ಲ.. ಅವನ ಒಂದಿ  
 ಸಲ್ಲಿ ನಂಬಿಕೆ ಇಟ್ಟಿರುವುದರಿಂದ ಅವನ ಬಗೆಗೆ ಒರಟ್ಟಿ ಸ್ವಾಮ್ಯತನ  
 ಇರುವುದಿಲ್ಲ ಇದರಿಂದ ಇಬ್ಬರಲ್ಲಿ ವಿರಸವಿರುವುದಿಲ್ಲ.... ಅವನ  
 ಪ್ರತಿಭೆಯನ್ನು ಗುರುತಿಸಿ, ಆದರ ಹಿರಿಮೆಯನ್ನು ಒಷ್ಟಿ ನಡೆಯುವುದ  
 ರಿಂದ ಅವಳಲ್ಲಿ ಸ್ನೇಚ್ಯ ಭಾವ ಅಡಗಿರುವುದಿಲ್ಲ. ಆದರ ನೂರು

ಎಳೆಯ ವಿನಡುಸಿರು ಸಂಸಾರವನ್ನು ಸುಡುವುದಿಲ್ಲ.... ಭೂಮಿಯ ಮೇಲೆ ಅವನೊಡನೆ ನವಿಲಾಗಿ ನಲಿಯಲು ಸಿದ್ಧಾಗಿರುತ್ತಾಳೆ.... ಆಕಾಶದಲ್ಲಿ ಅವನೊಡನೆ ಹಕ್ಕೀಯಾಗಿ ಹಾರಲು ಸಿದ್ಧಳಿರುತ್ತಾಳೆ. ಸಮುದ್ರ ತೀರದಲ್ಲಿ ಅವನ ಕೈಗೆ ತನ್ನ ಕೈ ಕೂಡಿಸಲು ಹಿಂದೆಗೆಯು ವುದಿಲ್ಲ. ಕಾಮನಚಿಲ್ಲ ಕೈಗೆ ಏಟಿಕುವ ಉನ್ನತ ಪರಿತದ ಮೇಲೆ ದೃಷ್ಟಿಗೆ ದೃಷ್ಟಿ ಜೋಡಿಸಲು ಹಿಂಜರಿಯುವುದಿಲ್ಲ.... ಅವನು ಕೋರಿದರೆ ಅಡವಿಯಲ್ಲಿ ಮನೆ ಮಾಡುತ್ತಾಳೆ, ಮಧ್ಯ ರಾತ್ರಿಯಲ್ಲಿ ಎದ್ದು ಹಾಡುತ್ತಾಳೆ, ಸರೋವರದ ದಡದ ಮೇಲೆ ನತ್ತಿಸುತ್ತಾಳೆ.... ಅವನಿಗಾಗಿ ಅವಳು ಗುಲಾಬಿ ಹೂ ಆಗುತ್ತಾಳೆ, ಏಣಿ ಆಗುತ್ತಾಳೆ. ನಕ್ಕತ್ತಾಳೆ.... ಅವಳೊಂದಿಗೆ ಜೀವನ ವಾಲ್ಪು ಸ್ವತ್ಯವಾಗುತ್ತದೆ... . ಶಾಂತಿ, ಓ, ಶಾಂತಿ !

\* \* \* \*

ಹತ್ತಿರದ ಉರ್ಬಿಂದಕ್ಕೆ ಯಾವುದೋ ಸಮ್ಮೇಲನಕ್ಕಾಗಿ ಅವನು ಹೋಗಬೇಕಾಗಿ ಬಂತು. ಸಮ್ಮೇಳನದ ಕಡೆಯ ದಿನ, ಉರಿನ ಗಣ್ಯ ಮಹನೀಯರೂಬುರ ಆಮಂತ್ರಣದ ಮೇರಿಗೆ ಗೆಳೆಯ ರೋಡನೆ ಅವನ ಮನಿಗೆ ಹೋಗಿದ್ದೆ. ಆತ ಉರಿನ ಪ್ರಸಿದ್ಧ ವ್ಯಾಪಾರಿ. ಹತ್ತಿಬಟ್ಟಿ ಮಾರಿ ಬಂದ ಹೇರಳವಾದ ಲಾಭದಲ್ಲಿ ಶೇಕಡಾ ಒಂದೂ ವರೆ ಅಂತವನ್ನು ದಾನ ಮಾಡಿ ಉದಾರಿ ಎಂದು ಹೆಸರು ಪಡೆದಿದ್ದೆ. ಹಣವನ್ನು ಪಡೆದವರಿಂದ, ಪಡೆದವರ ಮೂಲಕ ಅನೇಕ ಉದ್ದೇಶ ಬಿರುದುಗಳನ್ನು ಗಳಿಸಿದ್ದೆ. ಪತ್ರಿಕೆಗಳಲ್ಲಿ ಹೆಸರು ಬಂದ ವ್ಯಕ್ತಿಗಳು ಉರಿಗೆ ಭೇಟಿ ಕೊಟ್ಟಾಗ ಅವರನ್ನು ತನ್ನ ಮನಿಗೆ ಕರೆತಂದು, ಆವರಿಗೆ ಉಟ ಹಾಕಿಸುವುದೆಂದರೆ ಆತನಿಗೆ ಬಲು ಸಂಭರು.

ವ್ಯಾಪಾರಿಯ ಜಂಭ್ವದ ಮಾತುಗಳು, ಆತ ವಿನಯದ ಪ್ರದರ್ಶನ, ಸಂಗಡಿಗರಲ್ಲಿ ಕೆಲವರು—ಯಾವು ಯಾವುದೋ ಸಂಸ್ಥೆಗಳ ಕಾರ್ಯದರ್ಶಿಗಳು—ಆತನಿಂದ ಹಣ ಸೆಳಿಯಲು ಬಳಸುತ್ತಿದ್ದ ಹೊಗಳು, ಇವುಗಳಿಂದ ಬೇಸರಗೊಂಡು, ಗೋಡೆಯ ತುಂಬ ತೂಗು

ಹಾಕಿದ್ದ ಭಾಯಾ ಚಿತ್ರಗಳನ್ನು ನೋಡುತ್ತ ನಿಂತ : ವಾಟೆಚ್ಚು ಸೆಂಸೆ ಗಳ ಸದಸ್ಯರ ಗುಂಪುಗಳು; ಮಧ್ಯದಲ್ಲಿ ಕುಳಿತ ವ್ಯಾಪಾರಿಯ ಕೆತ್ತಿನ ಸುತ್ತ ದಿಂಡು ಹಾರಗಳು. ಆತನ ತಂಡೆ, ತಾಯಿಯರ ಅಸ್ವಷ್ಟ ಚಿತ್ರಗಳು. ಮನೆಯವರೆಲ್ಲರೂ ಕುಳಿತ ಬಂದು ಚಿತ್ರ. ಆದರ ಪಕ್ಕಕ್ಕೆ—! ಆವನಿಗೆ ಕಣ್ಣು ಮುಚ್ಚಿ ಕೊಳ್ಳಬೇಕಿಸಿತು. ಕೋಣೆಯಿಂದ ಹೊರಗೆ ಓಡಿಹೋಗಬೇಕಿಸಿತು. ಆದರೆ ದೂರ ಸರಿದು ನಿಂತ ರೆಸ್ಟ್ರೆಗಳ ನಡುವಿನಿಂದ ನೇರವಾಗಿ ಹೊರಬಂದ ದೃಷ್ಟಿ ಚಿತ್ರವನ್ನು ಬಿಟ್ಟು ಕದಲಲ್ಲಿ. ನೆಲದ ಮೇಲೆ ಉಂಟಾದ ಕಾಲುಗಳು ನೆಲವನ್ನು ಬಿಟ್ಟು ಅಲುಗಲಿಲ್ಲ.

ಚಿತ್ರದಲ್ಲಿ ಶಾಂತಿ ! ಶಾಂತಿ. ನಿಸ್ಪಂದೇಹವಾಗಿ ಶಾಂತಿ. ಆವಳ ಪಕ್ಕದಲ್ಲಿ ಒಬ್ಬ ಗಂಡಸು ! ಶಾಂತಿಯ ಮೈಯನ್ನು ದೊಡ್ಡ ಅಂಚಿನ ಕೆಲಾವತ್ತಿನ ಸೀರೆ ಆಗಲವಾಗಿ ಮಾಡಿತ್ತು. ಚಿನ್ನದ ಅಭರಣಗಳು ಭಾರ ಮಾಡಿದ್ದವು; ಕೊರಳನ್ನು ಸುತ್ತಿನ ವಜ್ರದ ಸಾಲು ಮುಖದ ಕಳೆಯನ್ನು ಮರೆಸಿತ್ತು; ಸ್ನಾಡಿಯೊ ಫೋಟೋಗ್ರಾಫರನ ಆಚ್ಚೆಯ ಮೇರಿಗೆ ತುಟಿಗಳು ಬಿಗಿ ನಗುವಿನ ರೂಪದಲ್ಲಿ ತೆರೆದಿದ್ದವು. ಶಾಂತಿ ಶಾಂತಿಯಾಗಿರಲಿಲ್ಲ; ಬಂದು ಸಾಮಾನ್ಯ ಮದುವೆ ಹೊಣ್ಣಿಗಿಡ್ಡಳು. ಆವಳ ಪಕ್ಕದಲ್ಲಿದ್ದ ಗಂಡಸು ಡಬ್ಬಲ್ ಬ್ರೆಸ್ಟ್ ಸೂಟನ್ನು ಧರಿಸಿ ಮದುವೆ ಗಂಡಿನ ಬಿಗುವಿನಿಂದ ನಿಂತಿದ್ದ. ಶ್ರೀಮಂತ ವ್ಯಾಪಾರಿಯ ಮಗನೆಂದು ಸಾರಿ ಹೇಳುತ್ತಿದ್ದ ಮುಖ ಲಕ್ಷಣ : ದವ್ವ ಮುಖದಲ್ಲಿ ದವ್ವ ವಿಂಸೆ, ಬಾಯಿ, ಮಾನು, ಕಣ್ಣು, ಹುಬ್ಬಿಗಳು, ಎಣ್ಣೆಯಿಂದ ವಿನುಗುತ್ತಿದ್ದ ದಟ್ಟವಾದ ತಲೆ ಕೂಡಲು, ವಜ್ರದುಂಗುರ, ದೊಡ್ಡ ಕೈಗಡಿಯಾರ.

ಮಂಕಾದ ಕಣ್ಣುಗಳಿಂದ ಚಿತ್ರವನ್ನು ಪರಿಶೀಲನೆತ್ತಿದ್ದಾಗ ವ್ಯಾಪಾರಿಯ ಹುರುಸಿನ ಧ್ವನಿ ಕೇಳಿ ಬಂತು : “ ಏನು, ಒಬ್ಬರೇ ನಿಂತುಕೊಂಡು ಬಿಟ್ಟಿದ್ದೀರಲ್ಲ ? ”

ನಗಲು ಪ್ರಯತ್ನಿಸುತ್ತ ಉತ್ತರ ಕೊಟ್ಟಿ : ‘ ಏನಿಲ್ಲ, ಜಿತ್ರಗ ಇನ್ನು ಸೋಡುತ್ತ ನೀಂತಿದ್ದೆ. ’

ಮುಂದೆ ಬಂದು ಉತ್ತರಾಹದಿಂದ ವಿವರಿಸತ್ತೊಡಗಿದ. ‘ಇದು ನನ್ನ ಮಗನ ಮದುವೆ ಫೋಟೋ ಇ-ಎ ತಿಂಗಳ ಕೆಳಗಿ ಮದುವೆ ಆಯಿತು. ಈಗ ಅವನು ದೀಪಾವಳಿಗೋಷ್ಠರ ಮಾವನ ಮನೆಗೆ ಹೋಗಿದ್ದಾನೆ. ಮಾವನ ಮನೆ ಇರೋದು ಮಂಗಳೂರಿನಲ್ಲ. ಅವರೂ ವ್ಯಾಪಾರಿಗಳು. ಹಿಂದಿನಿಂದಲೂ ನನುಗೆ ಪರಿಚಯಿಸ್ತಿರು. ಹುಡುಗಿಯ ಹೆಸರು ಮೊದಲು ಶಾಂತಿ ಅಂತಿತ್ತು. ಮದುವೆ ಆದ ಮೇಲೆ ರುಕ್ಖಿಣಿ ಅಂತ ಬದಲಾಯಿಸಿದೆನು. ನನ್ನ ಮಗನ ಹೆಸರು ಕೃಷ್ಣ ರಾವ್ !.... ಬಹು ಒಳ್ಳೆಯ ಹುಡುಗಿ. ಗುಣ, ನಡತೆ....

\*

ರಾತ್ರಿ ತಾಯಿಗೆ ಕಾಗದ ಬರೆದ— ‘ ಅನ್ನ, ನಿನಗೆ ಇವು ಬಂದ ಹುಡುಗಿಯನ್ನು ಆರಿಸು; ನಾನು ಮದುವೆಯಾಗುತ್ತೇನೆ. ನನ್ನ ಆಯ್ದು ನನಗೇ ಬೇಸರ ಬಂದಿದೆ.... ’

## ನನಗೊಂದು ಬಿಳಿ ಗುಲಾಬಿ

ವಕ್ಕದ ಕೋಣೆಯ ಹುಡುಗಿ ಕಿಟ್ಟಿಕೆಯಲ್ಲಿ ಮುಖವಿಟ್ಟು ಕೂಗಿ ದಳು : ‘ ಇನ್ನೊಂದು ಗಂಟೆಯಲ್ಲಿ ಸಿದ್ಧವಾಗಿರು; ರಮಾ. ಇಟ್ಟರೂ ಒಟ್ಟಿಗೆ ಹೋಗೋಣ. ’

ನಿಮನಸ್ತಾಳಾಗಿ ಉತ್ತರಿಸಿದಳು. ‘ಹೂ. ’

ಮಧ್ಯಾಹ್ನದ ಹೊತ್ತಾದ್ದರಿಂದ ಹಾಸ್ಟಲಿನಲ್ಲಿ ಹೆಚ್ಚು ಹುಡುಗಿ ಯಾರಿರಲಿಲ್ಲ. ಇದರಿಂದ ಚಿಸಿಲು ಎಷ್ಟೋ ಕಡಿಮೆಯಾಗಿದ್ದು ಅಶಿಸುತ್ತತ್ತು. ಆದರೂ ಒಲು ಸೇಕೆ. ಮುಂಗಾರು ಹೊದಲಾಗುವದರೊಳಗೆ ಆದ್ದನ್ನ ಕಿಟ್ಟು ಹೆಚ್ಚಿ ಶಬ್ದಿಕೆ ಎಂಬ ದೃಢ ಉದ್ದೇಶವನ್ನು ಸಾರ್ಯದ ಹೊಂದಿದ್ದು. ಅವಳಿಗೆ ತಂಪಿನ ಅವಶ್ಯಕತೆ ಇತ್ತು. ಸೇಕೆಯಲ್ಲಿ ಚಿಂತನೆ ಬೆಣ್ಣಿಯ ಮುದ್ದೆಯಾಗುತ್ತಿತ್ತು. ಉರಿಯಲ್ಲಿ ನಿಂತು ಪ್ರಶ್ನೆ ಪತ್ತಿಕೆ ಯನ್ನು ಎದುರಿಸಲಾಗುತ್ತಿರಲಿಲ್ಲ. ವಾರದಿಂದ ಉತ್ತರವನ್ನು ಮುಂದೂಡಿಕೊಂಡು ಬಂದಿದ್ದಳು. ಇನ್ನೂ ಮುಂದೆ ಹಾಕುವುದು ಸಾಧ್ಯವಿರಲಿಲ್ಲ.

ನಿಟ್ಟುಸಿರಿಟ್ಟು ಮೇಜಿನ ಮೇಲಿನ ಕಾಗದದ ಕಡೆ ಸೋಡಿದಳು. ಓವೆ ಸಾವಾನ್ಯ ಪ್ರೇಮಪತ್ರ. ವಾರದ ಹಿಂದೆ ಅವಳ ಕ್ಷೇಸೇರಿತ್ತು. ವಾರದ ಅಶಾಂತಿಗೆ ಕಾರಣವಾಗಿತ್ತು.

ನಿಶ್ಚಯಾಧಿಕಾರಿ ಅವಳಿಗೆ ದೂರದ ಸಂಬಂಧ. ಮನಸೆಯಲ್ಲಿ ಲಿಗೂ ಪರಿಚಯಿಸ್ತಾ. ಒಳ್ಳಿಯು ಮನತನದ ಹುಡುಗಿ, ಸುರಾಪಿ, ಗುಣವಂತ. ವೇಲಾಗಿ ಒಳ್ಳಿಯ ಕೆಲಸ ಸಿಕ್ಕಿ ಉಂಟು ಬಿಟ್ಟು ಹೋದವನು. ಎಂದೋ ತಂಡಿತಾಯಿಯ ದೂರಾಲೋಚನೆಯ ದೃಷ್ಟಿಯಲ್ಲಿ ಒಂದು ಭದ್ರವಾದ ಸ್ಥಾನ ಅವನಿಗಾಗಿ ಕಾದಿತಲ್ಲಿಟ್ಟಿತ್ತು.

ಅವಳ ಜೀವನದಲ್ಲಿ ಅವನು ಒಂದು ಮುಖ್ಯ ಭಾಗನಾಗಿದ್ದ ಕಾಲವಿತ್ತು. ಅವರಿಬ್ಬಿರೂ ಒಂದೇ ಉರಿನಲ್ಲಿದ್ದಾಗಂತೂ ಅವನೇ ತನ್ನ ಜೀವನ ಎಂದು ತಿಳಿದಿದ್ದಳು. ಓದಿಗಾಗಿ ಉರನ್ನು ಬಿಟ್ಟು ಹಾಸ್ಯಲಿನಲ್ಲಿರಲು ಬರಬೇಕಾದಾಗ ಬರಲಾರದೆ ಬಂದಿದ್ದೆಂ್ಬು. ವಾರದಲ್ಲಿ ಸೋಮವಾರ—ಅವನಿಂದ ಕಾಗದ ಬರುವ ದಿನ—ಅವಳಿಗೆ ಅತ್ಯಂತ ಪ್ರಿಯವಾದ, ಅತ್ಯಂತ ಮಹತ್ವದ ದಿನವಾಗಿತ್ತು.

ವಾರದ ಹಿಂದಿನ ಅವನ ಕಾಗದ ಸ್ವಲ್ಪ ಆಶ್ಚರ್ಯಕರವಾಗಿತ್ತು. ಸ್ವಲ್ಪ ಮಾತ್ರ. ಅವನು ಕೇಳಿದ ಪ್ರಶ್ನೆ ಅನಿರೀಕ್ಷಿತವಾದದ್ದೇನೂ ಅಲ್ಲ. ಆದರೆ ಅವನ ಬಗೆಗೆ ಯೋಚಿಸುವ ಪದ್ಧತಿ ಬಿಟ್ಟು ಹೊಗಿದ್ದರಿಂದ ಪ್ರಶ್ನೆ ಆಶ್ಚರ್ಯವನ್ನುಂಟು ಮಾಡಿತ್ತು. ಇನ್ನೊಬ್ಬನ ವಿಷಯವಾಗಿ ಚಿಂತಿಸುವ ರೂಪಿ ಬೆಳೆದು ಬಂದದ್ದರಿಂದ ಪ್ರಶ್ನೆ ಆಶಾಂತಿಯನ್ನುಂಟು ಮಾಡಿತ್ತು. ರಘುವೀರನ ಪರಿಚಯವಾಗಿರದಿದ್ದರೆ ವಿಶ್ವಾಧನ ಪ್ರಶ್ನೆಗೆ ಉತ್ತರವನ್ನು ಶಾಲಿಭವಾಗಿ ಕೊಡಬಹುದಾಗಿತ್ತು, ತಕ್ಷಣವೇ ಕೊಡಬಹುದಾಗಿತ್ತು. ಆದರೆ ರಘುವೀರನ ಪರಿಚಯವಾಗಿತ್ತು. ಎಂದೇ ಕಾಗದವನ್ನೋಧಿ ವಾರವಾದರೂ ಉತ್ತರದ ರೂಪ ಇನ್ನೂ ಅಸ್ವಸ್ಥವಾಗಿತ್ತು.

ಪಾರಥನೆಯ ಕೋಣೆಯ ಗಡಿಯಾರ ಒಂದು ಹೊಡೆಯಿತು. ಮೂರೂವರೆ ಗಂಟೆ. ಐದು ಗಂಟೆಗೆ ಕಾಲೇಜನಲ್ಲಿ ಚೆಚ್ಚಾರ್ಕೂಟು ಪೊಂದನ್ನು ಏರ್ಡಿಸಲಾಗಿತ್ತು. ರಘುವೀರ ಆದ್ಯಾತ್ಮ. ಭಾಗವಣಿ ಸುತ್ತಾನೆಂದು ಗೊತ್ತಾಗಿತ್ತು. ಅವಳನ್ನು ಭಾಗವಹಿಸೆಂದು ಅವನು ಕೇಳಿರಲಿಲ್ಲ. ಎರಡು ಮೂರು ತಿಂಗಳಾಗಳ ಕೆಳಗೆ ಕಾಲೇಜಿನ ಸಮಾರಂಭಗಳಲ್ಲಿ ಭಾಗವಹಿಸಲು ಎಪ್ಪು ಆಗ್ರಹ ಮಾಡುತ್ತಿದ್ದು!

ನಿಟ್ಟುಸಿರು ಕಾಗದದ ಹಾಳೆಗಳನ್ನು ಪಟ್ಟ ಪಟ್ಟ ಹಾರಿಸಿತು. ಅವಳ ಗಮನ ಮತ್ತೆ ಆದರತ್ತ ಹರಿಯಿತು. ಹಾಳೆಗಳ ತುಂಬ ಪದಗಳು ಕೈನೀಡಿ ಕುಳಿತಿದ್ದವು. ಒಲವು ಬಯಕೆಗಳು ಸ್ವಸ್ಥವಾಗಿ

ಚಿತ್ತಿರವಾಗಿದ್ದವು. ಅವುಗಳ ಮುಖದ ಮೇಲೆ ಬೇಡಿಕೆ ಎದ್ದು ಕಾಣುತ್ತಿತ್ತು.

ಪಶ್ಚಿಮನ್ನು ಓದಿದಾಗ ಅವಳಿಗೆ ಅನೆಂದವಾಗಿರಲಿಲ್ಲ, ಹೆಮ್ಮೆಯೇಸಿರಲಿಲ್ಲ. ಈ ಪ್ರಶ್ನೆ ಅನಿವಾಯ ಎಂದು ಗೊತ್ತಿತ್ತು. ಎಂದೂ ದರೋಮ್ಮೆ ಎದುರಿಕಲೇ ಬೇಕಾದ ಪ್ರಸಂಗ ಇದು ಎಂಬ ಅರಿವಿತ್ತು. ಆದರೆ ಅದರ ಒಗ್ಗೆ ಯೋಚಿಸಲು ಇಷ್ಟವಿಲ್ಲದೆ ಮುಖ ತಿರುವಿನ ನಡೆಯುತ್ತಿದ್ದಳು. ಈಗ ಪ್ರಶ್ನೆ ಎದುರಿಗೆ ಬಂದು ನಿಂತಿತ್ತು, ನೆಲೆಸಿತ್ತು. ಉತ್ತರ ಕೊಡುತ್ತದೆ ಹೊರತು ಮುಂದೆ ನಡೆಯುವಂತೆಯೇ ಇರಲಿಲ್ಲ.

ಕಾಗದದ ಜೊತೆಯಲ್ಲಿ ವಿಶ್ವನಾಥ ಒಂದು ಗುಲಾಬಿ ಹೂವನ್ನು ಕಳುಹಿಸಿದ್ದು. ‘.... ನನಗೆ ಸಿಕ್ಕಿರುವ ಮನೆ ಚೆನ್ನಾಗಿದೆ, ಆಜ್ಞು ಕಟ್ಟಾಗಿದೆ. ಮನೆಯ ಸುತ್ತ ದೊಡ್ಡ ಶೋಟವಿದೆ. ಗುಲಾಬಿ ಗಿಡಗಳಂತೂ ಬೇಕಾದಷ್ಟುವೆ. ಅವುಗಳಿಂದ ಒಂದು ಹೂವನ್ನು ಕಿತ್ತು ನಿನಗೆ ಕಳುಹಿಸಿದ್ದೇನೆ, ನನ್ನ ಹೃದಯದಿಂದ ಒಂದು ಪುಟವನ್ನು ಎತ್ತಿ ಕಳುಹಿಸಿರುವಂತೆ....’

ಸುಂದರವಾದ ಬಿಳಿ ಗುಲಾಬಿ ಹೂ. ಅಂಗ್ರೀ ಆಗಲ. ದೇಶ ರೇಶಮೆಯ ನುಣುವು. ಮಧ್ಯದಲ್ಲಿ ಒತ್ತಾಗಿದ್ದ ಒಣಗಿದ ಕೇಸರ ಮಗುವಿನ ಗುಂಗುರು ಕೂಡಲಿನಂತಿದ್ದವು. ಹೂವಿನ ಹಿಂಬದಿಯ ಪುಷ್ಟವಾತೆ ಹಾಸಿರು ನ್ಯಾಕ್ತು. ಶಾಭ್ರವಾದ ಹಿಮಬಿಳಿ ನಸು ಹೆಳದಿಗೆ, ಕಂದು ಬಣ್ಣಕ್ಕೆ ತಿರುಗಿತ್ತು. ಕಂದು ಬಣ್ಣ ಒಳಿದ ಜಾಗಗಳಲ್ಲಿ ದಳದ ನರಗಳು ಸುಸ್ವಷ್ಟಿ, ನಕಾಶೆಯ ಮೇಲಿನ ನದಿಗಳಂತೆ. ಗೆರೆತುಂಬಿದ, ಬಿಸಿಲು ಬಾಡಿಸಿದ ಮುಖ. ಪ್ರತಿ ಗೆರೆಯೂ ಒಂದು ವೃತ್ತಾಂತ, ಪ್ರತಿಗೆರೆಯೂ ಒಂದು ನಿವೇದನೆ. ಹೂವನ್ನು ಬಿಳಿ ಜಲ್ಲಿ ಕಾಗದದಲ್ಲಿ ಸುತ್ತಲಾಗಿತ್ತು: ತೆಳುವಾದ ಬಿಳಿ ಮೋಡದ ಹೊದಿಕೆಯನ್ನು ಹೊಂದಿದ ಚಂದ್ರ.

ಹೆಳತು ನಾವನೇ, ಒಣಗಿದ ದಳಗಳು ನನ್ನ ಬಲವಿನ ಪ್ರತೀಕ. ನಿಜೀರವನಾದ ಆದರೆ ನಾಶ ಮಾಡಲ್ಪಟ್ಟಿಲ್ಲದ ವಸ್ತು. ಸತ್ತಿದ್ದರೂ ಇನ್ನೂ ಸುಡಲ್ಪಟ್ಟಿಲ್ಲದ ವಸ್ತು. ....ನನಗೊಂದು ಬಿಳಿ ಗುಲಾಬಿ ....ನಿಶ್ಚಯ, ನನಗೇಕೇ ಕಳುಹಿಸಿದೆ? ಬದಲಾಗಿ ಕೊಡಲು ನನ್ನ ಬಳಿ ಏನೂ ಇಲ್ಲ. ಎಲ್ಲವನ್ನೂ ಬೇರೋಬ್ಬರಿಗೆ ಕೊಟ್ಟು ಬಿಟ್ಟಿದೇನೆ. ನನಗೆ ಕೊಡಬೇಡ. ನಿನ್ನ ತೋಟದಲ್ಲೇ ಇರಲಿ. ಇನ್ನೂ ರಿಗಾದರೂ — ಅದರ ಅವಶ್ಯಕತೆ ಇದ್ದು ಇನ್ನೂ ರಿಗಾದರೂ—ಆಗುತ್ತದೆ. ನಿನ್ನ ಬಳಿಯಲ್ಲೇ ಇರಲಿ, ವಿಶ್ವ....ನಿಶ್ಚಯ. ಹೊದು. ಅವನು ವಿಶ್ವವಾಗಿದ್ದ ಕಾಲ ಒಂದಿತ್ತು. ಆದರೆ ಬಿಳಿ ಹಳದಿಯಾಗಿದೆ. ಪ್ರವಂಚ ಬೆಳೆದಿದೆ. ಈಗ ವಿಶ್ವ ವಿಶ್ವನಾಥ ನಾತ್ರ, ವಿಶ್ವವಲ್ಲ....ಒಂದು ಬಿಳಿ ಗುಲಾಬಿ, ಕೆಂಪು ಗುಲಾಬಿ ಹೊಗಳಿಲ್ಲ. ಕೆಂಪಿನ ಕಾಲ ಕಳೆದಿದೆ. ಈಗ ಕೇವಲ ಹಳದಿಯಾಗಿರುವ ಬಿಳಿ, ಕೆಂದಾಗುತ್ತಿರುವ ಹಳದಿ.

ಮತ್ತೆ ಕಾಗದ ಪಟಪಟಿ ಹಾರಿತು; ಮುಕ್ತಕೆಂತದಿಂದ ಯಾಚಿ ಹಿತು. ಹತ್ತಿರದಲ್ಲೇ ಇದ್ದ ಪುಸ್ತಕಗಳು ಅನುದ್ವೇಗಳಂತೆ ಸ್ತಂಭ ವಾಗಿದ್ದವು.

ಜೀವನ ಗುಲಾಬಿ ಗಿಡ. ಒಂದು ಹೂವಿಗೆ ಎರಡು ಮೊಗ್ಗ, ಹತ್ತು ಮುಳ್ಳು, ನೂರು ಎಲೆ. ಒಂದು ಹೆಚ್ಚೆ ಹೂ, ಹತ್ತು ಮುಳ್ಳು. ಎಲೆಗೆ ಬೆನ್ನೆಂಟು ಮುಳ್ಳು.

ಜೀವನದಲ್ಲಿ ಎಷ್ಟು ಜಟಿಲತೆ! ರಘುವೀರನ ಕಡೆಗೆ ಮನಸ್ಸು ಬಾಗಿರದಿದ್ದರೆ....ಆದರೆ ಆವನ ಪರಿಚಯವಾದ ಮೇಲೆ ಆವನ ಕಡೆಗೆ ಮನಸ್ಸು ಬಾಗಿರುವುದು ಹೇಗೆ ಸಾಧ್ಯ! ರಘುವೀರನ ಪರಿಚಯವಾಗಿರದಿದ್ದರೆ....ಆದರೆ ಕಾಲೇಜಿಗೆ ಬಂದ ಮೇಲೆ ಆವನ ಪರಿಚಯ ವಾಗಿರುವುದು ಹೇಗೆ ಸಾಧ್ಯ? ಕಾಲೇಜಿಗೆ ಬರದಿದ್ದರೆ....

ಕಾಲೇಜಿಗೆ ಬಂದಿದ್ದಳು. ಹೂವನ್ನು ಸಂಫಟಿಸಿದ್ದಳು. ಮುಂದೆ

ಕ್ರಮವಾಗಿ ವೋಗ್ಗು, ಮುಖ್ಯ, ಎಲೆಗಳು ಮೇರವಣಿಗೆಯಲ್ಲಿ ಸಾಗಿ ಬಂದಿದ್ದವು.

ಕಾಲೇಜಿಗೆ ಸೇರಿದ ಕೆಲವು ದಿನಗಳಲ್ಲೇ ಅವಳಿಗೆ ರಘುವೀರನ ಪರಿಚಯವಾಗಿತ್ತು. ಅವನಾಗಲೇ ತರಗತಿಯ ಕಡೆಯ ವರ್ಷ ದಲ್ಲಿದ್ದ. ಉತ್ತಮ ಲೇಖಕನೆಂದು ಹೆಸರು ಗಳಿಸಿದ್ದ. ಒಂದು ದಿನ, ಎಲ್ಲರೂ ಯಾವುದೋ ಸಂಘದ ಉತ್ಸವಕ್ಕಾಗಿ ಸೇರಿದಾಗ, ಅವನ ಕೈಯೊಳಗಿನ ಒಂದು ಪುಸ್ತಕವನ್ನು ನೋಡಿದಳು. ಓದಬೇಕೆನಿಸತು. ಸ್ವಭಾವಕ್ಕೂನುಗುಣವಾಗಿ ಕೇಳಿಯೇ ಬಿಟ್ಟುಳು. ನೇರವಾದ ಪ್ರಶ್ನೆಯನ್ನು ಕೇಳಿ ಒಂಮು ಕ್ಷಣ ಆಶ್ಚರ್ಯಚಕ್ತಿನಾಗಿದ್ದರೂ ಅದನ್ನು ವಳಗೆ ಕೊಟ್ಟಿದ್ದ. ಪುಸ್ತಕವನ್ನು ನಯವಾದ ಹೆಸ್ಪಿಲ್‌ಗ್ರಂಥ, ಗೀರುಗಳು, ಪ್ರೇಕ್ಷಿತಿಗಳು ತುಂಬಿದ್ದವು. ಇದೂ ಒಂದು ಒಳ್ಳೆಯ ವದ್ದತ್ತಿಯೇ. ಬರೆದವರ ಸ್ವಭಾವ, ಅಭಿರುಚಿ, ಬುದ್ಧಿ ಇವುಗಳನ್ನು ಸಮಗ್ರವಾಗಿ ಅರಿತುಕೊಳ್ಳಬಹುದು. ಒಂದು ವ್ಯಕ್ತಿಯ ದಿನಚರಿಯ ಪುಸ್ತಕದ ಷಷ್ಟಿಗೆ ಸಹಾಯಕರ, ಎಂದುಕೊಂಡಿದ್ದಳು.

ಅಂದಿನಿಂದ ಆವರ ಗೆಳಿತನ ಬೆಳೆದಿತ್ತು. ಅವಳು ಶಿಳ್ಳದುಕೊಳ್ಳಬೇಕೆಂದು ಕೇಳಿದ ಪ್ರಶ್ನೆಗಳಿಗೆ ತಾನು ತಿಳಿದುಕೊಂಡಿದ್ದನ್ನು ಸಹನೇಯಿಂದ; ಉತ್ತಾಹದಿಂದ ವಿವರಿಸುತ್ತಿದ್ದ, ಸಂಘಗಳ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರೇರೇಸಿಸುತ್ತಿದ್ದ.

ಬರಬರುತ್ತ ಆವರ ಸ್ವೀಕಾರದಲ್ಲಿ ಸ್ವಲ್ಪ ಮಾಸಾಡಾಯಿತು. ಮೊದಲು ಆವನ ಮುಖ ಒರಟ್ಟಿ, ಕವ್ಯ ಎನಿಸುತ್ತಿತ್ತು. ಯಾವಾಗಲೂ ಮುಂಗುರಳು ಹಣೆಯನ್ನು ಗುಡಿಸುತ್ತಿತ್ತು; ಆದರೆ ಅಲ್ಲಿ ಮೂಡಿದ್ದ ಗೆರಿಗಳನ್ನು ಇನ್ನೂ ಗುಡಿಸಿ ಹಾಕಲು ಸಾಧ್ಯವಾಗಿರಲಿಲ್ಲ. ಎಲ್ಲದರಲ್ಲಿಯೂ ವ್ಯವಸ್ಥೆಯನ್ನು ಅಪೇಕ್ಷಿಸುತ್ತಿದ್ದವಳಿಗೆ ಆವನ ಮುಂಗುರಳಾಗಳ ಲಾಸ್ಯ ಪ್ರಿಯವಾಗುತ್ತಿರಲಿಲ್ಲ. ಆಮೇಲೆ ಆದೇ

ಮುಖ ತನ್ನದೇ ಆದ ವೈಶಿಷ್ಟ್ಯ, ಗಾಂಭಿರ್ಯಾಗಳಿಂದ ಕೊಡಿ ಸುಂದರ ವಾಗಿಯೇ ಕಾಣಿಸತ್ತೊಡಗಿತು. ಅದೊಂದು ಅಪಾಯ ಸೂಚನೆ ಎಂದು ಆಗ ಗೊತ್ತುಗಿರಲಿಲ್ಲ. ಸೂಕ್ಷ್ಮ ಮಾರ್ಪಾಡಿನ ಪರಿವು ಆವನಿ ಗಾಯಿತೀನೋ. ದೂರದಿಂದ ಹತ್ತಿರ ಬಂದಿದ್ದು; ಇನ್ನೂ ಹತ್ತಿರಕ್ಕೆ ಬಂದರೆ ಚಿನ್ನ ನಂದು ಆವಳಂ ಯೋಚಿಸುವ ಹೊತ್ತಿಗೆ ಆವನು ದೂರ ಸರಿಯುತ್ತಿದ್ದು. ಅವಳೊಡನೆ ಮಾತನಾಡುವುದನ್ನು, ಚಚ್ಚಿಸುವುದನ್ನು ಬಹಳವಾಗಿ ಕಡಿಮೆ ಮಾಡಿದ. ತನ್ನ, ತನ್ನ ಕೃತಿಗಳ ವಿಷಯ ವಾಗಿ ಮಾತನಾಡುವುದನ್ನು ಶೂಳ ಬಿಟ್ಟೀ ಬಿಟ್ಟು. ಆವನಲ್ಲಾದ ಬದಲಾವಣೆ ಆವಳಿಗೆ ನೋವನ್ನು ಅಂಟು ಮಾಡಿತ್ತು. ಬದಲಾವಣೆಗೆ ಕಾರಣಗಳನ್ನು ಹುಡುಕತ್ತೊಡಗಿದಳು. ತನ್ನ ಸ್ತ್ರೀ ಸಹಜ ಲಫ್ತಾತ್ಮೆ, ಚಿತ್ತ ಚಾಂಚೆಲ್ಲು, ಅಲಂಕಾರ ಮಗ್ನಿತೆ, ಹಾಷ್ಯ ಸ್ವಿಯಂತೆ ಇವುಗಳು ಆವನಿಗೆ ಸೇರುತ್ತಿರಲಿಲ್ಲವೇನೋ ಎಂದುಕೊಂಡಳು.

ಅವನೆ ಖ್ಯಾತಿ ಬೆಳೆದಂತೆ ಅವನೆ ಗಾಂಭಿರ್ಯಾ, ಏಕಾಕಿತನ ಗಳೂ ಬೆಳೆದವು. ಆವಳಿಂದ ಆದನ್ನು ದೂರವಾಗಿ ಇರಲು ಪ್ರಾರಂಭಿಸಿದ. ಇದಕ್ಕೆ ಕಾರಣ ಗರ್ವವೇ ಎನಿಸಿತು. ಇಲ್ಲ, ಪರಿಪೂರ್ಣತೆ ಹಂಬಲ, ಆದಕ್ಕಾಗಿ ತಾಂಗ ಎಂದು ಗೊತ್ತಿತ್ತು.

ಇತ್ತೀಚಿಗೆ ಆವನಿಂದ ಕೇಳಿ ತೆಗೆದುಕೊಂಡ ಪುಸ್ತಕವೊಂದು ಯ ಹತ್ತಿರವೇ ಇತ್ತು. ಎಂದಿನಂತೆ ಆವನ ಟೀಕೆಗಳು ಪುಸ್ತಕವನ್ನು ಅಲಂಕರಿಸಿದ್ದವು. ಒಂದು ಕಡೆ ‘Light and Sweetness’ ಎಂದು ಬರೆದಿತ್ತು... ಹೌದು. ‘Light and Sweetness’ ಆವರಿಬ್ಬರ ಪ್ರತೀಕಗಳು ತಾನು ಯಾವುದನ್ನು ಹಿಂಬಾಲಿಸಬೇಕು.

ಅವನಿಂದ ಒಂದು ಗುಲಾಬಿ. ಅವನೆಡೆ ತನಗಾಗಿ ಕಾಯ್ದಿಟ್ಟು  
ಗುಲಾಬಿ ತನ್ನ ಮಾಲೆಗೆ ಸೇರಿಸಿದ. ನೇಮ್ಮದಿಯ ಉಸಿರನ ಪ್ರಕಾಮ  
ವನ್ನು ಅಸೀಸಿ ಮುಖ್ಯಗಳ ಅಂಚಿಗೆ ಬಂದಳು. ಹೀಂದೆ ನೋಡದೆ  
ಗುಲಾಬಿ ತೋಟದತ್ತ ಸಾಗಿದಳು ...

\*

\*

\*

\*

ಯಾರೋ ಕೂಗಿದಂತಾಯಿತು. ಕಣ್ಣಿರೆದು ನೋಡಿದಳು  
ಅಲಂಕರಿಸಿಕೊಂಡು ಬಂದ ಗೆಳತಿ ಆಶ್ಚರ್ಯದಿಂದ ಕೇಳಿದಳು:  
'ಇದೇನು ರವಾನೆ, ನೀನು ಇನ್ನೂ ಸಿಧ್ಯವೇ ಆಗಿಲ್ಲ? ಬರುವುದಿಲ್ಲವೇ?'

ಗಂಭೀರವಾಗಿ ಉತ್ತರ ಕೊಟ್ಟಿಳು: 'ಇಲ್ಲವ್ಯಾ, ನನಗೇಕೋ  
ಪಿಪರೀತ ತಲೆ ನೋವು. ನೀನು ಹೋಗಿಬಿಟ್ಟು ಬಾ.'

ಗೆಳತಿ ವಿಸ್ತೃಯಸೂಚಕ ಮುಖವನ್ನು ಹೊತ್ತು ನಡೆದಳು.

ಒಂದು ಗಳಿಗೆ ಸುಮ್ಮನೆ ಕುಳಿದ್ದಳು. ಮುಖ ಶಾಂತ  
ವಾಗಿತ್ತು. ಆಮೇಲೆ, ತನಗೇ ಕೇಳಿಸಧಂಥಹ ಒಂದು ನಿಟ್ಟಸರನ್ನ  
ಹೊರಬೆಲ್ಲಿ. ಬಿಳಿ ಹಾಳೆಯನ್ನು ಹತ್ತಿರಕ್ಕೆ ಎಳೆದುಕೊಂಡಳು.

## ಸಂಗಮ

ಗಡಿಯಾರದ ಕಡೆ ನೋಡಿದ. ಪತ್ರಿಕೆಯನ್ನು ಎದುರಿಗೆ ಹರವಿದ. ಕಣ್ಣಗಳು ಯಾಂತ್ರಿಕವಾಗಿ ಕಪ್ಪು ಅಕ್ಕರಗಳ ಸಾಲಿ ನುಡ್ಡ ಹರಿಯತ್ತೊಡಗಿದವು—ತಂತಿಯ ಮೇಲೆ ನಡೆಯುವ ಜವಾನೀ ಆಟಗಾರರಂತೆ. ಹಿಂದಿನಿಂದ ಇಂಗ್ಲೀಷ್ ಮಾತು ಕೇಳಿಬರುತ್ತಿತ್ತು. ರೇಡಿಯೋ ಕಾರ್ಯಕ್ರಮವನ್ನು ವರಿಶೀಲಿಸಿದ. ಕಾವ್ಯದ ಬಗ್ಗೆ ವನೋ ಉಪನ್ಯಾಸ. ವಿಶೇಷ ಆಸಕ್ತಿಯಿಲ್ಲದ್ದ ರಿಂದ ಮತ್ತೆ ಪತ್ರಿಕೆಯಿಂದ ಸುದ್ದಿಗಳನ್ನು ಸಂಗ್ರಹಿಸತ್ತೊಡಗಿದ್ದ.

ಇದ್ದ ಕ್ಷಿದ್ದಂತೆ, ಕಾಗದದ ಹಾಳಿಗಳನ್ನು ತೂರಿ ಓದುತ್ತಿದ್ದವನ ಕಿವಿಯನ್ನು ಕೂರೆದವು ಸಂಲುಗಳು: ‘Who is the third?’....ಬಿಗಿದ ತಂತಿ ಕಳಚಿ ತೆಗೆದಿಡಲ್ಪಟ್ಟಿತು. ಆಟಗಾರರು ಅದ್ವಯ ರಾದರು. ತಲೆಯನ್ನು ಮೇಲಕ್ಕೆತ್ತಿ ರೇಡಿಯೋದ ಕಡೆ ನೋಡಿದ. ಸಿಮಿರಿದ ಕಿವಿ ಪದಗಳನ್ನು ಹೀರಿ ಜಾಗೃತವಾದ ಮಿದುಳಿನ ಮುಂದಿ ಟ್ಟಿವು. ಮಿದುಳು ಬೆಜ್ಜಿತು. ತಲೆಯ ಓಟಿ ಓಟಿಯಲ್ಲ ಸಾಲುಗಳು ಸಂಚರಿಸತ್ತೊಡಗಿದವು.

‘Who is the third, who walks always beside you? When I count there are only you and I together. But when I look ahead up the white road there is always another one walking beside you gliding wrapt in a brown mantle hooded—But who is that on the other side of you?’

ನಿರುಚ್ಯೋಗಿ ತರುಣನಂತೆ ಕಾಲೇಳಿದುಕೊಂಡು ಸಾಗುತ್ತಿದ್ದ ಸಾಲುಗಳು ವೇಗವಾಗಿ ಹೆಚ್ಚೆ ಹಾಕತ್ತೊಡಗಿದವು ಪದಗಳು ತಮಿಟೆಯೊಂದಿಗೆ ಸಾರುವ ಡಂಗುರವಾದುವು. ಪ್ರಜಾ ಶ್ರೀಕೃಷ್ಣಕಾಂಗಿ ರಸ್ತೆಯಲ್ಲಿ ತಿರುಗುವ ಫರಕೂರಿ ವ್ಯಾನುಗಳಾದವು. ಜಂಹೀರಾತುಗಳನ್ನು ಬಿತ್ತರಿಸುವ ಮೋಟಾರುಗಳಾದವು. ಕಾಮನ ಹೆಚ್ಚು ದಲ್ಲಿ ಕೂಗಾಡುವ ಹುಡುಗರ ತಂಡಗಳಾದವು. ಕಡೆಗೆ ರಸ್ತೆಗಳಲ್ಲಿ ಇವೆಲ್ಲವೂ ಕೂಡಿಯೇ ಮೇರವಕೆಗೆ ಹೊರಟಿನು. ಬೀದಿಗಳ ಎರಡು ಬದಿಗಳ್ಳೂ ಇದ್ದ ಮನೆಗಳಿಂದ ಜನರು ಹೊರಬಂದು ಮೇರವಳಿಗೆಯಾನ್ನು ಸೇರಿದರು. ಸೇರಿದವರು ಜಗುಲಿಗಳ ಮೇಲೆಯೇ ನಿಂತು ಕೂಗಾಡಿದರು.

ತಲೆ ನಡುಗಿದ ರಭಸಕ್ಕೆ ದೃಶ್ಯ ವಾಯವಾಯಿತು. ಒಡೆದ ಕನ್ನಡಿಯೊಳಗಿಂದ ಪ್ರತಿಬಿಂಬ ಹಾರಿಹೊಯಿತು. ಕತ್ತು ಹೊರಳಿಸಿ ಹೆಂಡತಿಯನ್ನು ನೋಡಿದ. ವಾಚನಾಲಯದಿಂದ ತಂಡ ಯಾವುದೋಂಬಂದು ಕಾದಂಬರಿಯನ್ನು ಓದುತ್ತಿದ್ದಳು. ಕೆಲವೇ ಆಡಿ ದೂರದಲ್ಲ ಆದ ವಿನ್ನಿನ ಅವಳ ಗವುನಕ್ಕೆ ಬಂದಿರಲಿಲ್ಲ. ಎದುರಿಗೆ ಬಿಟ್ಟಿದ ಪ್ರಣಯ ಕತೆಯಲ್ಲಿ ಅವಳು ಮಗ್ನಿಜಾಗಿದ್ದಳು.

ವಿಮಾನದ ಚಾಲಕ ದಂಡಗಳು ಸುತ್ತುವಂತೆ ಶ್ರುತಿ ಸುತ್ತುಲಾರಂಭಿಸಿತು: ‘Who is the third?’ ತಿರುಗಾಟಕ್ಕೆ ಹೋದಾಗ ತಲೆಯ ಸುತ್ತು ಕುಣಿಯುವ ಸೊಳ್ಳಿಗಳಂತೆ ಪದಗಳು ಕುಣಿಯಲಾರಂಭಿಸಿದವು. ‘Who is the third?’ ಮೂರನೆ ತಿರುಗಾಟಕ್ಕೆ ಹೋದಾಗ ತಲೆಯ ಸುತ್ತು ಕುಣಿಯುವ ಸೊಳ್ಳಿಗಳಂತೆ ಪದಗಳು ಕುಣಿಯಲಾರಂಭಿಸಿದವು: ‘Who is the third ...?’ ಮೂರನೆಯವರಾರು?

ಬಹು ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಯದು. ಮುದುನೆಗ ಮುಂಚಿನಿಂದ ಅವನು ಕೆಲಸಕ್ಕೆ ಹೋಸದಾಗಿ ಸೇರಿದಾಗ, ಅವಳು

ಚೇರೆ ಬೂರಿನಲ್ಲಿ ಓದುತ್ತಿದ್ದಾಗ ಇದರ ಸೀರಳು ಅವನನ್ನು ಹಿಂಬಾಲಿಸಿತ್ತು. ಅವನಿಗೆ ಆಗಾಗ ಬರುತ್ತಿದ್ದ ಅವಳ ಕಾಗದಗಳಲ್ಲಿ-ಪ್ರೇಮವನಯ, ಉತ್ಸಾಹಪೂರ್ಣ, ಅಸಕ್ತಿದಾಯಕ ಕಾಗದಗಳು—ಯಾವುದೋ ಒಂದು ಅದ್ವೈತ ಹಸ್ತದ ಅಟವಿದ್ದಂತಿತ್ತು. ಕೆಲವು ವೇಳೆ ನೇರ, ಸ್ವಷ್ಟಃ, 'ಗೇಳೆಯರೊಬ್ಬರ ಅಭಿವೃದ್ಧಿಯ ಹೀಗೆ', 'ಪರಿಚಿತನ್ನರೊಬ್ಬರು ಹೀಗೆ ಹೇಳಿದರು....', ಇತ್ಯಾದಿ. ಕೆಲವು ವೇಳೆ ಅನೇಕ, ಅಸ್ವಷ್ಟ; ಪರದೆಯ ಮೇಲೆ ಮೂಡಿದ ಕವ್ಯ ನೇರಳಿನಂತೆ.

ಕುಶಳಿಹಲ ಹುಟ್ಟಿ ಆ ವ್ಯಕ್ತಿಯ ಬಗ್ಗೆ ಪ್ರಶ್ನಿಸಿದ್ದ. ಅವಳು ಖತ್ತರ ಕೊಟ್ಟಿರಲಿಲ್ಲ. ಒತ್ತರಾಯ ಮಾಡಿ ಪ್ರಶ್ನಿಸಬಹುದಾಗಿತ್ತು. ಆದರೆ ಅವನಿಗೆ ವ್ಯಕ್ತಿತ್ವದ ಬಗ್ಗೆ ಅಸಾಮಾನ್ಯವಾದ ಗೌರವವಿತ್ತು. ಅವಳಾಗಿಯೇ ಹೇಳದ ವಿಷಯಗಳನ್ನು ನಾನೇಕೆ ಬಲವಂತದಿಂದ ಹೊರಗೆಳಿಯಬೇಕು? ಎನ್ನುವ ಮನೋಭಾವ ಅವನದಾಗಿತ್ತು. ಮದುವೆಯಾವ ಮೇಲೆ ಭಾಯಿ ಮಂಕಾಯಿತು. ತೆರೆಯ ಮೇಲಿನ ನೇರಳು ನೀರಿನ ಮೇಲೆ ಮಾತ್ರ ಮೂಡಿತು. ಆದರೂ ಕೆಲವೊಮ್ಮೆ ನೆನಪು ನೆಲದ ಬಿಲದಿಂದ ಧಾವಿಸಿ ಬಂದು ಅವನ ಹಣಗೆ ಸುತ್ತಿಗೆ ಏಟು ಕೊಡುತ್ತಿತ್ತು. ಚಂದ್ರನನ್ನು ಮೆಟ್ಟಿ ಮುಂದೋಡುವ ಕಪ್ಪು ಮೋಡಗಳ ಸಾಲಿನಂತೆ. ಹೆಂಡತಿಯ ಮುಗ್ಧ ಮುಖಭಾವ, ಅವಳ ನಿವ್ಯಾಙ್ಯಜ್ಞ ನಡೆವಳಿಕೆ ಇವು ಹಣೆಯ ಮೇಲೆ ಒದ್ದೆಪಟ್ಟಿಯನ್ನು ಹಾಕುತ್ತಿದ್ದವು. ಏಟಿನಿಂದ ಜೇತರಿಸಿಕೊಳ್ಳಲು ಕೆಲವೇ ಕ್ಷಣಗಳು ಸಾಗುತ್ತಿದ್ದವು. ನೇರಳು ಮಾಯವಾಗಿ ನೀರು ತಿಳಿಯಾಗುತ್ತಿತ್ತು. ಆದರೂ ಆಗಾಗ ನೋವು ಮರುಕಳಿಸುತ್ತಿತ್ತು. ಹೆಂಡತಿಯ ಒಂದು ಮುಖಚಯೆ, ಒಂದು ಮಾತು. ಒಂದು ನಡವಳಿಕೆ, ನೋವಿಗೆ ಆಹ್ವಾನವಾಗಿ ಪರಿಣಿಸುತ್ತಿದ್ದವು. ತಿಳಿಯಾದ ನೀರು ಮತ್ತೆ ರಾಡಿಯಾಗುತ್ತಿತ್ತು. ಶಂಕೆ ಅವನ ಮುಂದೆ ಕುಣಿದು ಕಣ್ಣೆಳಿಯಲು ಪ್ರಯತ್ನಿಸುತ್ತಿತ್ತು. ನರ್ತಕಿಯ ಹಸಿರು-ಹಳದಿ ಬಣ್ಣದ ಸೇರಗು

ಗಂಡಹೆಂಡರ ಸದುವೆ ಹಾರಿ ಅಂತಹಳ್ಳಿನಾಗುತ್ತಿತ್ತು. ಅಂತಹಳ್ಳಿ ಸರಿಯಂದೆ ಅಡ್ಡಗೋಡೆ ಬೆಳೆದು ಆಣಿ ಕಟ್ಟಾಗುತ್ತಿತ್ತು. ಆಣಿಕಟ್ಟಿನ್ನು ಒಡಿದು ಹೆಂಡತಿಯನ್ನು ಸೇರಬೇಕಾದರೆ ಆವನ ಶಕ್ತಿಯೆಲ್ಲಾ ಬೇಕಾಗುತ್ತಿತ್ತು.

ಎಷ್ಟೋ ಬಾರಿ ಆವಳನ್ನು ಕೇಳಬೇಕೆನಿಸುತ್ತಿತ್ತು. ಮಂದುವೆಗೆ ಮುಂಚೆ, ನನಗೇನು ಅಧಿಕಾರ ಕೇಳುವುದಕ್ಕೆ, ಎಂದುಕೊಳ್ಳುತ್ತಿದ್ದ. ಮಂದುವೆ ಆದ ಮೇಲೂ, ಮಂದುವೆಯಾದ ಮಾತ್ರಕ್ಕೆ ರಹಸ್ಯಗಳನ್ನುಲ್ಲಾ ಹೊರಕೇಳಿವ ಅಧಿಕಾರ ಬರುತ್ತದೆಯೆ? ಎಂಬ ಪ್ರಶ್ನೆ ಆವನ ಸಾಲಿಗೆಯನ್ನು ತಡೆಯುತ್ತಿತ್ತು. ಪ್ರಶ್ನೆಗೆ ಉತ್ತರ ಸಮರ್ಪಕವಾದ ಉತ್ತರ-ದೊರಕದೆ ಸುಮ್ಮನಾಗುತ್ತಿದ್ದ. ಮನಸ್ಸು ಕೆಲವೊಮ್ಮೆ ಹುಡುಗನೆ ಕೈಗೆ ಸಿಕ್ಕು ಚೆಟ್ಟಿಯಂತೆ ಒದ್ದಾಡುತ್ತಿತ್ತು! ಯಾರು ಆವನು? ಆವಳಿಗೆ ಆವನಲ್ಲಿ ವೇಮವಿದ್ದಿರಬಹುದೆ? ಈಗಲೂ ಇರಬಹುದೆ....? ಹ್ಯಾದಯ ಚಂದನವನ್ನು ಲೇಸಿಸುತ್ತಿತ್ತು: ಇರಲಾರದು. ನನ್ನ ಜೀವದಲ್ಲಿ ಆವಳ ಜೀವ ಎನ್ನುವಂತೆ ಸಡೆದುಕೊಳ್ಳುತ್ತಾಳೆ. ಇದು ನಟಿಸೆಯಿರಲಾರದು. ಈ ವಿಹಾರ ನೌಕೆಯಲ್ಲಿ ನಮ್ಮಿಭೂರ ಹೊರತು ಇನ್ನಾರೂ ಇರಲಾರರು....

\* \* \* \*

ರೇಡಿಯೋದಲ್ಲಿ ಉಪನಾಯಕ ಮುಗಿದು ಹಿಂದುಸ್ತಾನಿ ಸಂಗೀತ ಆರಂಭವಾಗಿತ್ತು. ನಿಲ್ಲಿಸಿದ.

“....ಹಿಂದುಸ್ತಾನಿ ಸಂಗೀತದ ಮುಂದೆ ಇನ್ನೊಂದಿಲ್ಲ ಎಂದು ನನ್ನ ಸ್ನೇಹಿತರೊಬ್ಬರು ಆನ್ನತಾರೆ’....

ಯಾರು ಆವರು?

ಪತ್ರಿಕೆಯನ್ನು ಬದಿಗಿರಿಸಿ ತಾನೂ ಒಂದು ಕಾದಂಬರಿಯನ್ನು ಕೈಗೆತ್ತಿಕೊಂಡ. ಮಾಮ್ ಬರೆದ ಕಾದಂಬರಿ. ಓದುತ್ತ ಕುಳಿತ್ತ.

‘..... ಇಂದೊಂದು ವಿಚಾರಪ್ರೋಜೆ ಜೆಚೆ ಜರುಗಿತು. ಮಾನ್ಯ ಸಿನಿಕ ಎಂದು ಕೆಲವರು ವಾದಿಸಿದರು. ಆದರೆ ಒಬ್ಬರು ಮಾತ್ರ ಈ ಅಭಿಪ್ರಾಯವನ್ನು ಖಂಡಿಸಿ ಮಾನ್ಯ ಸಿನಿಕನ್ನಲ್ಲ. ವಾಸ್ತು ವಷಾದಿ; ಭಾವಾತೀರೇಕದಿಂದ ದೂರವಿರುವ ವಾಸ್ತುವಷಾದಿ ಎಂದು ತಿಳಿಸಿಕೊಟ್ಟಿರು....’

ಯಾರು ಅವರು ?

ಪ್ರಸ್ತುತವನ್ನು ಹಿಂದೊಮೈ ಓದಿದ್ದಂತೆ ಸೇನಪಾಯಿತು. ಆದ್ದರಿಂದಲೋ ಏನೋ ಕಢಿ ರುಚಿಸದೆ ಹೋಯಿತು. ಪ್ರಸ್ತುತವನ್ನು ಮುಚ್ಚಿಟ್ಟು ಪಕ್ಕದ ಕೋಣಿಗೆ ಹೋದ. ತಂಬಿಗೆಯಿಂದ ಲೋಟಿಕೆ ನೀರು ಬಗ್ಗಿಸಿಕೊಂಡು ಕುಡಿದ. ಬೀರುವಿನ ಮೇಲೆ ತಂಬಿಗೆಯ ಪಕ್ಕದಲ್ಲಿ, ಬೆಳ್ಳಿಯ ಚೌಕಟ್ಟು ಹಾಕಿದ ಘೋಟೋ ಕುಳಿತ್ತತ್ತು. ಈಚೆಗೆ ತೆಗೆದ ಘೋಟೋ ಅದು. ಮಾರು, ನಾಲ್ಕು ತಿಂಗಳುಗಳ ಕೆಳಗೆ ಉರಿಗೆ ಬಂದಿದ್ದ ಸ್ನೇಹಿತನೊಬ್ಬ ಅವರ ಮನೆಯಲ್ಲಿಯೇ ಇಳಿದುಕೊಂಡಿದ್ದ. ಉರನ್ನು ಬಿಡುವ ಮುಂಚೆ ಅವರ ಘೋಟೋ ಗಳನ್ನು ತೆಗೆದಿದ್ದ. ಘೋಟೋದಲ್ಲಿ ತಾವಿಬ್ರೇ....ಹೌದೆ? ಹಿಂದೆ ಒಂದು ಸೇರಳಿರಲಿಲ್ಲವೇ ?

ಕಣ್ಣ ಬೀರುವಿಗೆ ತೋಡಿಸಿದ ಕನ್ನಡಿಯನ್ನು ಸಂಧಿಸಿತು. ಅವನ ಹಣಿ ನೋಟಾಬುಕ್ಕಿನ ಹಾಳೆಯಾಗಿತ್ತು. ಮುಖವನ್ನು ಸರಿ ಪಡಿಸಿಕೊಳ್ಳುವ ಉದ್ದಮಕ್ಕೆ ತೋಡಗುವಷ್ಟರಲ್ಲಿಯೇ ಗೋಡೆಯ ಮೇಲಿದ್ದ ಚಿತ್ರ ಕಣ್ಣಿಗೆ ಎದುರಾಯಿತು. ಅವರ ಮದುವೆಯಲ್ಲಿ ತೆಗೆದ ಚಿತ್ರ ಅದು. ಸಾಲಂಕೃತ ಜೋಡಿ. ಕುತ್ತಿಗೆಯ ಸುತ್ತ ಹಾವಿನ ಹಾರಗಳು. ಅವಳ ಕುತ್ತಿಗೆಯನ್ನು ಬಳಸಿದ ಒಂದು ಮಾಲೆ ಅವನಿರಬಹುದೆ ?

ಮಂಚದ ಮೇಲೆ ಅವಳು ಸಂಚೆ ಉಟ್ಟಿದ್ದ ಶಿಥಾನ ಸೀರೆ ಮೈ ಮುರಿಯಂತ್ರ ಬಿದ್ದಿತ್ತು. ಬಿಳಿಯ ಹಿನ್ನೆಲೆಯ ಮೇಲೆ ಕೆಂಪು

ಹೊಗಳ ಅಚ್ಚು. ಸೀರೆ ಆವಳಗೆ ಬಲು ಜೆನಾತ್ತಿಗಿ ಒಪ್ಪುತ್ತಿತ್ತು. ಹೊಗಳ ಕೆಂಪು ಮುಖಕ್ಕೆ ಕೆಂಪು ತುಂಬುತ್ತಿತ್ತು. ಹೊಗಳ ನಡುವಿನ ಕಾಡಿನಗಲದ ಜರತಾರಿ ಕೇಸರಗಳು ದೀಪದ ಬೆಳಕಿನಲ್ಲಿ ಹೊಳೆಯು ತ್ರಿದ್ದವು. ನೂರು ತುಂಟೆ ಕಳೆಯ ಮುಖಗಳು ಅವನನ್ನು ನೋಡಿ ಕಣ್ಣು ಮಿಟ್ಟುಕಿಸುತ್ತಿದ್ದವು.

....‘ನನಗೆ ಕೆಂಪು ಬಣ್ಣ ಒಪ್ಪುವುದಿಲ್ಲವಂತೆ ! ಆದರೆ ನನಗೆ ಕೆಂಪು ಬಣ್ಣ ಕಂಡರೆ ಪ್ರಾಣ. ಆದೂ ಅಲ್ಲದೆ ಕೆಂಪು ಈಗ ತುಂಟು ಘ್ರಾಶನೆಬಲ್ಲಾ ! ಹೀಗಾಗಿ ನಾನು ಕೆಂಪು ಬಣ್ಣದ ಸೀರೆಗಳನ್ನು ಉಡುವುದನ್ನು ಬಿಟ್ಟಿಲ್ಲ. (ಈ ಅಭಿಸ್ವಾಯ ಕೂಟ್ಟಿವರಿಗೆ ಕೆಂಪನ್ನು ಕಂಡರಾಗುವುದಿಲ್ಲ. ಆದ್ದರಿಂದಲೇ ಈ ಪ್ರೇಕ್ಷೆ ಇರಬೇಕು!....’

ಇಷ್ಟ್ ವೈಯಕ್ತಿಕ ವಿಷಯಗಳಲ್ಲಿ ಅವನು !

ಕುತೂಹಲ ಹೊರಳಿ ಅಸಮಾಧಾನವಾಗುತ್ತಿತ್ತು. ಅಸಮಾಧಾನ ಕುದಿದು ಅಷಾಯೆ ಆಗಬಹುದಾಗಿತ್ತು. ಆಗಬಹುದಾಗಿತ್ತು— ತಾನು ಎಚ್ಚರದಿಂದ ಇರದಿದ್ದರೆ, ತನಗೆ ಅಸಾರೆಯನ್ನು ಕಂಡರೆ ಅತ್ಯಂತ ತಿರಸ್ಯಾರವಿರದಿದ್ದರೆ. ಆದರೂ ಆತಂಕವಿತ್ತು. ಅಷ್ಟು ವಾದ ಭಯ ಬಾಧಿಸುತ್ತಿತ್ತು. ಬಾಧಿಸುತ್ತಿತ್ತು, ಬೋಧಿಸುತ್ತಿತ್ತು: ಕೇಳಬಿಡು ಅವಳನ್ನು, ಯಾರವನು ? ಯಾರವನು ?... ಇನ್ನೂ ತಾನು ಬೋಧನೆಯನ್ನು ಒಪ್ಪಿ ನಡೆದಿರಲಿಲ್ಲ .. ಆದರೆ....ಕೇಳಿದರೆ ಒಳ್ಳೆಯದೇನೋಂ....

ಮಂಜ. ಹಾಸಿಗೆ. ಹಾಸಿಗೆನ್ನೂ ಅವನ ನೇರಳು ಅವನು ? ಅಥವಾ ಅವಳು ಅವನ ನೇರಳೋ ? ಇಬ್ಬರಿಗೆಂದು ಕಟ್ಟಿದ ಮನೆಯಲ್ಲಿ ಮೂರನೆಯ ಒಂದು ವ್ಯಕ್ತಿ. ಇಬ್ಬರಿಗೆ ವೀರ ಲಾಗದ್ದ ಹಾಸಿಗೆಯಲ್ಲಿ ಮೂರನೆಯ ಒಂದು ವ್ಯಕ್ತಿ. ಅಪೃಶ್ಯವಾದ ಆದರೆ ಅಸಮಾಧಾನಲ್ಲಿದೆ ಒಂದು ವ್ಯಕ್ತಿ. ತನ್ನ ಮಗ್ಗಲಲ್ಲಿ ಮಲಗಿಡಾಗ

ಆವಳು ಆವನ ಕನಕುಕಾಣತ್ತಿರಬಹುದೇ? ಎಂದಾದ್ದೂ ನಿದ್ದೆಯಲ್ಲಿ ಅವಳು ಯಾರದಾದರೂ ಹೆಸರನ್ನು ಉಚ್ಛೃತಿಸಿದ್ದಳಿ? ತನಗೆ ಆವಳ ಕನಕು ಬೀಳುತ್ತಿರುವಾಗ, ತಾವಿಭೂರೂ ಬೇರೆಯಾಗಿದ್ದಾಗ ತಾನು ಆವಳ ಬಗೆಗೆ ಕನಕು ಕಾಣುವಂತೆ, ಆವಳು ಆವನ ಬಗೆಗೆ ಕಾಣತ್ತಿರಬಹುದ?

ಯಾರವನು? ಯಾರವನು?

ಈ ರಹಸ್ಯವನ್ನು ಬಯಲಿಗೆಕೊಳ್ಳಿಯಬೇಕು. ಈ ಅಶಾಂತಿಯನ್ನು ಕೊನೆಗಾಣಿಸಬೇಕು. ಕತ್ತಲೆ ಕೋಣೆಯಿಂದ ಹೊರಬಿಳಿಯಬೇಕು. ಬಾಗಿಲಿಗೆ ಹೊವಿನ ತೆರೆಯಿರಬಹುದು. ಹೊಸ್ತಿಲಿಗೆ ಮಲ್ಲಿಗೆಯ ರಂಗೋಲಿ ಇರಬಹುದು, ಹೊರಗೆ ಮಳೆ ಬಿಲ್ಲು ಮೂಡಿರಬಹುದು, ಮೋಡ ಮುಸುಕಿರಬಹುದು. ಏನಿದ್ದರೂ ಚಿಂತೆಯಿಲ್ಲ. ಶಾಲದ ಆಸನ ಸಾಕು. ಬಾಗಿಲನ್ನು ಕೊಡಲಿಯಿಂದ ಒಡೆಯದೆ, ಬಾಗಿಲಿಗೆ ಬೆಂಕಿ ಹಚ್ಚಿದೆ, ಮೃದುವಾಗಿ ಆದರೆ ದೃಢವಾಗಿ ತಳ್ಳಿ ಅಚಿಗೆ ಹೋಗಬೇಕು.

ಮತ್ತೆ ಮಗ್ಗುಲ ಕೋಣಿಗೆ ಮರಳಿದ. ಆವಳನ್ನು ಕಾದಂಬರಿಯಲ್ಲಿ ಮಗ್ಗುಳಾಗಿದ್ದಳು. ಕಣ್ಣಗಳು ಕಾಂದಂಬರಿಯ ಕೋನೆಯ ಪುಟಗಳಲ್ಲಿ ಓಡಾಡುತ್ತಿದ್ದವು. ಬಾಗಿಲಿನಲ್ಲಿ ನಿಂತು ನೋಡಿದ. ಎಂದಿನೆಂತೆ ದೀಪ್ರಾ ನೋಟಿ ಒಲುಮೆಯನ್ನು ಉಕ್ಕಿಸಿತು. ಒಂದೂ ವರೆ ವರ್ಷದ ಸಹವಾಸ, ಎರಡು ವರ್ಷಗಳ ಪರಿಚಯ ...

ಅನಿಶ್ಚಯ ಕಡೆಯ ಬಾರಿ ಕಡಿವಾಣನೆಳಿಯಿತು : ತನ್ನನ್ನು ಅಸೂಯಿಗೇಡು ಮಾಡಬೇಕೆಂದೇ ಹಾಗೆಲ್ಲ ಅನ್ನತ್ತಿರಬಹುದೆ? ಸ್ತ್ರೀಯರಲ್ಲಿ ಇದೆಂದು ಸ್ನೇಹಿರರು ಗುಣವಷ್ಟೆ!.... ಕಡಿವಾಣ ಸಡಿ ಲವಾಯಿತು. ನಿಶ್ಚಯ ಧೃಥರಾಪವನ್ನು ತಾಳಿತು. ಮಾತುಗಳ ಹಿಂದೆ ಸ್ವಲ್ಪಿನೂ ಒಲವು ಹುಡುಗಾಟ ಇರುತ್ತಿರಲ್ಲ .... ....

ಆವಳ ಹತ್ತಿರ ಹೋದ. ಕುಚೀಯ ತೋಳನ ಮೇಲೆ ಕುಳಿತ. ಅವಳು ಪುಸ್ತಕದಿಂದ ತಲೆಯೆತ್ತಿ ಅವನ ಕಡೆ ನೋಡಿ ಮುಗ್ಗಳ್ಳಾಗಿ ನಕ್ಕಳು. ಬಿರಿದ ನಗೆ ಮುಗ್ಗಳನ ಪ್ರೇಮ ಅವನಿಗೆ ಧೈಯರು ಕೊಟ್ಟಿತು.

ಆವಳ ತಲೆಯನ್ನು ತನ್ನ ಎದೆಗೆ ಒರಗಿಸುತ್ತೆ ಹೇಳಿದ: ‘ನಿನ್ನ ನೊಂದು ಪ್ರಶ್ನೆ ಕೇಳಬೇಕಾಗಿದೆ....’

ಆವಳ ಹುಬ್ಬಿಗಳು ವ್ರಶ್ವಾಧಕವಾಗಿ ಮೇಲೇರಿದವು. ಮುಖ ವನ್ನು ದಿಟ್ಟಿಸುತ್ತ ಅಂದ: ‘ನನ್ನನ್ನು ಮದುವೆಯಾಗುವದಕ್ಕೆ ಮುಂಚೆ ನೀನು ಚೇರಿ ಯಾರನ್ನಾದರೂ ಪ್ರೀತಿಸುತ್ತಿದ್ದೀಯ? |

ಆವಳ ಕಣ್ಣಿಗಳು ಅಗಲವಾದುವು. ಉಸಿರು ತಡೆದು ಬಂತು. ಎದೆಗೆ ಸೋಕಿದ್ದ ಕತ್ತು ಬಿಗಿಯಾಯಿತು.

‘ಹೇಳಬಹುದಾದರೆ ಹೇಳು.’

ಆಗ ಆವಳು ಆತ್ಮಳು. ಇದ್ದಕ್ಕಿದ್ದಂತೆ, ಮುನ್ನ ಸೂಚನೆ ಯಿಲ್ಲದೆ ಅತ್ತಳು. ತಲೆಯನ್ನು ಹೊರಳಿಸಿ ಅವನೆಡೆಗೆ ಮುಖವಿಟ್ಟು ಆತ್ಮಳು. ಶರ್ಪಿನ್ನು ತೂರಿ ಕಣ್ಣೀರು ಎದೆಯನ್ನು ಸೇರಿತು. ಕಾದ ಕಲ್ಲನ್ನು ತಂಪು ಮಾಡಿತು. ಆವಳನ್ನು ಬಳಿ ಸೆಳೆದು, ಬಿಗಿಯಾಗಿ ಹಿಡಿದು ಸಂತೃಸಿದ. ಕೆಲವು ನಿಮಿಷಗಳು ಕಳೆದ ಮೇಲೆ ಮಾತ ನ್ನಾಡತ್ತೊಡಗಿದ್ದಳು. ಧ್ವನಿ ರಾಜಬೀದಿಯಲ್ಲಿ ನೇರವಾಗಿ ಓಡುವ ರಥವಾಗಿರಲಿಲ್ಲ. ಹಳ್ಳಿ, ತಿಟ್ಟಿಗಳ ಮೇಲೆ ಕುಂಟುವ ಗಾಡಿಯಾಗಿತ್ತು.

ಕಾಲೇಜನಲ್ಲಿ ಯಾವಕ ಶಧಾಪಕ-ಬಹಳ ಒಕ್ಕೆಯವನು-ತರು ಜಾವನ್ನೆಯಲ್ಲಿ ಗುರುವಿನ ಸುತ್ತು ಒಲವಿನ ಮಲ್ಲಿಗೆ ಮಂಟಪವನ್ನು ಕಟ್ಟಿಪುದು ಸಹಜ—ಆರಾಧಕ ಪ್ರಾಧಾವಸ್ಥಿಗೆ ಕಾಲಿಟ್ಟಿ ಕೂಡಲೇ ಬಾಡಿ, ಮಂಟಪ ಕುಸಿಯುವುದು ಅಷ್ಟೇ ಸಹಜ—ಈಗ ನಾನು ಅವ

ನೇಂದ ಸಂಪೂರ್ಣವಾಗಿ ವಿಮುಕ್ತ—ನಿನಗೆ ಎಂದೋಂ ಹೇಳಬಹು ಡಾಗಿತ್ತು—ಆದರೆ ಹೇಳುವನ್ನು ಮಹತ್ವದ ವಿಷಯ ಇದು ಎನ್ನಿಸಿರಲಿಲ್ಲ.....?

ಅವನ ನೆಮ್ಮುದಿಯ ಉಸಿರು ಹೌಳಿಕೆಗೆ ಸಮಾಸ್ತಿಯ ಗೆರಯಿನ್ನು ಛೇದ ಅವಳ ಉಸಿರನ್ನು ಸಂದಿಸಿತು, ಸೇರಿತು. ಬಲಗೊಂಡ ಕೈನೆಲ ವನ್ನು ಅಗೆದು ಸೇರಳನ್ನು ಮಂಗಿಯಿತು.

೧೨೦೬

## ಕಲ್ಯಾಣೀ

ದಿಂಪಾಲಂಕೃತವಾದ ಕಟ್ಟಿಡದಿಂದ ನಾಲ್ಕು ವ್ಯಕ್ತಿಗಳ ಒಂದು  
ಗುಂಪು ಕತ್ತಲೆಗೆ ಇಳಿದು ಬಂದಿತು. ಗೇಟಿನ ಬಳಿ ಒಬ್ಬರಿಗೊಬ್ಬರು  
ಕ್ಯಾಮುಗಿದರು. ಸ್ನೇಹ ವ್ಯಕ್ತಿ ಗೇಟಿನ ಬಳಿಯೇ ನಿಂತಿದ್ದ ಶಾರೋಂದ  
ರಲ್ಲಿ ಕುಳಿತಿತು. ಶಾರು ಹೊರಟಿತು. ಶಾರು ಕಣ್ಣರೆಯಾದ ಮೇಲೆ  
ಮೂವರು ಗಂಡು ವ್ಯಕ್ತಿಗಳೂ ಸ್ವೇಚ್ಛಾರ್ಥಿಗಳನ್ನೇರಿ ಸಾಗಿದವು.

\* \* \* \*

ರಸ್ತೆಯನ್ನು ತುಂಬಿದ್ದ ಕತ್ತಲೆಗೆ ಶಾವ ಹಾಕಂತ್ರ ಸಾಗಿದ್ದೆ  
ಕೇಶವ. ಕಣ್ಣಗೆ ಕತ್ತಲೆ ರೂಢಿಯಾದತೆ ಶಾವಗಳು ಕಡಿಮೆಯಾಗಿ  
ತೊಡಗಿದವು. ವಿಶ್ವಾಂತಿಯನ್ನು ಪಡೆದ ಮನಸ್ಸು ಚಿಟ್ಟಿಂದ  
ಸಂಫೋದನ್ನು ಕುರಿತು ಯೋಜಿಸತ್ತೊಡಗಿತು.

ಅಂದು ಉರಿನ ಕನ್ನಡ ಸಂಘದ ಉದ್ಘಾಟನಾ ಸಮಾರಂಭ. ಉರಿನ ಕನ್ನಡಿಗರಲ್ಲಿ ಅಹು ಮಂದಿಗೆ ಆಮಂತ್ರಣ ಪತ್ರಿಕೆ  
ಹೋಗಿತ್ತು. ಯಶಸ್ವಿ ದಿನ ಪತ್ರಿಕೆಯೊಂದರ ಒಡೆಯರಾದ ರಾಘಿ  
ವೇಂದ್ರರಾಯರಿಗೆ ವಾರದ ಮುಂಚಿಯೇ ಆಹಾನ ತಲುಪಿತ್ತು.  
ವಿನೋ ಕೆಲಸದ ನಿರ್ಮಿತ ಅವರು ಸಮಾರಂಭಕ್ಕೆ ಬರಲಾಗಿದ್ದರಿಂದ  
ಅವರ ಮಗ ಕೇಶವ ಒಬ್ಬನೇ ಬಂದಿದ್ದ. ಉದ್ದುದ್ದದ ಭಾವಣಗಳು,  
ಸಾಮಾನ್ಯ ದರ್ಜೆಯ ವಿನೋದಾವಳಿ ಅವನನ್ನು ಕೂರಿಸಿದ್ದರಿಂದ  
ಮಧ್ಯದಲ್ಲಿ ಎದ್ದು ಬರಲೂ ಆಗಿರಲಿಲ್ಲ. ಅನ್ಯಾಯವಾಗಿ ಒಂದು  
ದಿನದ ಟೆನ್ನಿಸ್ ಆಟ ತಪ್ಪಿತಲ್ಲ ಎಂದು ಅವನಿಗೆ ರೇಗಿತ್ತು. ಮುಂದಿನ

ತಿಂಗಳು ಕ್ಲಾಬ್‌ಬೀನ್‌ಲ್ ಪಂಡ್ಯಗಳು ಬೇರೆ! ರಾಷ್ಟ್ರೀಕ್ರಿಯಾದ ಸೆಂತರ ಬೇಗ ಹೊರಗೆ ಬರಲು ಹವಣಿಸುತ್ತಿದ್ದವನನ್ನು ಸಂಘಾದ ಕಾರ್ಯದಶೀರ್ ಮಾತನಾಡಿಸುತ್ತ ನಿಲ್ಲಿಸಿಕೊಂಡರು. ಅವನ ತಂದೆಯನ್ನು ಮುಕ್ತ ಕಂತದಿಂದ ಹೊಗಳತೋಡಿದರು. ಅವನು ಆಸಹನೆಯಿಂದ ಕೇಳಬ್ತ ನಿಂತ. ಇದೆಲ್ಲ ಏಕೆ ಗೊತ್ತಿಲ್ಲವೇ? ಉದಾರವಾದ ಕೊಡು ಗೆಯ ಆಸೆಯಿಂದ ಹೋಗಿ ಬರುತ್ತೇನೇದು ಹೇಳಲು ಬಂದ ಅನೇಕ ರನ್ನ ಕಾರ್ಯದಶೀರ್ ಆವಾಗಿ ಪರಿಚಯ ಮಾಡಿಕೊಟ್ಟಿರು. ಅವರಿಬ್ಬರ ಸುತ್ತ ಒಂದು ಗುಂಪೇ ನೆರೆಯಿತು. ಗುಂಪು ಕರಿಗಿತು. ಆದರೂ ಕಾರ್ಯದಶೀರ್ಯ ಆತ ವಿನಯದ ಮಾತು ಇನ್ನೂ ನಡೆಯುತ್ತಲೇ ಇತ್ತು. ಆಗ ಬಂದಿದ್ದಳು ಹುಡುಗಿ! ಪದ್ಧತಿಯಂತೆ ಕಾರ್ಯದಶೀರ್ ಪರವೇರ ಪರಿಚಯವನ್ನು ಮಾಡಿಕೊಟ್ಟು; ಇವರು ಕೇಶವರಾವ್, ಇವರು....! ವಾಕ್ಯ ಶೂತೀರ್ಯಾಗುವ ಮೊದಲೇ ಹುಡುಗಿ ಹಸ್ತವ ಸ್ನೇಹಿತಿ ತಡೆಯ ಸಂಜ್ಞೆ ಮಾಡಿದಳು. ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಂತೆಯೇ ಆವಳು ಹಾಡಿದಳು. ಸಣ್ಣ ಧ್ವನಿಯಲ್ಲಿ, ಮೂರು ನಾಲ್ಕು ಸೆಕೆಂಡುಗಳ ಕಾಲ ಹಾಡಿದಳು. ಹಾಡು ನಿಲ್ಲಿಸಿದ ಮೇಲೆ ಎಲ್ಲರ ಆಕ್ಷಯಚಕ್ರಿತ ಮುಖಗಳನ್ನೂ ನೋಡಿ ನಕ್ಕಿದ್ದಳು. ಹಿಂದಿನಿಂದ ಯಾರೋ ಅವಳನ್ನು ಕೂಗುತ್ತಲೂ ಹೊರಟುಹೋದಳು. ಚೇತರಿಸಿಕೊಂಡ ಕಾರ್ಯದಶೀರ್ ವಿವರಿಸಿದ: ಡಾಕ್ಟರ್ ಕೃಷ್ಣ ಮೂತ್ರಿ ಅವರ ಮಂಗಳು, ಕಲ್ಯಾಣಿ....! ಡಾಕ್ಟರ್ ಕೃಷ್ಣ ಮೂತ್ರಿ! ಉರಿನ ಪ್ರಸಿದ್ಧ ವ್ಯೇದ್ಯ! ಕಾರ್ಯದಶೀರ್ಯಿಂದ ತಪ್ಪಿಸಿಕೊಂಡು ಹೊರಗೆ ಬರುವ ಹೊತ್ತಿಗೆ ಅವಳೂ ಬಂದಳು. ಆವಾಗಿ ಆವಳ ಪರಿಚಯವನ್ನು ಬೇಳೆಸಬೇಕೆಂಬ ಆಸೆಯಿತ್ತು. ಅವಕೊಡನೆ ಮಾತನ್ನಾಡಿದ. ಗೌರವ ದಿಂದ (ಅವಳ ತಂದೆ ಪ್ರಸಿದ್ಧ ವ್ಯೇದ್ಯರು!) ಕೇಳಿದ ಪ್ರಶ್ನೆಗಳಿಗೆ ಉತ್ತರ ವಿತ್ತಿದ್ದಳು. ಆವಳು ಕಾರನ್ನೇರಿದಾಗ ಮನಸ್ಸಿನಲ್ಲೇ ತಂದೆಯನ್ನು ಬಯ್ದು ಕೊಂಡಿದ್ದು. ಆವರು ಕಾರನ್ನು ತೆಗೆದುಕೊಂಡು ಹೋಗದಿದ್ದರೆ

ಅವನೂ ಮನೆಗೆ ಕಾರಿನಲ್ಲೀ ಹೋಗಬಹುದಾಗಿತ್ತು. ಈಗ ಸ್ನೇಹಲ್ಲಿನ ಮೇಲೆ ಹೋಗಬೇಕಾಯಿತು....

ಮನಸ್ಸು ಹೊಸದಾಗಿ ಪರಿಚಿತಾದ ಹುಡುಗಿಯನ್ನು ಧ್ವನಿಸೆ ತೊಡಗಿತು. ಡಾಕ್ಟರ್ ಕೃಷ್ಣಮೂರ್ತಿ ತಂದೆಗೆ ಗುರುತಿರಚೇಕು. ಅವರ ವಿಷಯವಾಗಿ ಮೊನ್ಯೆ ಮೊನ್ಯೆನೆ ತಾ ಏನೋ ಹೇಳುತ್ತಿದ್ದಂತೆ ಜ್ಞಾಪಕ. ಏನು ಹೇಳುತ್ತಿದ್ದರು....? ಓ—ವೈದ್ಯ ಸಮ್ಮೇಳನದಲ್ಲಿ ಅವರು ಓದಿದ ಒಂದು ಲೇಖನವನ್ನು ಪ್ರಶಂಸಿಸಿ ಪತ್ರಿಕೆಗಳಲ್ಲಿ ವರದಿ ಗಳು ಬಂದಿದ್ದವು. ಆಗ ತಂದೆ ಹೇಳಿದ್ದರು—ಕೃಷ್ಣಮೂರ್ತಿ ಬಹು ಯಶಸ್ವಿಯಾದ ವೈದ್ಯ. ಸಂಪಾದನೆ ಚೆನ್ನಾಗಿದೆ. ಅವರ ತಂದ ಯಾವುದೋ ದೊಡ್ಡ ಸರಕಾರಿ ಕೆಲಸದಲ್ಲಿದ್ದರಂತೆ. ಮಕ್ಕಳಿಂದ ಒಂದೊಂದು ಲಕ್ಷ್ಯವನ್ನು ಬಿಟ್ಟು ಹೋದರು. ಅಂತವದಂತಿ. ಅಥ ಲಕ್ಷ್ಯಕ್ಕೇನೂ ಮೋಸವಿಲ್ಲ.... ಇವತ್ತು ಸಂಘಕ್ಕೆ ಬಂದದ್ದು ಒಳ್ಳೆಯದೇ ಆಯಿತು. ಅವಳ ಜೊತೆಗೆ ಇದ್ದವರು ಯಾರು? ಕಾರ್ಯದಲ್ಲಿ ಅವರನ್ನು ನನಗೆ ಪರಿಚಯ ಮಾಡಿಕೊಟ್ಟಿದ್ದನಲ್ಲ? ಒಬ್ಬ ಕಲಾವಿದ. ಇನ್ನೊಬ್ಬ ಕವಿ ಅಲ್ಲವೇ? ಅವರ ಹೆಸರುಗಳನ್ನು ಹಿಂದೆಂದೂ ಕೇಳಿದ ಹಾಗೆ ಇರಲಿಲ್ಲವಲ್ಲ? ಇನ್ನೂ ಹೊಸಬರೇನೋ. ಪತ್ರಿಕೆ ನಮ್ಮುದು ಅಂತ ಗೊತ್ತಾಗಿ ಪರಿಚಯ ಮಾಡಿಕೊಳ್ಳುವುದಕ್ಕೆ ಬಂದರೇನೋ; ಸೋಡೋಣ, ಸ್ವಲ್ಪ ಹೆಸರು ಬರಲಿ.... ಸಂಘಕ್ಕೆ ಬಂದದ್ದು ಒಳ್ಳೆಯದೇ ಆಯಿತು. ಅಮ್ಮೆ ವರ್ಷದಿಂದ ಹೇಳುತ್ತಿದ್ದಾಳೆ: ಇನ್ನೇನು ಓದಿದೂ ಆಯಿತು, ತಂದೆ ಕೈಕೆಳಗೇ ಕೆಲಸಾನೂ ಮಾಡಿದ್ದಿದ್ದೂ ಯಾ, ಮದುವೆ ಮಾಡಿಕೊಳ್ಳಿದ್ದಾಗೇ ಅಂತ. ನಾನೂ ಕಣ್ಣನ್ನೂ ಚೆರುಕಾಗೇ ಇಟ್ಟ ಕೊಂಡಿದ್ದೇನೆ, ಆದರೂ ಯಾರ ಮೇಲೂ ಇದುವರೆಗೆ ಮನಸ್ಸು ಹೊಗಿರಲಿಲ್ಲ.... ಕಲಾಣಿ! ಅವಳನ್ನೇ ಯಾಕೆ ಮದುವೆ ಮಾಡಿ ಕೊಳ್ಳಬಾರದು? ಹುಡುಗಿಗೆ ಅಂತಹ ರೂಪಿಲ್ಲದಿದ್ದರೂ ಲಕ್ಷಣ ವಾಗಿದ್ದಾಳೆ. ಓದುತ್ತಾ ಇದ್ದಾಳಂತೆ. ಬುದ್ಧಿನಂತೆ. ನನ್ನ ಕೆಲಸದ

ವಿವಯವನ್ನು ಎಪ್ಪು ಆಸಕ್ತಿಯಿಂದ ಕೊಳ್ಳುತ್ತಿದ್ದೀರು ! ಸಂಗೀತ ಕಲಿತಿದ್ದಾ ಇಂತೆ.... ಸ್ವಲ್ಪ ಜಂಭ ಅಂತ ಕಾಣುತ್ತೆ ಆದರೂ, ಒಳ್ಳೇ ಮನೆತನದ ಹುಡುಗಿ.... ಅವಳಿಗೆ ಹಾಷ್ಯ. ಹುಡುಗಾಟ ಸ್ವಲ್ಪ ಜಾಸ್ತಿ ಅಂತ ಕಾಣುತ್ತೆ, ಮದುವೆಯಾದ ಮೇಲೆ ಗಾಂಭೀರ್ಯ ಕಾನಾಗಿಯೇ ಬರುತ್ತೆ. ಒಳ್ಳೇ ಮನೆತನ. ಡಾಕ್ಟರ್ ಕೃಷ್ಣ ಮಾತ್ರ ಯವರ ಮಗಳು... ನೋಡುವುದಕ್ಕೆ ಅಷ್ಟೇನೂ ಚೆನ್ನಾಗಿಲಿದೆ ಇದ್ದ ರೇಂದಂತೆ ? ಅನ್ನ ತೋರಿಸಿದ ಎಷ್ಟೋಂದು ಹುಡುಗಿಯರು ಇನ್ನೂ ಕೆಟ್ಟಿದ್ದಾಗಿರಲಿಲ್ಲವೇ ? ಅಮ್ಮನಿಗೆ ಹೇಳಬೇಕು ಇವಳ ವಿವಯ. ಇವತ್ತು ಅವಳು ಬಂದಿದ್ದರೆ ಚೆನ್ನಾಗಿರುತ್ತಿತ್ತು.... ಆದರೆ ಕಾರಿಲ್ಲದೆ ಹೇಗೆ ಬರ್ತೂಳಿ ?.... ಹೇಳಬೇಕು ಕಲ್ಯಾಣಿಯ ವಿನಯ ಹೇಳಲೊಬೇಕು. ಕಲ್ಯಾಣಿ.... ಅವರೂವನಾದ ಹೇಸರೇ.... ಕಲ್ಯಾಣಿ....

ಮನೆ ಸಿಕ್ಕಿತು. ಗೇಟಿನ್ನು ತೆಳ್ಳಿ ಒಳಗೆ ನಡೆದ. ಚಕ್ಕದಲುಂಳಿನ ಸದ್ಯ ಕೇಳಿಸದವನ್ನು ಜೋರಾಗಿ ಸಿಳ್ಳಿ ಹಾಕುತ್ತಿದ್ದ.

\*

ರಸ್ತೆಯುದ್ದ ಲಾಷ್ಯವಾಡುತ್ತಿದ್ದ ನೇಳಲು, ಬೆಳಕನ್ನು ನೋಡುತ್ತ ನೋಡಿ ಮೆಚ್ಚುತ್ತೆ, ಹೋಗುತ್ತಿದ್ದ ಮಾಥವ. ತಲೆಗೆ ಸಿಗರೇಟೆಸ ಹೋಗಿ ಪ್ರಭಾವಳಿಯನ್ನು ಹೆಚ್ಚಿಡಿತ್ತು. ಜನರಿಲ್ಲದ ರಸ್ತೆ ನೇರಳಂಗಳಿಗೆ ವಿಶಾಲವಾದ ರಂಗಸ್ಥಳವಾಗಿತ್ತು. ನಾಟಕಗಳು, ನೃತ್ಯಗಳು ಸುವ್ಯವ ಪಸ್ಸಿತವಾಗಿ ನಡೆಯುತ್ತಿದ್ದವು. ಮನೋರಂಜನೆಯ ಕಾರ್ಯಕ್ರಮ ವನ್ನು ನೋಡಲು ಕುಶಲಹಲದಿಂದ ನಕ್ಕಿತ್ರಗಳು ಬಾಗಿದ್ದವು, ಎವೆಯಿಕ್ಕದೆ ನೋಡುತ್ತಿದ್ದವು. ರಸ್ತೆಯ ಎರಡೂ ಬದಿಗೆ ಇದ್ದ ಬೀದಿಯ ದೀಪಗಳು ಮಾತ್ರ, ಆನಾಸಕ್ತಿಯಿಂದ ಆಕಳಿಸುತ್ತಿದ್ದವು. ಅವುಗಳ ನಿದೀ ತುಂಬಿದ ಕಣ್ಣಗಳು ಮಂಕಾಗಿದ್ದವು. ಸ್ವೇಕಳು ವಿಶಾಲವಾದ ರಸ್ತೆಯಿಂದ ಸಣ್ಣದಾರಿಗೆ ಸಾಗಿತು. ದಾರಿ ನೇರಳಂಗಳಿಗೆ ಚಿತ್ರ ಬರೆ ಬರೆಯುವ ಹಾಳೆಯಾಗಿತ್ತು, ಬರೆದ ಚಿತ್ರಗಳ ವೈವಿಧ್ಯವನ್ನು

ನೋಡುತ್ತ ಹೋದ ಮಾಧವ. ರಕ್ತಕಣದ ಸೂಕ್ಷ್ಮ ಚಿತ್ರದಿಂದ ಹಿಡಿದು ಬ್ಯಾಹೆಕಾರದ ಭಿತ್ತಿ ಚಿತ್ರಗಳವರಿಗೆ ಎಲ್ಲ ತರಹದ, ಎಲ್ಲ ಆಕಾರದ ಚಿತ್ರಗಳೂ ಮಾಡಿದ್ದವು. ಎಲ್ಲ ಕಲಾಕೃತಿಗಳ ಚಿತ್ರಗಳೂ ಇದ್ದವು. ರವಿವರ್ಮನಿಂದ ಹಿಡಿದು, ಕ್ಲೀ, ವೊರೋ ಅಂತಹ ವರ ವರೆಗಿನ ಎಲ್ಲ ಶೈಲಿಗಳ ಉದಾಹರಣೆಗಳೂ ಇದ್ದವು. ದಾರಿ ಕಲಾವಸ್ತು ಪದರ್ಥನ ಮಂದಿರವಾಗಿತ್ತು. ಹೀಮದ ಕಣ್ಣಿನ ನಕ್ಷತ್ರಗಳನ್ನು ವಿಮರ್ಶಕರೆಂದು ತಿಳಿದು ಚಿತ್ರಶಾಲೆಯ ಸಂಚಾಲಕರಾದ ಮರಗಳು ಅವುಗಳನ್ನು ಮಂದಿರದಿಂದ ಹೊರಗಿಡಲು ಎಲೆ ತುಂಬಿದ ಕೊಂಬೆಗಳ ತಡೆಗಟ್ಟಿನ್ನು ಒಡ್ಡಿದ್ದವು.

ವಿಮರ್ಶಕರು ! ಮುಂಬರುವ ತನ್ನ ಚಿತ್ರಪ್ರದರ್ಶನಕ್ಕೆ ಏನೇನು ವಿಮರ್ಶೆ ಬರುತ್ತದೋ ? ಸಾಮಾನ್ಯ ದರ್ಜೆಯ, ಸಂಪ್ರದಾಯ ಶೈಲಿಯ ಒಂದೆರಡು ಚಿತ್ರಗಳು ಮಾರಾಟವಾಗುತ್ತವೆ. ನನ್ನ ಮನ ಸ್ವಿಗೆ ಸ್ವಿಯವಾದ, ನನಗೆ ಉತ್ತಮವೆಂದು ಎನಿಸಿದ ಚಿತ್ರಗಳು ನನ್ನ ಹತ್ತಿರವೇ ಉಳಿಯತ್ತವೆ. ಯಾರಿಗೆ ಗೊತ್ತು ? ರಾಘವೇಂದ್ರ ರಾಯರೇ ಒಂದೆರಡು ಚಿತ್ರಗಳನ್ನು ಕೊಳ್ಳಬಹುದು ! ಆದರೆ ಅವುಗಳ ಮೇಲೆ ಸ್ವಲ್ಪ ಧೂಳಿದ್ದರೂ ಆವರ ಮಗ ಆದನ್ನು ಮುಟ್ಟಿಲಾರ ! ಇಂದು ಸಂಚೇತಣ್ಣ ಗರ್ವದಿಂದ ನಡೆದುಕೊಳ್ಳುತ್ತಿದ್ದ. ಆ ಹುಡುಗಿ ಅವನಿಗೆ ಸರಿಯಾಗಿ ಉತ್ತರವನ್ನು ಕೊಡುತ್ತಿದ್ದಳು. ಆವನ ಬಿಗು ಮಾನದ ಪಶ್ಚಿಮಗಳಿಗೆ ಬೇಕೆಂದು ಗಂಭೀರವಾಗಿ ಉತ್ತರಣತ್ತಿದ್ದಳು. ಆದರೆ ಈವಳ ಕಣ್ಣ ಗಳಲ್ಲಿ ನಗು ಕುಣಿಯುತ್ತಿತ್ತು. ಇದನ್ನು ಆವನು ಗಮನಿಸಿರಲಿಲ್ಲವೇನೋ ಏನು ಕಣ್ಣಗಳು ಅವಳವು ! ಜಗತ್ತಿನಲ್ಲಿರುವ ಎಲ್ಲಾ ತುಂಟತನವನ್ನು ತೇಯು ಆವಳ ಕಣ್ಣಗಳಿಗೆ ಕಾಡಿಗೆ ಹಚ್ಚಿದಂತತ್ತು. ಕಾರ್ಯಕ್ರಮಗಳು ನಡೆಯುತ್ತಿದ್ದಾಗಲೇ ಆವಳು ಕಣ್ಣಿಗೆ ಬಿಡಿದ್ದಳು. ಆಗೇನು ವಿಶೇಷನಾಗಿ ಆಸಕ್ತಿಯನಿಸಿರಲಿಲ್ಲ. ಆ ಮೇಲೆ ಸಂಘರ್ಷದ ಕಾರ್ಯದಶೀರ್ಷ ಆವಳ ಪರಿಚಯವನ್ನು

ಮಾಡಿಕೊಟ್ಟಾಗ— ಏನವರು ಹಾಡಿದ್ದು ? ಎಲ್ಲೋ ಕೇಳಿದಂತಿತ್ತು. ನಾವು ಮಾರು, ನಾಲ್ಕು ಜನರನ್ನು ಬಿಟ್ಟು ಇನ್ನು ಯಾರಿಗೂ ಕೇಳಿ ಸದಸ್ಯ ಮೆಲ್ಲಿಗೆ ಹಾಡಿದ್ದ ಈ ನಿಜ. ಅದರೂ ಧೈರ್ಯವೇ !.... ಅವಳ ಪರಿಚಯವನ್ನು ಮಾಡಿಕೊಟ್ಟಾಗ ನಮಸ್ಕರಿಸುತ್ತ ಮುಖವೆತ್ತಿದ್ದ ಈ. ನನ್ನ ಮುಖವನ್ನು ಸಂಧಿಸುತ್ತಲೂ ಅವಳ ಹುಬ್ಬಿಗಳು ಸ್ವಲ್ಪ ಮೇಲೇ ರಿಂದವು. ಬಾಯಿ ಸ್ವಲ್ಪ ತೆರೆಯಿತು. ಮರುಕ್ಕೊಣವೇ ಕಣ್ಣಿಗಳು ಕೇಳಿಗಾದವು. ಮತ್ತೆ ಮೇಲೇದ್ದವು. ಅವಳನ್ನೇ ನೋಡುತ್ತಿದ್ದ ನನ್ನ ಕಣ್ಣಿಗಳಿಗೆ ಅವಳ ಸೂಕ್ಷ್ಮ ಚಲನೆಗಳಿಲ್ಲ ಕಂಡವು. ದೃಷ್ಟಿ ದೃಷ್ಟಿಗೆ ಕೊಂಡಿ ಹಾಕಿತು. ಹಿಂದಿನಿಂದ ಅವಳನ್ನು ಯಾರೋ ಕೂಗದಿದ್ದರೆ ಇನ್ನೂ ಎನ್ನು ಹೊತ್ತು ಹಾಗಿಯೇ ನಿಂತಿರುತ್ತಿದ್ದೇವೋ ! ಕಾರ್ಯದರ್ಶಿ ಅವಳ ವಿಹಯವಾಗಿ ವಿವರಗಳನ್ನು ಹೇಳುತ್ತಿದ್ದ. ರಾಘವೇಂದ್ರ ರಾಯರ ಮಗ ನಿತೀನ ಆಸಕ್ತಿಯಿಂದ ಕೇಳುತ್ತ ನಿಂತಿದ್ದ ! ನಮ್ಮೊಂದನೆ ನಿಂತಿದ್ದ ಒಬ್ಬ ಹುದುಗ— ಪಾಪ, ತೀರ ಹುದುಗ. ಅವನು ಕವಿಯಿಂದು ಕಾರ್ಯದರ್ಶಿ ಹೇಳಿದಾಗ ಕೆಂಪೇರಿದ್ದ !— ವಿವರಗಳನ್ನು ಕೇಳಿದೆ ಅವಳು ಹೋದ ಕಡೆಯನ್ನೇ ನೋಡುತ್ತಿದ್ದ. ಅವಳ ಪರಿಚಯವನ್ನು ಹೇಗೆ ಮಾಡಿಕೊಳ್ಳಬಹುದೆಂದು ಯೋಚಿಸುತ್ತಿದ್ದಾಗ ಅವಳು ಬಂದಿದ್ದಳು. ಕಾರಿನಲ್ಲಿ ಕುಲಿತುಕೊಳ್ಳುವವರೆಗೂ ನಮ್ಮೆಲ್ಲ ರೊಡನೆ ಮಾತನಾಡುತ್ತಿದ್ದ ಈ. ಅವಳ ಸೂಕ್ಷ್ಮವ್ಯಂಗದ ಮಾತು ಗಳನ್ನು ಗುರುತಿಸದೆ ಕೇಶವ ಹಿಗ್ಗಿತ್ತಿದ್ದ. “ನಿಮ್ಮ ತಾಯಿ ಏಕೆಬರಲಿಲ್ಲ ? ” ಎಂದು ಕೇಳಿದ್ದ ಈ. “ನಮ್ಮ ತಂಡೆ ಕಾರನ್ನು ತೆಗೆದುಕೊಂಡು ಹೊರಟುಹೋಗಿದ್ದರು, ” ಎಂದು ಉತ್ತರ ಕೊಟ್ಟಿದ್ದ. ‘ಓ ನಿಜ. ಪಾಪ, ಕಾರಿಲ್ಲದೆ ಹೇಗೆ ಬರಲು ಸಾಧ್ಯ ? ’ ಎಂದಿದ್ದ ಈ. “ಹೌದು, ” ಎಂದಿದ್ದ ಅವನು ! ಆ ಹುದುಗ— ಕಾಲೇಜನ ವಿದ್ಯಾ ಶಿರ್ಯಾತ್ಮಿ ಅವನಿನ್ನೂ— ಅವಳನ್ನು ಏನೂ ಮಾತನ್ನಾಡಿಸಿರಲಿಲ್ಲ. ಅವಳೇ ಅವನನ್ನು ಒಂದಿರೆಡು ಬಾರಿ ಮಾತನ್ನಾಡಿಸಿದ್ದ ಈ. ಉತ್ತರ ಕೊಡುವಾಗ ಹುದುಗ ತಬ್ಬಿ ಬಾಬುಗಿದ್ದ. ಅದರೆ ಅವಳ ಕಣ್ಣಿನಲ್ಲಿ

ವ್ಯಂಗ್ಯ ಹಾಸ್ಯ ಇರಲಿಲ್ಲ. ನನ್ನ ಕಡೆಗೆ ಸೋತಿದಾಗಲೂ ಇರಲಿಲ್ಲ. ಹೆಂಗಸರು—ಹುಡುಗರು—ನನ್ನ ಕಡೆಗೆ ಸೋಡುವಂತೆಯೇ ಸೋಡಿದ್ದಳು. ಅದರೆ ಅದರೊಡನೆ ಧ್ವನಿಪ್ರತಿಶ್ವದ ವಿಶಿಷ್ಟವಾದ ಕಳೆಯೊಂದು ಬೆರೆತ್ತತ್ತು. ಸೈಹದೊಂದಿಗೆ ಪ್ರತಿಭಟನೆ, ಸಲಿಗೆಯೊಂದಿಗೆ ಪ್ರತ್ಯೇಕತೆ ಕೂಡಿದ್ದವು. ಅವಾರವಾದ ಆತ್ಮಭಿಮಾನ ಅವಳಿಲ್ಲರ ಬೇಕು. ಆ ಅಭಿಮಾನ ಆಕಾರಣವಾದುದಲ್ಲವೆಂದು ಕಾಣುತ್ತದೆ. ಕೇಶವನಿಗೆ ಅವಳು ಕೊಟ್ಟು ಉತ್ತರಗಳೇ ಸಾಕು!.... ನನ್ನ ಚಿತ್ರಗ ಇನ್ನು ಒಮ್ಮೆ ಅವಳಿಗೆ ತೋರಿಸಬೇಕು. ಏನನ್ನು ತಾಳೋ? ತೋರಿಸೆಂದು ಕೇಳಿದ್ದ ಇಲ್ಲವೇ? ನಿಜವಾಗಿ ಅಸಕ್ತಿಯಿಟ್ಟು ಕೇಳಿದಳೋ ಅಥವಾ ಕೇವಲ ಉಪಚಾರಕ್ಕಾಗಿ ಕೇಳಿದಳೋ? ಅವಳ ನಿಕಟ ಪರಿಚಯವಾದ ಹೊರತೂ ಈ ಪ್ರಶ್ನೆಗೆ ಉತ್ತರ ಸಿಗದು.... ಕಲಾಷ ನನ್ನ ಒಂದೆರಡು ಚಿತ್ರಗಳಿಗೆ ಮಾದರಿಯಾಗಿ ಭಂಗಿಗಳನ್ನು ಕೊಟ್ಟಿರ್ಲಿ! ಕೊಡಬಹುದೆ? ಅವಳು ಒಸ್ಪಿದರೂ ಅವಳ ಮನೆಯವರು? ಹೌಹಾರುತ್ತಾರೆ. ನನ್ನನ್ನ ಹೊರಗೆ ಹಾಕುತ್ತಾರೆ. ಅಷ್ಟೇ! ಎಂತಹ ಭಾವಪ್ರದರ್ಶನ ಮುಖಿ! ಉತ್ತರದು ಅಭಿನೇತ್ರಿಯಾಗಬಲ್ಲವಳು ಅವಳು. ಬಾಯಿ, ಕಣ್ಣಾ, ಹುಬ್ಬಾ ಎಲ್ಲ ಎಷ್ಟು ಭಾವವ್ಯಂಜಕವಾಗಿವೆ. ಅವಳಿಗೆ ಗ್ರಿಕರ ಉಡುಪನ್ನು ಹಾಕಿ ಚಿತ್ರಿಸಬಹುದಾದರೆ! ಗ್ರಿಕಾಹಣ್ಣಾ. ನಿಜ. ಲಾಡ್‌F ಲೇಟ್ನ್‌ನ ಹೆಲೆನ್‌ಳಗೂ ಇವಳಿಗೂ ಹೋಲಿಕೆ ಇದೆ. ಏನೇನು ಪಾತ್ರಗಳಿಗೆ ಮಾದರಿಯಾಗಬಹುದು ಅವಳು!— ಎಲೆಕ್ಟ್ರ್ಯಾ, ಆಂಟಿಗೊನೆ.... ಏನೇನು ಭಾವಗಳಿಗೆ ಜೀವ ಕೊಡಬಹುದು— ಎಲ್ಲ ಭಾವಗಳಿಗೂ!.. ಚಿತ್ರಗಳನ್ನು ತೋರಿಸಬೇಕು. ಅವಳಿಗೆ ಆಸಕ್ತಿಯಿಲ್ಲದಿರಲಾರದು ನನ್ನನ್ನು ಗುರುತಿಸಿದ ಸಂಗತಿಯನ್ನು ಕಣ್ಣಾ ಹೇಳಿರಲಿಲ್ಲವೇ?....

ಅವನ ಕೋಣೆಯಿದ್ದ ಡೊಡ್ಡ ಕಟ್ಟಿದ ಎದುರಿಗೆ ಬಂದು ನಿಂತಿತು. ಸಿಗರೇಟ್‌ನ ತುಂಡನ್ನು ಬಿಸುಟ್ಟು, ಸ್ವೇಕಲ್ಲಿನಿಂದ ಕೆಳಗೆ

ಉದು ಒಳಗೆ ನಡೆದ. ಹೊಸ ಉತ್ತಾಹದಿಂದ ನಡಿಗೆ ಹಗುರವಾಗಿತ್ತು.

\*

\*

\*

\*

ಮನಸ್ಸಿಗೆ ಹೊಸದಾಗಿ ಬಂದು ಸೇರಿದ್ದ ಭಾವನೆಯನ್ನು ರಾಶ್ಯ ತಂಪಿಗೆ ನಾಟಕೆಯಿಂದ ನಿರ್ವೇದಿಸುತ್ತೇ ಹೋಗುತ್ತಿದ್ದೆಗೋವಾಲ. ಹಾಸ್ಯಲ್ಲಿಗೆ ತಡವಾಯಿತು ಎನ್ನುವ ಪ್ರಜ್ಞ ಅವನಲ್ಲರ ಲಿಲ್ಲ. ಪರೀಕ್ಷೆ ಹತ್ತಿರ ಬಂತು ಎನ್ನುವ ಚಿಂತೆ ಅವನನ್ನು ಬಾಧಿಸುತ್ತಿರಲಿಲ್ಲ. ಅವನು ಚೇತನದಲ್ಲಿದ್ದುದು ಕೇವಲ ತಂಪು ನೀಲಿಮೆಯ ಸರಸ್ಸಿನಲ್ಲಿ ನಗುತ್ತಿದ್ದು ನಕ್ಕತ್ತ ಸೈದಿಲೆಗಳು ಮತ್ತು ಅವುಗಳ ಮಧ್ಯ ವಿರಾಜಮಾನಭಾಗಿ ಮಂಡಿತಳಾಗಿದ್ದ ಶುಂದರಿ. ಅಕಾಶವನ್ನೇ ದಿಪ್ಪು ಸುತ್ತಿದ್ದ ತಲೆಗೆ ಕೆಳಗಿನ ರಸ್ತೆಯ ಆರಿವೇ ಇರಲಿಲ್ಲ. ಸೈಕಲ್ಲು ಅಭಿಜ್ಞನ ಬಲದಿಂದ ಹಾಸ್ಯಲ್ಲಿನ ದಾರಿಯಲ್ಲಿ ಸಾಗುತ್ತಿತ್ತು. ಮೋಣ ತುಂಬಿದ ಆಕಾಶ. ಹಂಸತೊಲಿಕಾತಲ್ಪದಲ್ಲಿ ಸುಖಾಸಿನನಾಗಿದ್ದ ದೊರೆ ಚೆಂದ್ರ. ಅವನ ಸುತ್ತಲೂ ವಿಲಾಸಿನಿ ತಾರೆಯರು ಬೀಸಣಿಗೆ ಗಳನ್ನು ಹಿಡಿದು ನಿಂತಿದ್ದರು. ಚೆಂದ್ರನ ಹತ್ತಿರದ ಮೋಡಗಳ ಅಂಚಿಗೆ ಮುತ್ತಿನ ರ್ಯಾಲ್ಯಾರಿಗಳನ್ನು ಕಟ್ಟಲಾಗಿತ್ತು. ವ್ಯೇಭವಾಲಂಕೃತವಾದ ಮಂಚ ಚೆಂದ್ರನಿಂದು. ಮೋಡ ಚದುರಿತು. ಚೆಂದ್ರನ ಸುತ್ತಲೂ ಬೆಳ್ಳಿ ಚುಕ್ಕೆಗಳ ಪ್ರಬಾವಳಿ ಕಾಣಿಸಿಕೊಂಡಿತು. ತುರುಬಿಗೆ ತೊಡಿಸಿದ ಮಲ್ಲಿಗೆ ಮಾಲೆ. ಮಧ್ಯ ಜಡೆಬಿಲ್ಲ. ನಕ್ಕತ್ತ ಮಾಲೆ ಸುರಸುಂದರಿಗೆ, ಬಾಳ ಹಾದಿಯುದ್ದ ಶೀತಲವಾದ ಬೆಳಕನ್ನು ಚಿಲ್ಲುವ ಚೆಲುವೆಗೆ ಮುಖ ಚೆಂದ್ರ. ಆದರಲ್ಲಿನ ಕವ್ವ ಹಣಿಯ ಮೇಲೆ ಅಲೆಡಾಡುತ್ತಿದ್ದ ಎರಡು ಮುಂಗುರುಳಂಗಳು. ತಾರಾಸ ಮೂಹಕ ಮಣಿಗಳಾಗಿ, ಚೆಂದ್ರ ಪದಕವಾಗ, ಒಲವು ಸೂತ್ರವಾಗಿ ರಚಿಸಿದ ಹಾರ ಪೈಯಣಿಗೆ ಅರ್ವಣಿ. ಅವಳು ಧರಿಸಿದ್ದೀಂದ ಹಾರದ ಸ್ವಾಭಗು ಇವ್ನುಡಿಸುತ್ತಿದೆ,

ಕುಶಲ ಕ್ಯಾರಿನ ಹಾರವಲ್ಲವೆಂದು ನಿರಾಕರಿಸುವುದಿಲ್ಲವನ್ನೇ ಕಲಾಣಿ ? ಇಲ್ಲ ಅಂತಹ ಕ್ರಾಯ್ ಅವಳಿಗೆ ಹೊರತು. ಮಾರ್ಡವ ತುಂಬಿದ ಅವಳ ಕಣ್ಣಾಗಳು, ತೀವ್ರಾಸಕ್ತಿಯನ್ನು ಪ್ರದರ್ಶಿಸುತ್ತಿದ್ದ ಅವಳ ಮಾತುಗಳು ಇನ್ನೂ ನೆನಪಿನಲ್ಲಿವೆ. ಅವಳ ಪ್ರಶ್ನೆಗಳಿಗೆ ಸರಿಯಾಗಿ ಖಾತ್ರ ರ ಹೊಡುವನ್ನು ಆತ್ಮ ಪ್ರಜ್ಞ ಸಹ ನನ್ನಲ್ಲಿ ಇಲ್ಲವಾಯ್ತಿಲ್ಲ. ಆ ಕಲಾನಿದ-ನನ್ನವನ ಹೇಸರು ? ಮಾಧವ ? — ಅವನು ಅವಳ ಜೊತೆಜೊತೆಗೆ ಎಷ್ಟು ಚೆನ್ನಾಗಿ ಮಾತನ್ನಾಡುತ್ತಿದ್ದು. ಆದರೇನು ? ನನ್ನ ಕಡೆಗೆ ನೋಡಿದಂತೆ ಅವಳು ಅವನ ಕಡೆಗೆ ನೋಡಲಿಲ್ಲ. ವರಿಚಯ ಮಾಡಿಕೊಟ್ಟು ಕೂಡಲೇ— ಕಾರ್ಯದರ್ಶಿ ಅವಳ ಹೇಳುವನ್ನು ಹೇಳುವಷ್ಟು ರಲ್ಲಿಯೇ, ಕಲಾಣಿ ರಾಗದ ಆಲಾಪನೆ ಮಾಡಿದಳ್ಲಿ. ಎಷ್ಟು ಚೆನ್ನಾಗಿ ಹಾಡಿದಳು— ವರಿಚಯವಾದ ಕೂಡಲೇ ಎಷ್ಟು ಆಸಕ್ತಿಯಿಂದ ಮಾತನ್ನಾಡಿಸಿದಳು. ಕಾರ್ಯಕ್ರಮದ ನೋಡಲಿಗೇ ಅವಳ ವರಿಚಯವಾಗಬಾರದಾಗಿತ್ತೇ ? ಕಡೆಯಲ್ಲಿ ತೀರ ಸ್ವಲ್ಪ ಹೊತ್ತು ಅವಳ ಸಹವಾಸ ಲಭಿಸಿತು. ಕಾರ್ಯದರ್ಶಿ ಸಂಘರ್ಷಣೆ ಒಮ್ಮೆ ಕವಿತಾವಾಚನವನ್ನು ಮಾಡಬೇಕಾಗಿ ಕೇಳಿಕೊಂಡರು. ಅವರಿಗೆ ಹೇಗೆ ತಿಳಿಯಿತು ? ಕಲಾಣಿ ವರಿಚಯವಾದ ಕೂಡೆ ಹೇಳಲಿಲ್ಲವೇ. ನಿಮ್ಮನ್ನು ನೋಡಿದಾಗಲೇ ನೀವು ಕವಿಯರಬೇಕೆಂದು ಅಂದು ಕೊಂಡೆ ! ಎಷ್ಟು ಮೆಚ್ಚಿಗೆಯಿತ್ತು ಮಾತನಲ್ಲಿ ! ಸ್ವೇಕಳು ಕಲಾಣಿ ವಿತು. ರಸ್ತೆಯ ಕಡೆಗೆ ನೋಡಿದ. ರಸ್ತೆಗೆ ಬಕುಲಪುಷ್ಟದ ಹೊದಿಕೆ ಹಾಸಿದಂತೆ ಬೆಳ್ಳಿಂಗಳು ಬಿದ್ದಿತ್ತು ಬೆಳಿದಿಂಗಳು ಸಂಗೀತದಂತೆ ಹರಡಿತ್ತು, ಸಹಾನುಭೂತಿಯಿತೆ ಹರಡಿತ್ತು. ರಸ್ತೆಯಮೇಲೆ ಅಲ್ಲಲ್ಲಿ ಮರದೆಲೆಗಳ ನೇರಳು ಮಾಡಿತ್ತು. ರಸ್ತೆ ಒತ್ತಾಗಿ ಬಿಳಿ ಹೂ ಬಿಟ್ಟಿಗಿಡಗಳ ಗುಂಪಿನಂತೆ ಕಾಣುತ್ತಿತ್ತು, ಕನ್ನಡಿ ದಿಲೆಗಳಿಂದ ತುಂಬಿದ ಸರೋವರದಂತೆ ಕಾಣುತ್ತಿತ್ತು. ಮತ್ತೆ ತಲೆಯೆತ್ತಿದ. ಆಕಾಶದಿತುಂಬ ಬಳ್ಳಿ ವೋಡಗಳು ಹಬ್ಬಿದ್ದವು. ಆಕಾಶ ಲತಾಕುಂಜ.

ಚಂದ್ರ ಶಕುಂತಲೆ. ಬಳಿಯ ಎರಡು ನ್ಯಾತ್ರುಗಳು ಆನುಸೂಯೆ, ಸ್ವಿಯಂವದೀಯರು....

ಇದ್ದಕ್ಕಿದ್ದಂತೆ ಸೈಕಲ್ಲು ನೀಂತಿತು. ಕೊಣ್ಣು ಆಕಾಶವನ್ನು ಬಿಟ್ಟು ಬಂದಿತು. ಎದುರಿಗೆ ಹಾಸ್ಯೇಲ್ಲಿನ ಕಟ್ಟಿಡ ಕಂಡಿತು. ಕನಸಿನ ಹಗುರವಾದ ಭಾರವನ್ನು ಹೊತ್ತು ಒಳಗೆ ನಡೆದ.

ದಣಿದ ದೇಹ ಕಾರಿನ ಸುಪೃತ್ತಿಗೆಯನ್ನೊ ರಿತ್ತು. ವಿಜಯೋ ತನ್ನಿಂ ಮನಸ್ಸು ಗುಣಿಸತ್ತೊಡಗಿತ್ತು. ಎಣಿಸತ್ತೊಡಗಿತ್ತು, ಸಂಜಿಯ ಫೋಟನ್ನೆಗಳನ್ನು ಮೆಲಕು ಹಾಕತೊಡಗಿತ್ತು.

ಪ್ರಪಂಚದಲ್ಲಿರುವ ಗಂಡಸರನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು. ಹೆಸಿರು ಗ್ರಾಬಡಿಎನ್ ಶರಾಯಿಯನ್ನು ಹಾಕಿಕೊಳ್ಳುವವರು, ಚಾಕಲೇಟ್‌ ಬಣ್ಣಿದ ಟ್ರೈಡ್ ಶರಾಯಿಗಳನ್ನು ಹಾಕಿಕೊಳ್ಳುವವರು, ಮತ್ತು ಬೂದು ಬಣ್ಣಿದ ಫಾಲ್ನಲ್ ಶರಾಯಿಗಳನ್ನು ಹಾಕಿಕೊಳ್ಳುವವರು ! ಮೂರು ಹಂಗಡಗಳಿಗೂ ಅವುಗಳದ್ದೇ ಆದ ವೈಶಿಷ್ಟ್ಯಗಳಿರುತ್ತವೆ. ಇಂದು ಮೂರು ಗುಂಪಿನ ಪ್ರತಿನಿಧಿಗಳ ಪರಿಚಯವೂ ಆಗಿತ್ತು ! ಪರಿಚಯವಾದಾಗಲೇ ಆವರು ಮೂವರ ಸ್ವಭಾವಗಳನ್ನೂ ಗುರುತಿಸಲು ಸಾಧ್ಯವಾಗಿತ್ತು. ತಮಾಷೆಗಾಗಿ, ತನ್ನಹೆಸರನ್ನು ಸೊಚಿಸುವದಕ್ಕಾಗಿ ಹಾಡಿದ ಸನ್ನಿವೇಶ ! ಕೇಶವ ಅನ್ನಿರೀಪ್ಪಿತ ಫೋಟನೆಯಿಂದ ಬೆಚ್ಚಿದ್ದ. ಅನ್ನಿರೀಪ್ಪಿತ ಫೋಟನೆಗಳೆಲ್ಲವೂ ಈ ಹಂಗಡದವರಿಗೆ ಅಪ್ಪಿಯ. ಸಂಪ್ರದಾಯ ಬಳ್ಳಾವಲ್ಲದ ಸನ್ನಿವೇಶ ಮಾಧವನನ್ನು ಆಕರ್ಷಿಸಿತ್ತು. ಈ ಗುಂಪಿನವರಿಗೆ ಹೊಸ ವಸ್ತುಗಳು, ವ್ಯಕ್ತಿಗಳ ವ್ಯಾಪೋಹ ಹೆಚ್ಚು. ಗೋಪಾಲನಿಗೆ ಸನ್ನಿವೇಶದ ನವೀನತೆ, ಸೃತಂತ್ರತೆಗಳ ಅರಿವು ಕೂಡ ಇರಲಿಲ್ಲವೇನೋ. ಅವನು ಗಾನಕ್ಕೆ ಮರುಖಾಗಿದ್ದ, ಕನಸಿನಲ್ಲಿ ಲೀನವಾಗಿದ್ದ. ವಾಸ್ತವಕ್ಕೆ ದೂರವಾದ

ಕನಸಿನ ಗೂಡಿನಲ್ಲಿ ಚಿಲಿಸಿಲಿಗುಟ್ಟುವ ಹಕ್ಕಿ ಮರಗಳ ಗುಂಪಿಗೆ ಇವನು ಒಳ್ಳೆಯ ಪ್ರತಿನಿಧಿ.

ತಂದೆಯ ಹೆಸರನ್ನು ಕೇಳುತ್ತಲೂ ಕೇಶವನ ಕಣ್ಣಗಳಿಗೆ ಬೆಳಕು ಬಂದಿದ್ದುವು. ನನ್ನನ್ನು ವಿಕೇಷ ಗೌರವದಿಂದ ಮಾತನಾಡಿ ಸಿದ್ದ. ನನಗೆ ಗೊತ್ತು. ತಂದೆಯ ವೈದ್ಯಕೀಯ ವೃತ್ತಿ, ಅವರ ಸಂಪಾದನೆ ಇವುಗಳ ವಿವರವಾಗಿ ಯೋಚಿಸುತ್ತಿತ್ತು ಅವನ ಮನಸ್ಸು. ಅವನ ಮನಸ್ಸು ಇನ್ನೂ ಮುಂದುವರೆಯಬಹುದು— ಏನೇನನ್ನೊಂದಿಗೆ ಯೋಚಿಸಬಹುದು. ಯೋಚಿಸಲಿ. ನನ್ನ ಉತ್ತರದ ಪದಗಳನ್ನು ಮಾತ್ರ ಅರಿತು ಧಾಟಿಯನ್ನು ಗುರುತಿಸಲಾರದೆ ಹೋದವನ ಯೋಚನೆಗಳಿಲ್ಲ ಆಡ್ಡಗೋಡೆಯ ಮಗ್ಗುಲಿಗೇ ಅಂತ್ಯವಾಗುತ್ತವೆ. ಧಾಟಿಯನ್ನು ಗುರುತಿಸಿದ್ದು ಮಾಧವನೊಬ್ಬನೇ. ಅವನ ತುಟಿಗಳ ಮೇಲೆ ತೇಲಿ ಬರುತ್ತಿದ್ದ ವಂಕಿವಂಕಿ ನಗೆಯೇ ಇದಕ್ಕೆ ಸಾಕ್ಷಿ. ಅವನ ಚಿತ್ರಗಳನ್ನು ನೋಡಬೇಕು. ಆದರೆ ಅವನೇನೂ ತೋರಿಸಲು ಅಂತಿರವಟ್ಟಿಂತೆ ಕಾಣಲಿಲ್ಲ. ಆದೂ ಅಲ್ಲದೆ ಚಿತ್ರಗಳು ನನಗೆ ಅಥವಾ ಗುತ್ತನೋ ಇಲ್ಲವೋ? ಆಗುವುದಿಲ್ಲವೆಂದೇ ಅವನ ಅಭಿಪೂರ್ಯವೆಂದು ಕಾಣುತ್ತದೆ. ಇದಕ್ಕಾಗಿಯಾದರೂ ನೋಡಲೇಬೇಕು. ಗೋವಾ ಲನ ಕವನಗಳನ್ನು ಒಮ್ಮೆ ಕೇಳಬೇಕು ಎಂದಿದ್ದಕ್ಕೇ ಅವನಿಗೆ ಎಷ್ಟು ಅನಂದಪಾಗಿತ್ತು! ನಾನು ಸೂಚನೆ ಕೂಡುವುದೇ ತಡ, ಕಾವ್ಯವಾ ಜನ ಪ್ರಾರಂಭವಾಗುತ್ತದೆ. ಆದ್ದರಿಂದಲೇ ನಾನು ಕೇಳುವುದಿಲ್ಲ.

ಕೇಶವ ಕೆಟ್ಟನನೆಂದಲ್ಲ. ಒಂದೇ ಮಾರ್ಗದಲ್ಲಿ— ತಂದೆ ತೋರಿಸಿಕೊಟ್ಟ ಮಾರ್ಗದಲ್ಲಿ— ನಡೆದ ಅವನಿಗೆ ಬೇರಿ ಮಾರ್ಗಗಳು ಮಾರ್ಗಗಳೇ ಅಲ್ಲ ಎನ್ನುವ ಅಭಿಪೂರ್ಯ ಬಂದಿದೆ ಆಷ್ಟೇ. ಅವನ ಬುದ್ಧಿ ಬಲಿತಿದೆಯಾದರೂ ಹೃದಯ ಎಳೆಯದು. ಮಾಧವ ಯೋಜನಾಶಾಲೆ, ಅನುಭವಿ. ಅವನ ಬುದ್ಧಿ, ಹೃದಯ ಎರಡಕ್ಕೂ ವಯ ಸಾಗಿದೆ. ಗೋವಾಲನಿಗೆ ಎರಡೂ ಎಳೆಯವು. ಅವನ ಹೃದಯದಲ್ಲಿ

ಶನ್ವೊ ನರೀ ಕಾಣಿಸಿಕೊಂಡಿಲ್ಲ. ಕೇಶವ ವ್ಯಾಸಾರ, ಉದ್ದ್ಯಮಗಳಲ್ಲಿ ಅನುಭವಿ. ಲೋಕಿಕ ವ್ಯವಹಾರಗಳಲ್ಲಿ ಜಾಣ್ಣೆಯಿದೆ, ಮಾಥವನಿಗೆ ಇರುವದಕ್ಕಿಂತ ಹೆಚ್ಚೆನ ಕುಶಲತೆಯಿದೆ. ಆದರೆ ಪ್ರಪಂಚಿಕ ಮನ ಸ್ವಿಗೆ ಬೇಕಾದ ಪರಿಜ್ಞಾನವಿದ್ದರೂ, ಅವನಿಗೆ ವಸ್ತುಗಳ ವ್ಯೋಲ್ಯವನ್ನು ಹೊನ್ನಿನ, ಅಧಿಕಾರದ ಪರಿಮಾಣಗಳಿಂದ ತಳೆಯುವ ಸಾಮಾನ್ಯವಾದ ಅವಿವೇಕವೇ ಆವನಲ್ಲಿ ಇದೆ. ಷಶ್ಯಯ್ಯದಿಂದ ಆನಂದ, ಆದ್ದರಿಂದ ಷಶ್ಯಯ್ಯಸಾಧನೆ ಜೀವನದ ಧೈರ್ಯ ನಂಬ ಜನಪ್ರೀಯ ತಿಳವಳಿಕೆಯನ್ನೇ ಆವನೂ ಹಿಂಬಾಲಿಸುತ್ತಾನೆ. ಅಂತ್ಯ ಮುಖ್ಯ, ಧೈರ್ಯ ಸಾಧನೆ ಮುಖ್ಯ, ಯಾವ ದಾರಿಯಲ್ಲಿ ಹೋದರೇನು ಎಂದು ವಾದಿಸಿ ಪ್ರಯಾಣ ಭೇಳಿಸುತ್ತಾನೆ. ತನಗೆ ಆನುರಾಪಳಾದ, ಸಹಾಯಕ ಕಾದ ಹೆಂಡತಿಯನ್ನು ಹುಡುಕುತ್ತಾನೆ. ಸಿಕ್ಕಿದರೆ— ಅಂತಹವರು ಸಿಕ್ಕುವುದು ಆತ ಸುಲಭ— ಆವನು ಸಂಪೂರ್ಣವಾಗಿ ತೃಪ್ತ, ಸುಖಿ, ಅಸ್ತಿಯನ್ನು ಗಳಿಸುತ್ತಾನೆ, ಬೆಳೆಸುತ್ತಾನೆ. ರಾಜಕೀಯ ರಂಗದತ್ತವೂ ಆವನು ಕಣ್ಣ ಹಾಯಿಸಬಹುದು. ರಾಜಕೀಯದಲ್ಲಿ ಇವನು ಸಂಪ್ರದಾಯವಾದಿ. ಅನೇಕ ಕ್ಷಾಬುಗಳ ಜ್ಞಾತೆಗೆ ಸಂಸ್ಥಾನದ ಅಸೆಂಬ್ಲಿಯ ಸದಸ್ಯನೂ ಆಗಬಹುದು. ಸಮಾಜದಲ್ಲಿ ಆಪಾರ ಗೌರವ ವನ್ನು ತಾನೂ, ತನ್ನ ಮನಸೆಯವರೂ ಖಚಿತವಾಗಿ ಪಡೆಯುವಂತೆ ನೋಡಿಕೊಳ್ಳುತ್ತಾನೆ. ನಯಾವಿಲ್ಲದ, ನಿರ್ದಾರಕ್ಕಿಣ್ಯವಾದ, ಹುರುಷಿನ ಸ್ವಭಾವ ಆರೋಗ್ಯಶಾಲಿ. ಆಟಗಳಲ್ಲಿ ಆವನಿಗೆ ವಿಶೇಷವಾದ ಆಸಕ್ತಿ. ಜೀವನವನ್ನು ಅನುಭೂಗಿಸಲು ಬ್ಲಾವನಾದರೂ ಸರ್ವಜ್ಞನಲ್ಲಿ. ಕಲೆಗೂ ಗಂಡಸಿಗೂ ಏನೂ ಸಂಬಂಧವಿಲ್ಲ. ಇರಕೂಡದು ಎನ್ನುವ ಮನೋಭಾವ ಆವನದು. ತನಗೆ ಸಂಬಂಧವಿಲ್ಲದ ಜನರ, ವಸ್ತುಗಳ ವಿಷಯವಾಗಿ ಆವನು ಎಂದೂ ಯೋಚಿಸುವುದಿಲ್ಲ. ತಾನು ಸಂಪಾದಿಸಿದ ವಸ್ತುಗಳ ಬಗ್ಗೆ ತೀವ್ರಾಭಿಮಾನ, ತನ್ನ ಸ್ವಾನುತ್ತದಲ್ಲಿರುವ ವ್ಯಕ್ತಿಗಳ— ಹೆಂಡತಿ ವಕ್ಕಳು ಇತ್ತೂದಿ— ಬಗ್ಗೆ ಆಸ್ತುಪ್ರವಾತ್ಯಲ್ಪ.

ಕೆಟ್ಟಿದ್ದನು ಎನ್ನು ಲಾಗಿದ್ದ ರೂ ಒಟ್ಟೆಯವನೇನ್ನು ಲಾಗಿದು. ಒಂದು ಮಾತ್ರಿ ನಲ್ಲಿ ಹೇಳುವುದಾದರೆ ಬ್ಯಾಬಿಟ್.

ಮಾಧವ— ಮಾಧವ. ಚಿತ್ತಾಕರ್ಣಕ ವ್ಯಕ್ತಿ. ಉದ್ದೀಶ ಪ್ರಾರ್ಥಕವಾಗಿ ಸೊರಗಿಸಿದ ವೇಹದಿಂದ ಮೊದಲುಗೊಂಡು, ನಿಸ್ಪಂದೇ ಹವಾಗಿ ಕೃತ್ಯಮಾಡ ಮಾತ್ರ, ನಡೆವಳಕೆಗಳವರಿಗೆ ಎಲ್ಲವೂ ಬಲು ಆಕರ್ಷಕ. ಇದರ ಸತ್ಯಾಂಶ ಅವನಿಗೂ ಗೊತ್ತು. ಆದರೆ ಅದನ್ನು ದುರುಪಯೋಗಿಸಿಕೊಳ್ಳುವ ನೀಚತನ ಅವನದಲ್ಲ. ( ಇವನು ಸ್ವಲ್ಪ ನಿರ್ಭ್ರಾನಾದರೆ, ಸ್ವಲ್ಪ ಕೆಳಗಿನಮಟ್ಟಕ್ಕೆ ಹೋದರೆ, ಶರಾಯಿಗಳ ತುದಿಗಳನ್ನು ಕಾಲಿನ ಹರಡಿನಿಂದ ಸ್ವಲ್ಪ ಮೇಲೆತ್ತಿ, ಮಡಿಸಿ, ಬಣ್ಣ ಬಣ್ಣದ ಅಚ್ಚಿನ ಬುತ್ತಾ ಕೋಟ್ಟಿಗಳನ್ನೊೇ ದೊಡ್ಡ ಚೌಕಳಿಯ ಶಟ್ಟುಗಳನ್ನೊೇ ಹಾಕುತ್ತಾನೆ ). ಲೋಕಿಕ ಯಶಸ್ವಿನ ಕ್ಷಣಿಕ ಆಸ್ತಿತ್ವವನ್ನು ಅರಿತವನಾಡ್ದರಿಂದ ಅವನು ಆವೃಗಳನ್ನು ಹಿಂಬಾಲಿಸುವುದಿಲ್ಲ. ಮನಸ್ಸು ಮಾಡಿದರೆ ಯಶಸ್ವಿ ಅವನದಾಗುತ್ತದೆ. ಆದರೆ, ಅವನ ನಿರ್ಭ್ರಾನಿಸಿಗೆ ಇವು ಯಾವುದೂ ಬೇಡ. ಅವನ ನಿರಂತರವುವ್ಯತ್ತಿ, ತಿರಸಾಂಶ, ಕರಿಣತೆ, ಅವೇಧನೀಯತೆ, ಧೃಡತೆ, ಕಹಿಯಾದ, ಹರಿತ ವಾದ ಶಂಭಾವಣೆ ಇವೆಲ್ಲ ವಿಕರ್ಣಕ ಎಂದೇನಿಸಬಹುದಾದರೂ ನಿಜ ವಾಗಿ-ಅದರಲ್ಲೂ ಅನುಭವ ಕರುಣ ತರುಣಿಯರಿಗೆ— ಬಹು ಆಕರ್ಷಕ. ಈಲೆಯ ಬಗೆಗೆ ಉಕ್ಕಿಟ್ಟಾಭಿಮಾನವಿದ್ದರೂ, ಬೀದಿಯ ದೇವ ಸಾಫಾನದಲ್ಲಿ ಕಲ್ಲಿಗೆ ಹೂವೇರಿ, ಗಂಟೆ ಹೊಡಿಯುವ ಶದ್ಧತಿ ಅವನಿಗೆ ಸೇರಿದು. ಕಟ್ಟಿವಾದ ವಿಮರ್ಶೆಗಳಿಂದ ಮನಸೊಂದರೂ ವಿಮರ್ಶ ಕರ ಬಗ್ಗೆ ಆಳವಾದ ತಿರಸಾಂಶವನ್ನು ಹೊಂದಿರುತ್ತಾನೆ. ಹಣದ ಬಗೆಗೆ ಇವನಿಗೆ ಕೇತವನಿಗೆ ಇರುವಂತೆ ಆರಾಧನಾ ಭಾವವೂ ಇಲ್ಲ, ಗೋಪಾಂಜಿಗೆ ಇರುವಂತೆ. ಅಧ್ಯಾತ್ಮ ಘೋಷಿಸುವಂತೆ— ಉತ್ಕೃಷ್ಟ ತಿರಸಾಂಶವೂ ಇಲ್ಲ. ಪ್ರಪಂಚದಲ್ಲಿ ಬಾಳಲು ಅದು ಅವಶ್ಯಕ ಎಂಬ ಅರಿವಿರುವುದರಿಂದ ಅದನ್ನು ಉಸ್ಕೇಸ್ತೀಸಿದ್ದರೂ ಒಂದು ವಿಧದ

ನಿಲ್ಕುತ್ತಿ ಇದೆ. ತನಗೆ ಏನೂ ಆದರ್ಶಗಳಲ್ಲ, ತಾನು ವಾಸ್ತವ ನಾದಿ ಎಂದು ತಿಳಿದುಕೊಂಡಿದ್ದರೂ ಅವನಿಗೆ ಆರಿವಿಲ್ಲದಂತೆಯೇ, ಅಥವಾ ಅಸ್ವಷ್ಟ ಆರಿವಿದ್ದಂತೆ, ಎಲ್ಲ ವಿಷಯಗಳಲ್ಲೂ ಆದರ್ಶಗಳವೇ. ಸಮಾಜದಲ್ಲಿನಂತೆ ರಾಜಕೀಯದಲ್ಲಿಯೂ ಇವನು ತೀವ್ರಗಾಮಿ. ಪ್ರಸಂಚದವರೆಲ್ಲ ತನ್ನ ಆತ್ಮೀಯರು ಎನುವ ವಿಶಾಲ, ಉದಾತ್ಮ ಭಾವ ನೀಗಳಿದ್ದರೂ, ಗೋಪಾಲನ ಭಾವನೆಗಳಂತೆ ಇವನವು ಭಾವಾತಿರೇಕದ ಮಂಜಿನಲ್ಲಿ ಸೆರಿಯಾಗಿನವುದಿಲ್ಲ. ಸ್ತುಭ್ರವಾದ ವಿವೇಚನಾಶಕ್ತಿ ಇವನ ನಲ್ಲಿಯ ಪ್ರಮುಖ ಗುಣ. ಶ್ರೀಯರ ಬಗೆಗೆ ಗೋಪಾಲನಿಗಿರುವಂತೆ ಗುರುತರವಾದ ಭಾವನೆಗಳಾಗಲಿ, ಆದ್ದರಿಂದ ಭಾವಾತಿರೇಕದ ಇಲ್ಲಿದ್ದರೂ, ವಿನೋದಯತ ಆದರವಿದೆ. ಆತ್ಮವಿಶ್ವಾಸ ಇರುವುದರಿಂದ, ಸಮರ್ಪಕಳಾದ ಜೊತೆಗಾತಿ ತನಗೆ ಸಿಕ್ಕಲಾರಳು ಎಂಬ ಸಂದೇಹ ಇದ್ದೇ ಇರುವುದರಿಂದ ಅವಳಿಗಾಗಿ ಜಾಗೃತವಾಗಿ ಆಸ್ತೇಷಿ ಶುಪುದಿಲ್ಲ. ಅಭಿಮಾನ ಆತ್ಮ ದುರಭೀಮಾನಕ್ಕೆ ತಿರುಗದಂತೆ ನೋಡಿ ಕೊಳ್ಳುವ ಪ್ರಜ್ಞ, ಸಂಯಮ ಇವನಲ್ಲಿವೆ. ಇವನ ವ್ಯಕ್ತಿ ವೈಶಿಷ್ಟ್ಯವೇ ಇವನ ಏಕಾಕಿತನಕ್ಕೆ ಕಾರಣ. ಕೇಶವನಿಗೆ ಎಂದೂ ಅರ್ಥವಾಗದಂತಹ, ಆಸುಭವವಾಗದಂತಹ, ಗೋಪಾಲನಿಗೆ ಇನ್ನೂ ಆಸುಭವವಾಗದ, ಮುಂದೆ ಅರ್ಥವಾಗಬಹುದಾದ, ಏಕಾಕಿತನ ಇವನದು. ಏಕಾಕಿತನದ ಉತ್ತೇಷಣಾನಂದ, ತೀಕ್ಷ್ಣ ಕ್ಷೇಷ ಎರಡನ್ನೂ ಆಸುಭವಿಸಿ ಅವುಗಳಲ್ಲಿ, ಮತ್ತು ಅವುಗಳ, ಪ್ರಪಂಚದ ಮಾಲನದಿಂದ ಸೃಷ್ಟಿತವಾದ ಭಾವನೆ, ಯೋಚನೆಗಳಿಗೆ ಚಿತ್ರರೂಪ ಕೊಡುವದರಲ್ಲಿ ಅವನು ತನ್ನ ಜೀವನದ ಸಾರ್ಥಕವನ್ನು ಕಾಣುತ್ತಿನೆ. ಶುದ್ಧ ಕಲಾವಿದ ಇವನು.

ಗೋಪಾಲ ! ಇವನನ್ನು ನೋಡಿದ ಕೊಡಲೇ ಯಾರಾದರೂ ತರುಣ ಕೆವಿ ಎಂದು ಅರಿಯಬಹುದು. ಅವುಗಳ ಬಗೆಗೆ ವಿಶೇಷ ಗಮನವನ್ನು ಕೊಡಿದ್ದರೂ ಸೋಗಸಾಗಿ ಕಾಣುತ್ತಿದ್ದ ಉಡಿಗೆ ತೊಡಿಗೆಗಳು, ಕನನು ತುಂಬಿಕೊಂಡ ಕಣ್ಣುಗಳು, ಮುಗ್ಧ ಮುಖಭಾವ,

ತನ್ನ ಲೀರುವ ವಿಶಿಷ್ಟತೆಯ, ಅಸಾಮಾನ್ಯ ಶಕ್ತಿಯ ಅರಿವು ಇವನಿಗೆ ಈಗೇಗೆ ಆಗತೊಡಗಿದೆ. ಪ್ರಪಂಚದ ಕುರಳಾಪ ದೃಶ್ಯಗಳ ಪರಿಚಯ ನಿನ್ನೂ ತಿಗಿಲ್ಲದಿರುವುದರಿಂದ ಮುಖಿದ ನಗು ಇನ್ನೂ ಗೆರೆ ಮಾಗಿ ಗೂಡು ಕಟ್ಟಿಲ್ಲ. ನಿಷ್ಕಾಪಟ ಮನಸ್ಸು; ಮಂಗಳವಿನಂತೆ, ಸರಳವಾದ ಹೃದಯ ಇವನೆಡು. ತಾರುಣ್ಯದ ಮೊದಲ ಹೆಚ್ಚಿಯನ್ನೂ ನ್ನಾ ದಾಟಿಲ್ಲ. ಪ್ರಾಧತೆಗೆ ಸಹಜವಾದ ಗಾಥಾಲೋಚನೆ, ದೃಷ್ಟಿವೇಶಾಲ್ಯ ಇನ್ನೂ ಅವನಿಗೆ ಸಾಧಿಸಿಲ್ಲ. ಅವನ ಪ್ರೇಮ ನಿರ್ಧಿಷ್ಟ ಸ್ತ್ರೀಯ ಮೇಲಲ್ಲ. ಅವನಿಗೆ ಒಟ್ಟು ಸ್ತ್ರೀ ಜಾತಿಯ ಬಗೆಗೇ ಒಲವು, ಗೌರವ, ಆರಾಧನೆ. ನ್ಯಾನತೆಯಿಲ್ಲದ ಸ್ತ್ರೀತ್ವದ ಬಗ್ಗೆ ಏನೇನೋ ಕನ್ಸುಗಳು, ಕಲ್ಪನೆಗಳು. ಕೆಲವೊಮ್ಮೆ ಯಾರೋ ಒಟ್ಟು ಮೇಲೆ ಕಲ್ಪನಾಪುಷ್ಟಗಳಿಂದ ಹೆಣೆದ ಕಿರಿಟವನ್ನು ಇಡುವುದು ಅಭವಾ ಇಡಲು ಪ್ರಯತ್ನಿಸುವುದು ಉಂಟು. ಪ್ರೇಮವನ್ನು ಸತ್ಯವಾಗಿ, ಆಳವಾಗಿ, ಪ್ರತ್ಯೇಕವಾಗಿ ಅನುಭವಿಸದೆಯೇ, ಆದರ ವಿಷಯವಾಗಿ ಉದ್ದೃದ್ದದ ಕವನಗಳನ್ನು ಕಟ್ಟಿವ ಹಿಮತಾಗದ ಮೋಗ್ಗ ಅವನು. ಅವನ ಕಣಣನ್ನು ಮಿಂಡಿದ ಕಣ್ಣ ಮೃದುವಾಗಿದ್ದರೆ ಅಯಿತು. ಹೂವಿನಲ್ಲಿ ದುಂಬಿ ಸೆರೆಯಾದಂತೆ, ಮೋಡದಲ್ಲಿ ಚಂದ್ರ ಸೆರೆಯಾದಂತೆ, ಆ ಮಾದ್ರಾವದಲ್ಲಿ ಅವನು ಸರೆ. ಅಯ್ಯೋ ಪಾಪ ! ಅವನಿಗೆ ವ್ಯವಹಾರಜ್ಞಾನ ಶಾಸ್ಯ. ಈ ಭಾವಪರವಶತೆ ಮುಂದುವರೆಯಬಹುದು, ಅಭವಾ ಜೀವನದ ಎಡರು ತೊಡರುಗಳಿಗೆ ಸಿಕ್ಕಿ ಮುಗ್ಗಿರಿಸಿ, ಮಣಿಗಿ ಜನಸಾಮಾನ್ಯ ರಲ್ಲಿ ಅವನೂ ಒಟ್ಟಿನಾಗಬಹುದು, ಅಭವಾ ಆಫ್ಝಾತದಿಂದ ಚೇತರಿಸಿ ಕೊಳ್ಳಲಾರದೆ, ಮನೋ ದೊಬರಲ್ಪದಿಂದ ನಿರಾಶಾವಾದದ ಸೆಳೆತಕ್ಕ ಸಿಕ್ಕಿ, ಶಾಸ್ಯದಲ್ಲಿ ಕಣ್ಣರೆಯಾಗಬಹುದು. ಹೂ ತುಂಬಿದ ಮರವನ್ನು ಬಳಸಿದ ಹಾವನ್ನು ಬಳ್ಳಿಯೆಂದೇ ಎಣಿಸಿದ್ದ ಬಾಲಕ ಅವನು.

ನನ್ನಲ್ಲಿ ಈ ಮೂರು ವ್ಯಕ್ತಿಗಳ-ಗುಂಪುಗಳ-ಗುಣಗಳೂ ಇರುವುದರಿಂದ ನಾನು ಅವರು ಮೂವರನ್ನೂ ಆಫ್ಝ ಮಾಡಿಕೊಳ್ಳಬಲ್ಲೇ.

ಆದರೆ ಅವರು ಮೂವರು ನನ್ನ ಒಂದೊಂದು ಭಾಗಗಳನ್ನು ಮಾತ್ರ ಅಥವಾ ಮಾಡಿಕೊಳ್ಳಬಲ್ಲರು. ಅವರ ಕನ್ನಡಿಗಳಲ್ಲಿ ಪ್ರೋಫೆ ಪ್ರತಿಬಿಂಬ ಮೂಡಲಾರದು. ಗಾಜಿಗೆ ಅವರು ಬಳದ ವ್ಯಕ್ತಿತ್ವದ ಪಾದರಸ ತನ್ನ ಗುಣಗಳಿರುವ ಭಾಗಗಳನ್ನು ಮಾತ್ರ ಪ್ರತಿಬಿಂಬಿಸಬಲ್ಲದು. ಮೂರು ಕನ್ನಡಿಗಳಲ್ಲಾ ಚಿತ್ರ ಸುಂದರವಾಗಿರಬಹುದು, ಇಲ್ಲದಿರಬಹುದು; ಆದರೆ ಮೂರು ಚಿತ್ರಗಳೂ ಆಪ್ರಾಣ....

ಕಾರು ನಿಂತಿತು. ಮನೆಯ ದೀಪದ ಬೆಳಕು ಕಾರಿನೊಡನೆ ಹರಿದು ಬಂತು. ಒಮ್ಮೆ ಆಕಳಿಸಿ ಕೆಳಗಿಲಿದು ಹೊಂದಳು.

## ಇಲ್ಲ ಇಲ ...

‘ ಗುಡ್‌ನೈಟ್, ಗುಡ್‌ನೈಟ್, ’

‘ ನಾಳೆ ನೊಟೆಂಗ್ ಮರೆಯಬೇಡಿ. ’

ಕಡೆಯ ಕಾರು ಹೊರಟಿತು. ಗೇಟು ಮುಚ್ಚಿದ ಸದ್ವಾಯಿತು. ಒಂಟುಕಾಲಿನ ಸಪ್ಪಳ ದೂರ ದೂರ ಸಾಗಿತು.

ಒಳಗೆ ಬಂದು ಬಾಗಿಲನ್ನು ಮುಂದೆ ವಾಡಿದಳು. ತೋಟ ವನ್ನು ತುಂಬಿದ್ದ ಅತಿಧಿಗಳ ಮಾತಿನ ಪ್ರತಿಧ್ವನಿ ಮುಚ್ಚಿದ ಬಾಗಿ ಲಿನ ಹಿಂದೆ ಅಡಗಿತು. ಗಡಿಯಾರದ ಕಡೆ ಕಣ್ಣೊಡಿಸಿದಳು. ರ.೨೦. ಗೆಳೆಯರನ್ನು ಅವ್ಯಾ ದೂರ ಬಿಟ್ಟುಬರಲು ಹೋಗಿದ್ದ ಗಂಡ ಸುಮಾರು ಅಧ್ಯ ಗಂಟೆಯಲ್ಲಿ ಶಿರುಗಿ ಬರಬಹುದು.

ಮಧ್ಯದ ದೊಡ್ಡ ದಿನ, ಬಲಗಡೆಯ ಸಣ್ಣ ದಿನ ಎರಡನ್ನೂ ಆರಿಸಿದಳು. ಎಡಗಡೆಯ ಸಣ್ಣ ದಿನ ಬೆಳಕೆನಿಂದ ಜೆಚ್ಚಾಗಿ ಕತ್ತಲೆಯನ್ನು ಹರನಿತ್ತು. ಚೆಸ್ಟ್‌ಲಿಯನ್ನು ಕಳಚಿಟ್ಟು ಗೋಡೆಯ ಮಗ್ಗು ಲಿನ ಸೋಫದ ವೆಂಳೆ ಬರಗಿದಳು. ಬೆಳಕು, ಮಾತು, ನಗುಗಳ ಬದಲು ಕತ್ತಲೆ, ಮೂನೆ, ಖಾಲಿಯ ಕೋಣೆ. ಇನ್ನು ತುಟಿಗೆ ಅಂಟಿಸಿದ್ದ ನಗೆಯನ್ನು ತೆಗೆದಿದಬಹುದು.

ಕೋಣೆಯ ತುಂಬ ಕವಿದ್ದ ಹೋಗೆಯನ್ನು ಗಾಳಿ ಹೊರಗಿಸಿಸುತ್ತಿತ್ತು. ಕಿಟ್ಟಿಕಿಗೆ ತೆರೆ ಹಾಕಿದ ಜಾಜಿಯ ಬಳ್ಳಿ ತೆರವಾದ ಸ್ಥಳವನ್ನು ಸುವಾಸನೆಯಿಂದ ತುಂಬುತ್ತಿತ್ತು. ಕೋಣೆ ನಿಧಾನವಾಗಿತ್ತಂನಾಗುತ್ತಿತ್ತು.

ಗಾಜಿನ ಪಾತ್ರೆಯಲ್ಲಿಟ್ಟಿದ್ದ ಹೊಗಳಿಂದ ಆಗಾಗ ಒಂದೆಂದು

ರೇಖು ಕೆಳಗೆ ಬೀಳುತ್ತಿತ್ತು. ಹೊಗಳ ಕಣ್ಣಿರು ಕೂಡ ಚಿನ್ನೆ. ಮೇಜಿನ ಬಿಳಿ ಬಟ್ಟೆಯ ಮೇಲೆ ಒಂದು ಕಡೆ ಅಗಲವಾದ ಕಾಫಿ ಕರೆ ಮಾಡಿತ್ತು. ವಿಚಿತ್ರ ಆಕಾರದ ಕರೆ. ಮಗುವಿನ ಆಕುಮುಖ. ತಟ್ಟಿಯಲ್ಲಿ ತಿಂಡಿಗಳ ಆವಶೇಷ. ಬಟ್ಟಲುಗಳ ತಳದಲ್ಲಿ ಒಣಗುತ್ತಿದ್ದ ಕಾಫಿ ಗಸಿ ಒಂದು ನೀರಿನ ಲೋಟಿದಲ್ಲಿ ಸಣ್ಣ ಪತಂಗವೊಂದು ರೆಕ್ಕೆ ಬಡೆಯುತ್ತಿತ್ತು: ಹಾರಲು ಯಶ್ವಿ ಸುತ್ತಿದ್ದ ಕಪ್ಪೆಚಿಪ್ಪು. ಆಧ್ಯಾತ್ಮಿಕ ತುಂಬ ಸಿಗರೇಟ್‌ನ ತುಣಕು, ಬೆಂಕಿಕಡ್ಡಿ, ಬೂದು ಹಿನ್ನೆಲೆಯ ಮೇಲೆ ಬಿಳುಪು, ಕಪ್ಪು. ಉರಿ, ಹೂಗೆ ಎರಡನ್ನೂ ಕಳೆದುಕೊಂಡ ಸಿಗರೇಟ್‌ ತುಂಡುಗಳು: ಸೋತು ಮಲಗಿದಮುದುಕರು; ‘ ಇಲ್ಲ. ಇಲ್ಲ, ಏನೋಂದನು ಮಾಡಲಿಲ್ಲ ಇವನು; ’ ತಿರಸ್ಯಾರದ ದೃಷ್ಟಿಗಳಿಂದ ಅವರನ್ನು ಮರೆಮಾಡಲು ತ್ವರೆಯಿಂದ ಎಳೆದ ಬೂದು ಬಣ್ಣದ ತೆರೆ.

ವೃತ್ತ ಪಶ್ಚಿಮ ಮಾನೂಲಿನ ಜಾಗದಲ್ಲಿರಲಿಲ್ಲ. ಅತಿಧಿಗಳ ಕಣ್ಣಿಗೆ ಬಿದ್ದ ಮತ್ತೆ ಚೆಚೆ ಪಾರಂಭವಾದೀತೆಂದು ಹೆದರಿ ಒಳಗೆ ತೆಗೆದಿಟ್ಟಿದ್ದಳು. ಬೆಳಗಿನ ಆಫೋತವೇ ಸಾಕಾಗಿತ್ತು.

\* \* \*

ಅಂದು ಬೆಳಗೆ ದಿನದ ಪದ್ಧತಿಯಂತೆ ಉಟ ಮಾಡಿದ ಮೇಲಿಗಂಡ ಪಶ್ಚಿಮ ಯನ್ನು ಓದುತ್ತಿದ್ದೆ. ಇದ್ದ ಕ್ಷೇತ್ರದಲ್ಲಿ ಕೂಗಿದ: ‘ಕೇಳಲ್ಲಿ, ಪದ್ದಿನಿ. “ ಕಾರ್ಮಿಕರ ಮುಖಂಡನ ದಸ್ತುಗಿರಿ..... .... ” ಯಾರೂಂತೇಯಿ? ಹಿಂದೆ ನನ್ನ ಕಾಲ ಸಾಮೇಟ್ ಆಗಿದ್ದ ಪ್ರಭಾಕರ. ಹತ್ತಿಗಿರಣಿ ಕೆಲಸಗಾರರ ಮುಷ್ಕರಕ್ಕೆ ಇವನೇ ಅಂತೆ ಕಾರಣ ! ’

‘ ಪ್ರಭಾಕರ ! ’

ಎದೆ ಬಡಿದ ಧ್ವನಿಯಲ್ಲಾ ಪ್ರತಿಬಿಂಬವಾಗಿತ್ತು.

‘ ಹೂ ಪ್ರಭಾಕರ. ಕೆಲಸಗಾರರಿಗೆ ಭಾಷಣ ಕೊಡ್ತಿದ್ದಾಗ ದಸ್ತುಗಿರಿ ಮಾಡಿದರಂತೆ. ಕೆಲಸಗಾರರು ಪ್ರತಿಭಟಿಸೋದಕ್ಕೆ ಬಂದ

ರಂತಿ.... ದೊಡ್ಡ ಜಗತ್ತವೇ ಆಗಿರಬೇಕು!.... ನೀನೂ ನೋಡಿರಬೇಕು ಇವನನ್ನು? ನಾನು, ನಿಮ್ಮಣ್ಣಿ, ಅವನು ಎಲ್ಲಾ ಒಟ್ಟಿಗೆ ಓದಿರೋರು. ಮೂರು ಜನಪೂ ಯಾವಾಗಲೂ ಒಟ್ಟಿಗೇ ಇರ್ತಿದ್ದೇವು.'

'ಹೌದು. ನೋಡಿದ್ದೇ.'

ಧ್ವನಿ ದಿನಕ್ಕಿಂತ ಭಾರವಾಗಿತ್ತು.

'ಬುದ್ಧಿವಂತ. ಆದರೆ ನೊದಲಿನಿಂದಲೂ ಹೀಗೇ ಗಲಾಟಿ. ಕಾಲ್ಸ್ ಪ್ರಸ್ತುಕಗಳನ್ನು ಓದದೇನೇ ಪರೀಕ್ಷೆ ಪ್ರಾಸ್ ಮಾಡಿದ್ದು! ಮೂರು ಹೊತ್ತೂ ಏನೇನೋ ಓದು, ಕನನು ಮಾತು. ಯಾವ ಸ್ತ್ರೀಕಾನಲ್ಲಿ ನೋಡು ಅವನೇ. 'ಉತ್ತರಿಸಲಿಲ್ಲ. ನಾನು ಹುಣಾರಾಗಿ ಇದು ಯಾವುದಕ್ಕೂ ಸೇರಿರಲಿಲ್ಲ. ನಿಮ್ಮಣ್ಣಿ ಸ್ವಲ್ಪ ದುಡುಕು. ಕಾಲೇಜು ಚಿಟ್ಟು ಜೈಲಿಗೆ ಹೋದ. ಆದರೆ ನಿಮ್ಮ ತಂದೆ ಹೇಳಿದ ಹಾಗೆ ಕೇಳಿ ಕ್ರಮಾವಳಿ ಪತ್ರ ಕೊಟ್ಟು ಹೊರಗೆ ಬಂದ. ಅಲ್ಲಿಂದ ಮುಂದೆ ನಮಗೂ ಪ್ರಭಾಕರನಿಗೂ ಸಂಪರ್ಕ ಕಡಿಮೆಯಾಗಿ ಹೋಯಿತು.'

ಸಿಗರೇಟನ್ನು ಹೊತ್ತಿಸುತ್ತು ಮಾತನ್ನು ಮುಂದುವರೆಸಿದ. 'ಆ ಮೇಲೆ ಅವನು ಮತ್ತೆ ಕಾಲೇಜನ್ನು ಸೇರಲೇ ಇಲ್ಲವಂತಿ. ಆಗಾಗ ಅವನ ಹೆಸರನ್ನು ಕೇಳಿದ್ದೇವು. ಸತ್ಯಾಗ್ರಹ, ಪ್ರಭಾತೋಫೇರಿ, ಭಾವಣ ಎಲ್ಲದರಲ್ಲಾ ಅವನದ್ದು ಎತ್ತಿದ ಕೈ. ಸ್ವಾತಂತ್ರ್ಯ ಬಂದ ಮೇಲೆ ಇವನಿಗೆ ಮಂತ್ರಿ ಪದವಿ ಬಿಂಡಿತ ಅಂದುಕೊಳ್ಳುತ್ತಿದ್ದೇವು ನಾವು! ಹಾಗೇ ಇವನನ್ನು ನಿಜವಾಗಲೂ ಯಾವುದೋ ಬಂದು ಒಳ್ಳೇ ಕೆಲಸದಲ್ಲೇ ಹಾಕಿದ್ದರು. ಸ್ವಲ್ಪ ಕಾಲ ಹಾಗೂ ಹೀಗೂ ಇದ್ದು. ಆ ಮೇಲೆ ರಾಜೀನಾಮೆ ಕೊಟ್ಟು ಹೊರಬಿದ್ದು. ಆಗಿನಿಂದ ಹೀಗೇ ಅಲ್ಲಿತ್ತಾ ಇದ್ದಾನೆ. ಈಗ ಇವನ ಹಿಂಬಾಲಕರು ಕಾರ್ಬಾನೆ ಕೆಲಸಗಾರರು! ಎಷ್ಟು ಸಂಬಳ ಕೊಡ್ಡಾರೋ ಕಾಣಿ ಕ್ರಮಾಗ್ಯನಿಸ್ಟರು ಇವನಿಗೆ!'

ಭಾವದ ಒತ್ತಡ ಆತಿಶಯವಾಗಿದ್ದು ದರಿಂದ ಅವಳಿಂದ ಮಾತ್ರ ಹೊರಬರಲಿಲ್ಲ.

ಶೂ ಹಾಕಿಕೊಳ್ಳುತ್ತ ತೇಪ್ರೇ ಕೊಟ್ಟಿ : ‘ ಇವನೂ ಎಲ್ಲಾ ಹಾಗೆ ಇರಬಾರದಾಗಿತ್ತೆ ? ಏನು ಬಂದ ಹಾಗಾಯ್ತು ಈಗ ಇವನಿಗೇ ? ಕೆಲಸವಿಲ್ಲ, ಹಣವಿಲ್ಲ, ಮನೆ ಇಲ್ಲ, ಮದುವೆ ಇಲ್ಲ. ಯಾರಿಗೆ ಸುಖ ಇದರಿಂದ ? ಅವನಿಗೇ ? ಅವನ ಮನೆಯೋರಿಗೇ ?.... ಸಧ್ಯ ಸಮ ಯಕ್ಕೆ ಸರಿಯಾತ ನಿಮ್ಮಣ್ಣಿನಿಗೆ ಬುದ್ಧಿ ಬಂತಲ್ಲ !.... ಜ-ಇಂ ರ ಹೊತ್ತಿಗೆ ಕಾಷಿ ಸಿದ್ಧ ಮಾಡಿರು, ಸುಮಾರು ಲ-೧೦ ಜನ ಆಗಬ ಹುದು.... ಬಾಗಿಲು ಹಾಕಿಕೊಂ. ಹೋಗ್ರೀನಿ.’

ಅಡಿಗೆ ಮನೆಗೆ ಹೋಗಲು ತಿರುಗಿದಳು, ಹಿಂದಿನಿಂದ ಅವನ ತ್ವರಿತ ಕರಿ ಕೇಳಬಂತು. ‘ ಪದ್ಧಿನಿ, ಕಚ್ಚಿಫ್ರ್ ಮರೀತಿ. ಶಂದು ಕೊಡು.’

‘ ಪದ್ಧಿನಿ ’. ಮದುವೆಯಲ್ಲಿ ಆವಳ ಹೆಸರನ್ನು ಮಾರ್ಚಿ ಸಿದ್ದೆ. ಪದ್ದ ಎನ್ನುವುದು ಹಳೆಯ ಫ್ಯಾವನ್ ! ಒಳೆಯದೇ ಆರ್ಯಿತು. ಇವನಿಂದ ‘ ಪದ್ದ ’ ಎಂದು ಕೂಗಿಕೊಳ್ಳುವುದು ತಪ್ಪಿತು. ‘ ಪದ್ದ ’ ಅವನು ಹಾಗೆ ಕೂಗುತ್ತಿದ್ದ ! ಒಳಗೆ ಹೋಗಿ ಪತ್ರಿಕೆಯನ್ನು ಬಿಡಿಸಿದಳು. ಹೆಚ್ಚಿನ ವಿವರಗಳೇನೂ ಇರಲ್ಲ.

ಇದು ಎನ್ನನೆಯ ಬಾರಿಯ ದಸ್ತಗಿರಿಯೋ ಜ್ವಾಪಕವಿರಲಿಲ್ಲ. ಅವನಿಗೂ ಇರಲಾರದು. ಆದರೆ ಅವನು ವೇದಲನೆಯ ಬಾರಿ ಜ್ಯೇಲಿಗೆ ಹೋದದ್ದನ್ನು ಇಬ್ಬರೂ ಮರೀಯುವಂತಿರಲಿಲ್ಲ.

ರಸ್ತೆಗಳಲ್ಲಿನ ಗಲಭೀಯ ಕಾರಣ ಕಾಲೇಜಿಗೆ ಹೋಗದೆ ಮನೆಯಲ್ಲೇ ಉಳಿದಿದ್ದಳು. ಮನೆಯ ಮುಂದೆ ಒಂದು ಮೆರವಣಿಗೆ ಬಂತು. ಜಯಜಯಕಾರ ಕೇಳಿ ಕಿಟಕಿಯಿಂದ ಹೊರಗೆ ನೋಡಿದಳು. ಶಾಂಗ್ರೇಸ್ ಬಾನ್‌ಟಿವನ್ನು ಹಿಡಿದು, ಹುಡುಗರ ಗುಂಪಿನ

ಮುಂದಾಳಾಗಿ ಆವನು ಸಡೆಯುತ್ತಿದ್ದು. ಸುಂದರನಲ್ಲಿದ್ದರೂ ಆವೇ ಶದ ಕಾವು ಯಾವನಕ್ಕೆ ಕಳೆ ಕೊಟ್ಟಿತ್ತು. ತೇಜಸ್ಸು ಮುಖಿದಿಂದ, ಮೈಯಿಂದ ಹೊರಹೊಮ್ಮುತ್ತಿತ್ತು. ಪ್ರೋಲೀಸರು ಬಂದು ತಡೆದಾಗ ದಿಟ್ಟಿತನದಿಂದ ಆವರ ಜೊತೆಗೆ ಹೋದ. ಹೋಗುವ ಮುನ್ನ ಕಿಟ್ಟಿಯ ಕಡೆಗೆ ತಿರುಗಿ ನೋಡಿರಲಿಲ್ಲ.

ಅದಕ್ಕೆ ಮೂರಾ ನಾಲ್ಕು ತಿಂಗಳನ ಹಿಂದೆಯೇ ಆವರಿಬ್ಬಿರಿಗೆ ಪರಿಚಯವಾಗಿತ್ತು. ಆವಳ ಅಣ್ಣಿಗೆ ಬುದ್ಧಿವಂತ ಹುಡುಗರನ್ನು ಕಂಡರೆ ಗೌರವ. ಆವನನ್ನು ಆಗಾಗ ವನನೇಗೆ ಕರೆತರುತ್ತಿದ್ದು. ತನ್ನ ಪ್ರತಿಭೆ, ಸೌಜನ್ಯಗಳಿಂದ ಆವನು ಮನೆಯವರೆಲ್ಲರ ವಿಶ್ವಾಸಕ್ಕೆ ಪಾತ್ರ ನಾಗಿದ್ದು.

ಆದರೆ ಚೇವಳಿಯ ನಂತರ ಆವರ ವಿಶ್ವಾಸವನ್ನು ಕಳೆದು ಕೊಂಡಿದ್ದು — ಆವಳೊಬ್ಬಿಳನ್ನು ಬಿಟ್ಟು. ಕಳೆಯುವ ಮಟ್ಟವನ್ನು ನಿರಿತ್ತು ಆವಳ ವಿಶ್ವಾಸ. ಮಗನ ಮೇಲೆ ಪ್ರಭಾವ ಬೀರಿ ಆವನನ್ನು ರಾಜಕೀಯಕ್ಕೆ ದೇಹನೆಡು ಆವಳ ತಾಯಿ ತಂದೆಯವರಿಗೆ ಆಸಮಾಧಾ ನಾಗಿತ್ತು. ತಂದೆಯ ಪ್ರಭಾವಕ್ಕೆ ಒಳಗಾದ ಆವಳ ಅಣ್ಣಿ ಸ್ನೇಹಿ ತನಿಂದ ದೂರ ಸರಿಯತ್ತ ಬಂದ. ಅಣ್ಣಿ ದೂರ ಸರಿದಂತೆ ಹತ್ತಿರ ಸರಿಯತ್ತೊಡಗಿದಳು ಇವಳು. ಆವನ ಪುರೋಗಾಮಿ ದೃಷ್ಟಿ, ಸುಧಾ ರಕ ಮನೋಭಾವ ತಾಯಿತಂದೆಯವರಿಗೆ ಸಂಶಯಾನ್ವಯದವಾಗಿತ್ತು, ಆಶಾಂತಿಗೆ ಕಾರಣವಾಗಿತ್ತು.

ಆವನ ಬಂಡಾಯ ಕೇವಲ ಯೋವನದ ಕುದಿಭಾವನೆಯ ಪರಿ ಣಾಮವಾಗಿರಲಿಲ್ಲ. ಆದರೆ ಜೀವನದ ಗೋಪ್ಯರವನ್ನು ವಾಸ್ತವದ ವಿಷತೆಹಕ್ಕಿಯ ಮೇಲೆ ಜೊಡಿಸಲು ಯತ್ನ ಸುತ್ತಿದ್ದು. ಬಾರಿಬಾರಿಗೂ ಗೋಪ್ಯರ ಉರುಳಿ ಬೀಳುತ್ತಿತ್ತು. ಬೀಳುವಾಗ ಆವನನ್ನೂ ಎಲೆದು ಕೊಂಡೇ ಬೀಳುತ್ತಿತ್ತು. ರಾಜಕೇಯದಲ್ಲಿ, ಸಮಾಜದಲ್ಲಿ ಎಲ್ಲ ಕಡೆ ಯಲ್ಲೂ ಆವನಿಗೆ ಹೆಟ್ಟಿಗಳು ಬೀಳತ್ತೊಡಗಿದವು. ಜನಕ್ಕೆ ಅಷ್ಟು

ಕಲೋರ ಸೂರ್ಯ ಹೇಳಿರಲಿಲ್ಲ: ಆದರೆ ಸೂರ್ಯನಿಗೆ ಬೀಳಗುವು ದನ್ನು ಬಿಡಲಾಗಲಿಲ್ಲ.

ಇದರ ಸತ್ಯಾಂಶ ಅವಳಿಗೆ ಮನದಟ್ಟುಗಿತ್ತು. ಆದರೆ ಜನರಿಗೆ ತಿಳಿಯವಡಿಸುವ ವ್ಯವಧಾನ ಅವಳಿಗರಲಿಲ್ಲ.

ತಾಯಿತಂದೆಗೆ ದೇಶಕ್ಕೆ ಸ್ವಾತಂತ್ರ್ಯ ಬಂದದ್ದೆಕ್ಕಿಂತ ಹೆಚ್ಚಿನ ಸಂತೋಷದ ಸಂಗತಿಯೆಂದರೆ ಆದರ ಹಿಂದೆಯೇ ಆವನಿಗೆ ದೊರೆತ ಕೆಲಸ. ಮತ್ತೆ ಅವನನ್ನು ವಿಶ್ವಾಸದಿಂದ ಕಾಣಲಾರಂಭಿಸಿದರು. ಈ ಹೊಸ ವಸಂತದಲ್ಲಿ ಮುಂಚ್ಚುಮರೆಗಳು ಮಾಯವಾದುವು. ಒಬ್ಬ ರಿಂದೊಬ್ಬರು ಪ್ರಯಾಸದಿಂದ ಬಚ್ಚಿಪ್ಪಿದ್ದ ಭಾವನೆಗಳನ್ನು ಇಬ್ಬರೂ ಹೊರಿಗೆಡಹುವ ಧೈಯರು ಮಾಡಿದರು. ವೃಜಾ ವಸಂತ ನೆಲೆಸಿತು.

ಆದರೆ ಸ್ವಲ್ಪಕಾಲ ಮಾತ್ರ. ಮೇಲಧಿಕಾರಿಗಳ ಮೇಲೆನ್ನೊಂದಿಕೆಯನ್ನು ಬದಿಗೊತ್ತಿ ಒಳಗಿನ ಕಸದ ಗುಡ್ಡೆಗಳನ್ನು ಕಂಡಾಗ ಆವನಿಗೆ ರೇಗಿಗಿಂತ ಹೆಚ್ಚಾಗಿ ಹತಾಶಯಾಯಿತು. ಪ್ರಗತಿಗೆ ವಿರುದ್ಧವಾಗಿ ನಿಂತ ಆಲಸಿ ಕಸದ ಗುಡ್ಡೆಗಳು ಕಿಡಿಯನ್ನು ಸಹಿಸಲಾರದೆ ಹೋದವು. ಕಚೇರಿಯಲ್ಲಿನ ನಿತ್ಯ ಜಗತ್ವವನ್ನು ಸಹಿಸಲಾರದೆ ಅವನು ಕೆಲಸಕ್ಕೆ ರಾಜೀನಾಮೆ ಕೊಟ್ಟಿ.

ಕೆಲಸಕ್ಕಿಂತ ರಾಜೀನಾಮೆ ವಸಂತದ ಕೊನೆಯ ಹೆಚ್ಚೆ ಎನ್ನುವುದರ ಶರಿವು ಆವನಿತ್ತು. ಒಂಮು ಸಂಜೆ ಅವಳಿಗೆ ತಿಳಿಸಿದ : ‘ದೇಶಕ್ಕು ಹೊಸ ಧೈಜ ಬಂದಿದೆ, ನಿಜ. ಮನೆಗೆ ಹೊಸ ಬೋಂಡು ಬಂದಿದೆ; ಆದರೆ ಮನೆಯ ಸ್ಥಿತಿಗಳಲ್ಲಿ ಸ್ವಲ್ಪವೂ ಒವಲಾವಣೆಯಾಗಿಲ್ಲ. ಗಾಂಧಿಟೋಸಿ ಚೆನ್ನುದ ಅಲಂಕಾರದಿಂದ ಭಾರವಾಗಿದ, ನಿತ್ಯೇತನವಾಗಿದೆ. ಖಾದಿನೊಲಿನೆಳೆಯಿಂದ ಕೂರ ಬಂಡವಾಳುಶಾಹಿಗಳ ಕುತ್ತಿಗೆಯನ್ನು ಕೊಯ್ಯಲಾಗದು. ಹರಿತವಾದ ಉಕ್ಕಿನ ತಂತಿ ಬೇಕೇ ಬೇಕು. ಚೂಪಾದ ಹಲ್ಲುಗಳರುವ ಉಕ್ಕಿನ ತಂತಿ. ಅದನ್ನು ಆವರ ಕುತ್ತಿಗೆಗಳ ಮೇಲಿಟ್ಟು ಈ ಕಡೆ ಒಬ್ಬರು ಆ ಕಡೆ ಒಬ್ಬರು ಹಿಡಿದು

ನಿಂತು ನಿಧಾನವಾಗಿ ಕೊಯ್ದಬೇಕು. ನಿ-ಧಾ-ನವಾಗಿ. ತೊಟ್ಟು  
ತೊಟ್ಟು ರಕ್ತ ನೆಲಕ್ಕೆ ಬೀಳಬೇಕು. ಬಿದ್ದು ಹೊಂದನ್ನು ತೊಳೆಯ  
ಬೇಕು. ಕೊಯ್ದಿಸಿಕೊಳ್ಳುವವರ ಚೀತ್ವಾರಕ್ಕೆ ನಡುಗಿ ಅವರು  
ಕಟ್ಟಿದ ಇವಾರತಿಗಳೆಲ್ಲ ಒಂದೊಂದಾಗಿ ನೆಲಕ್ಕುರಳಬೇಕು. ಆ  
ಮೇಲೆ ಸ್ವಚ್ಛವಾದ ನೆಲದ ಮೇಲೆ ಹೊಸ ಜನಾಂಗವೆಲ್ಲ ಸೇರಿ ಹೊಸ  
ದಾದ, ಸ್ವಚ್ಛವಾದ ಕಟ್ಟಿಡಗಳನ್ನು ಕಟ್ಟಬೇಕು....'

ತೆಂಕೆಯುಂದಲೇ ಕೇಳಿದಳು, ‘ತಂತಿಯ ಇನ್ನೊಂದು ತುದಿ  
ಯನ್ನು ಹಿಡಿಯುವರಾರು?

ಎದೆ ಮೋರೆಯಿಟ್ಟಿತು, “ನಿಂನು” ಎನ್ನು, “ನೀನು  
ಎನ್ನು”

ಮಾತು ನಿಲ್ಲಿಸಿ ಅವಳ ಕಡೆಗೆ ಸೋಡಿದ. ಕಣ್ಣಗಳು ದೇಹ  
ದುದ್ದು ನಿಧಾನವಾಗಿ ಸಾದರವು. ಬಿಡದೆ, ಬಿಡಲಾರದೆ ಗಾಡಿ ನಿಲ್ಲು  
ಣದಿಂದ ನಿಲ್ಲು ಣಕ್ಕೆ ಹರಿಯಿತು, ಒಂದು ಕ್ಷೇತ್ರ ಕಣ್ಣ ಕರಗಿತು.  
ಮರುಕ್ಷೇತ್ರದಲ್ಲಿ ಕಬ್ಬಿಣವಾಯಿತು. ‘ಜನತೆ’ ಎಂದವನೆ ಅಲ್ಲಿಂದ  
ಕಾಲ್ತೆಗೆದ.

ರಾಜೇನಾಃಮೆಯ ಸುದ್ದಿ ಮುಚ್ಚಿದ ಕೂಡಲೇ ಅವಳ ತಂದೆತಾಯಿ  
ಯರು ಮನೆಯ ಬಾಗಿಲನ್ನು ಬೇಗ ಮುಚ್ಚಿದರು, ಭದ್ರವಾಗಿ  
ಮುಚ್ಚಿದರು. ಬಾಗಿಲು ಬಡಿತದ ಜೋರು ಸದ್ದಿನಲ್ಲಿ ಅವಳ ಬಿಕ್ಕು  
ಯಾರಿಗೂ ಕೇಳಿಸಲಿಲ್ಲ.

‘ಅಯ್ಯೋ ಇವನೆ ಹಣೇ ಬರಹ ಇಷ್ಟೇ. ನನಗೆ ಮೋದಲಿ  
ನಿಂದಲೂ ಗೊತ್ತಿತ್ತು, ಹೀಗಾಗುತ್ತೇ ಅಂತ’, ಎಂದರು ತಾಯಿ  
ಅಗುಣ ಹಾಕುತ್ತ.

ಅವಳ ಮದುವೆಗೆ ಒಂದು ವರ್ಷ ಮುಂಚೆ ನಡೆದ ಅಣ್ಣನ  
ಮದುವೆಯಲ್ಲೇ ಮತ್ತೆ ಅವನನ್ನು ಕಂಡದು. ಅಷ್ಟು ಹೊತ್ತಿಗಾಗಲೇ  
ಅವನು ಕಮ್ಮಿನಿಸ್ತೂ ಎನ್ನುವ ಆರೋಪ ಬಂದಿತ್ತು. ಹೆಸರುಪಟ್ಟಿ  
ಅಂಟಿಸುವುದು ಜನರಿಗೆ ಸ್ತ್ರಿಯವಾದ ಒಂದು ಹವ್ಯಾಸ. ನ್ಯೆ ಮೋದ

ಲಿನಿಂದಲೂ ಸೊರಗಿತ್ತು. ಒಂದು ವರ್ಷದಲ್ಲಿ ಆವನ ಮುಖಿದ ಮೇಲೆ ನೂರು ಗೆರೀಗಳು ಮೂಡಿದ್ದವು.

ತಾನು ಎಷ್ಟುಕ್ಕೆ ಕಾರಣ ?

ಅಂದೇ ಅಣ್ಣನೇ ಇನ್ನೊಬ್ಬಿ ಗೆಳ್ಳಿಯನೆ ಪರಿಚಯವಾದದ್ದು. ಸುಂದರ. ಒಳ್ಳೆಯ ಕೆಲಸದಲ್ಲಿದ್ದ. ಆವನು ಕಟ್ಟಿಗೆ ಬಿದ್ದ ಕೂಡಲೇ ಆವಳ ತಂಡೆತಾಯಿಯರ ಮನಸ್ಸಿನಲ್ಲಿ ನಿಧಾರ ಮೂಡಿತ್ತು. ಆವನ ಕಟ್ಟಿಗೆ ಅವಳು ಬಿದ್ದ ಕೂಡಲೇ ಅವನ ಮನಸ್ಸಿನಲ್ಲಿ ನಿಧಾರ ಮೂಡಿತ್ತು. ಮಗಳನ್ನು ಹಿಂಬಾಲಿಸುತ್ತಿದ್ದ ಆವನ ದೃಷ್ಟಿಯನ್ನು ನೋಡಿ ದಾರಿ ಸುಗಮವಾಯಿತು ಎಂದುಕೊಂಡು ತಂಡೆ ತಾಯಿ ಉಸಿರಿಕ್ಕಿದ್ದರು.

ಆವಳ ಮೇಲೆ ಆವನ ದೃಷ್ಟಿ, ಆವನ ಮೇಲೆ ಆವರ ದೃಷ್ಟಿ ಇವುಗಳನ್ನು ಕಂಡ ಪ್ರಭಾಕರ ಹೊರಡುವ ಮುನ್ನ ಅಂದ, ‘ಸುಖ ವಾಗಿರು, ಎನ್ನ ಲಿಲ್ಲಪಲ್ಲ !’

‘ ಸಾಧ್ಯವಾದರೆ ಸಂತೋಷವಾಗೂ ಇರು, ’ ಎಂದ. ಆದರೆ ಕಣ್ಣಿಗಳಲ್ಲಿ ಆವನಂಬಿಕೆ ಇತ್ತು.

ಆವಳ ಮದುವೆಗೆ ಆವನು ಬಂದಿರಲಿಲ್ಲ. ಎರಡು ವರ್ಷಗಳ ಕರಿಣ ಶಿಕ್ಷೆಯನ್ನು ನುಭವಿಸುತ್ತಿದ್ದ ಆಗ.

ಆವನಿಗೇ ವಾಸಿ; ಏರಡೇ ವರ್ಷ.

ಗಂಡ ಒಳ್ಳೆಯವನು. ತನ್ನನ್ನು ಕಂಡರೆ ತುಂಬ ಪ್ರೇಮ. ಪ್ರೇಮಕ್ಕಿಂತ ಹೆಚ್ಚು ಹೆಚ್ಚು, ತನ್ನ ಆದರಾತಿಧ್ಯಾ, ಶೈದಾಯ. ಸುಗುಣಗಳನ್ನು ಆವನ ಸ್ವೇಹಿತರು ಹೊಗಳಿದಾಗ ಆವನಿಗೆ ಉಬ್ಬಿ ತ್ತಿತ್ತು. ಸಮಾಜದಲ್ಲಿ ಒಂದು ಗಣ್ಯ ಸಾಫಿನ, ಉದ್ದೇಶ್ಯಗದಲ್ಲಿ ಒಂದು ಉನ್ನತ ಪದವಿ ಇವುಗಳನ್ನು ಪಡೆದಿರುತ್ತದು ಹೆಂಡಳಿಯ ಸಹಕಾರ ದಿಂದಲೇ ಎಂದು ನಂಬಿದ್ದ. ಸ್ವೇಹಿತರು, ಕಚೇರಿ, ಕ್ಷಾಬ್, ಹೆಂಡತಿ, ಮಗು. ಆವನ ಸಣ್ಣ ಪ್ರಪಂಚದಲ್ಲಿ ತೈಪ್ಪಿ ತುಂಬಿತ್ತು.

ತನಗೆ ಕತ್ತಲು ಹೆಚ್ಚಾದಾಗ ದಾರಿ ತೋರುತ್ತಿದ್ದವು. ಅಯಾಸ ಗೇರಿನಿಂದ ಸುತ್ತಲ್ಪಟ್ಟ ಒಂದು ಜೊತೆ ಬೆಂಕಿ ಕಣ್ಣಿಗಳು.

ಇನ್ನು ಹೊತ್ತಿಗೆ ಸೇರಿಮನೆಯಲ್ಲಿ ನಿದ್ರೆ ಮಾಡುತ್ತಿರಬಹುದು. ನಿದ್ರೆ? ಜನರ ಹರಿಯದ ನಿದ್ರೆ ಅವನ ನಿದ್ರೆಯನ್ನು ಕಸಿದು ಬಹಳ ಪರಿಗಳಾಗಿದ್ದವು. ಯಾರೂ ಕಸಿಯಲಾಗದ ನಿದ್ರೆ ಬರುವತನ್ನ ಹೀಗೇ ನೋಂದಿನ ಎಚ್ಚರ.

ಏನು ಒಂದ ಹಾಗಾಯಿತು? ನಿಜ. ಏನು? ನಿದ್ರೆ ಹರಿದ ಕೆಲವರ ಕೃತಜ್ಞತೆ ಕಣ್ಣಿಗಳು ಅಷ್ಟೇ.

\* \* \*

‘ ಪದ್ಮಾನಿ, ನಿದ್ರೆ ಮಾಡುತ್ತಿದ್ದೀಯಾ? ’

ಬೆಳ್ಳಿ ಎದ್ದು ಬಾಗಿಲು ತೆಗೆದಳು. ಗಂಡನ ಮುಖದ ನಗು ವನ್ನು ತಾನೂ ನಿಧಾನವಾಗಿ ಪ್ರತಿಬಿಂಬಿಸಿದಳು.

‘ ಈಗ ಶಂಕರ ಹೇಳುತ್ತಿದ್ದು. ನನಗೆ ಪ್ರಮೋಷನ್ ಖಂಡಿತವಂತೆ. ಮುಂದಿನ ತಿಂಗಳು ನಿನಗೆ ಒಂದು ಹೊಸ ಸೀರೆ! ’

ಉತ್ತಾಹದಿಂದ ಹತ್ತಿರ ಬಂದ. ಸಿಗರೀಟೆನ ವಾಸನೆ ಜಾಚಿ ಹೊವಿನ ಸುವಾಸನೆಯನ್ನು ಹಿನ್ನಪ್ಪಿಸಿತು.

## ಫ್ರೀಡ್‌ಲ್

ರಾಯರು ಪಾರ್ವತಿಯನ್ನು ಮದುವೆಯಾದಾಗ ಅವಳಿಗೆ ಹೆಡಿ ನಾರು ವರ್ಷ ಪಯಸ್ಸು. ಪಾರ್ವತಿಯ ತಂಡೆ ನರಸಿಂಹಯ್ಯನವರ ಕೇಂಪನ್ನು ಪರೀಕ್ಷೆಸಲು ಹೆಳ್ಳಿಗೆ ಬಂದ ರಾಯರು ಉಂಗಿ ಹಿಂತಿರುಗು ವಾಗ ಜೊತೆಯಲ್ಲಿ ಪಾರ್ವತಿಯನ್ನು ಕರೆದೂಯ್ಯಾರು. ತಿಂಗಳ ಕಾಲ ಮನೆಯಲ್ಲಿಯೇ ನೆಲೆಸಿದ ರಾಯರ ಗಂಭೀರವಾದ ನಡವಳಿಕೆ ಮಾತುಕತೆ, ಪ್ರತಿಮೆಗಳಿಗೆ ಮರುಭಾದ ನರಸಿಂಹಯ್ಯನವರು ತಮ್ಮ ನಾಲ್ಕುನೇಯ ಮಗಳಾದ ಪಾರ್ವತಿಯನ್ನು ಅವರ ಮನೆಗೆ ಸೇರಿಸಬೇಕೆಂದು ಬಯಸಿದರು. ರಾಯರ ಮೊದಲನೇಯ ಹೆಂಡತಿ ಸತ್ತು ಮೂರು ವರ್ಷಗಳಾದವು, ಅವರಿಗೆ ಒಟ್ಟು ಮಗನಿದ್ದಾನೆ ಎಂಬ ವಿಷಯಗಳು ಗೊತ್ತಿದ್ದರೂ, ರಾಯರಿಗೆ ಇರುವ ಅಪಾರ ಐಶ್ವರ್ಯ, ಸಮಾಜದಲ್ಲಿನ ಗಣ್ಯಸ್ಥಾನ ಇವುಗಳನ್ನು ನೆನಪಿಗೆ ತಂದುಕೊಂಡು ಪಾರ್ವತಿಯ ತಾಯಿ ಏನು ಆಕ್ರೋಪಣಿಗಳನ್ನೂ ತರಲಿಲ್ಲ. ತಂಡೆ ತಾಯಿ ಉಪಚಾರಕ್ಕಾಗಿ ಮಗಳನ್ನು ಕೇಳಿದರು. ರಾಯರ ಭವಾಗ್ಯಕೃತಿ, ತಿಳಿಗೆಂಪು ಬಣಿದ ಸೌಮ್ಯ ಮುಖ, ಹೆನ್ನೆಯಿಂದ ಸೆಟಿದು ನೀತ ದೀಂಡ್ನ ಮಿಸೆ ಇವುಗಳನ್ನು ಕೆಂಡು ಆಕರ್ಷಿತಳಾಗಿದ್ದ ಪಾರ್ವತಿ ರಾಯರ ವಿವಯವಾಗಿ ತಂಡೆ ನಡಿಸಿದ ಗುಣಗಾನೆ, ಅವರ ಐಶ್ವರ್ಯದ ವಿಷಯವಾಗಿ ತಾಯಿ ಬಣಿಸಿದ ಕತೆ, ಕನಸುಗಳು ಇವುಗಳಿಂದ ಉತ್ತೀರ್ಜಿತಳಾಗಿ ಸಮ್ಮತಿ ಮಾಡಿಸಿದಳು. ನರಸಿಂಹಯ್ಯನವರು ರಾಯರನ್ನು ಅವರ ಮದುವೆಯ ಬಗೆಗೆ ಸೂಕ್ಷ್ಮವಾಗಿ ಪ್ರತ್ಯೇಕಿಸಿ ನೋಡಿದರು. ಸರಿಯಾದ ಹೆಣ್ಣು ಸಿಕ್ಕಿದಲ್ಲಿ ಮದುವೆಯಾಗಲು ತನ್ನ ದೇನೂ ಅಡ್ಡಿಯಿಲ್ಲವೆಂದು ರಾಯರು ಉತ್ತೀರ್ಜಿಸಿದಾಗ ಅಧ್ಯ ಸಮ್ಮತಿ ಸಿಕ್ಕು

కూగే ఎందు నరసింహయైనవరు తిలిదరు. ఇదక్కే కారణవిల్ల దిరలిల్ల. తమ్మ మగళ మేలే రాయరు హరిశుత్తిద్ద దృష్టి, సందేహక్కే ఆస్పుద కొడడప్పు స్ఫ్యవాగిరుత్తిత్తు. పావసతియ ముగ్గ సౌందర్య తారుణ్యవన్న కుండె బిట్ట పట్టణవాసి రాయి రన్న ఆకషిసిద్ద సహజవే. ఉత్తరద ఉళద అధ్య భాగ వన్న కేళ తిలియలు నరసింహయైనవడు కవణిసిదరు. ఒందు సంజీ, రాయర స్తుతి, తమ్మ తాపత్రయ ఇన్నగళ దీఘాఫ వరది యాద మేలే ఆండుత్తలే బిన్నవిసిదరు, ‘నన్న మగళు పావసతియన్న మదువేయాగి నన్న మనేయన్న ఉద్ధరిసబేకు తావు.’ ఇప్పు హోత్తిగి సంజీ రాత్రియాగిద్దుదరింద రాయర ముబి కాణిసలిల్ల. ఉత్తర మాత్ర కేళిసితు. ఎందిన ఆను ద్వేగద, గంభీర ధ్వని : ‘యోజిసి హేళుతేసేనే’. రాయరు యోజిసలు కేవల ఎరడు దినగళన్న తెగెదుచొండరు. మత్తొందు వారదల్లి మదువే జరుగితు. మదువేగి బరలు తమ్మ బిళగదవరారూ ఇల్లవెందు రాయరు తిలిసిదరు. ఉని సింద ఆవర ఇబ్బరు, మావరు స్నేహితరు, ఒబ్బ గుమాస్తే ఇప్పు జనరు మాత్ర బందిద్దరు. రాయర మగ శ్రీకట్ట మాయాజిగాగి చేరే ఉఱిగి హోగిద్దరింద ఆవనూ బరలాగలిల్ల. మదువే హచ్చు గలాటయిల్లదే హళ్ళయ దేవసాథానదల్లి నడే యితు. ఆమంత్రితరల్లి బకుమంది పావసతియ భాగ్యవన్న కొండాడిదవరే. ఎల్లో ఒబ్బిబ్బరు, ‘వరసిగి వయస్సు ప్పల్ల హచ్చుల్లవే ? ’ ఎందరు.

పావసతి రాయర మనేయల్లి నేలేసిద్ద శు. మగళన్న కెళుహిసలు బందిద్ద తండె తాయియరు రాయర విశాలవాద మనే, ఆళుకాళుగళన్న నోడి బేరగాదరు. మగళ ఆద్వష్ట

ವನ್ನು ಕಂಡು ಸಂತೃಪ್ತರಾದರು. ಆವರು ಹೆಚ್ಚಿಗೆ ಹೀಂತಿರುಗುವ ಹಿಂದಿನ ದಿನ ರಾಯರ ಮಗ ಶ್ರೀಧರ ಪಂಡ್ಯವನ್ನು ಮುಗಿಸಿಕೊಂಡು ಖಾರಿಗೆ ಬಂದ. ರಾಯರ ದೀಪ್ರೇ ಕಾಗದ ಅವನಿಗೆ ತಲುಪಿದ್ದರಿಂದ ಮದುವೆ ಅವನಿಗೆ ಆಶ್ಚರ್ಯಕರವಾಗಿ ಕಾಣಲಿಲ್ಲ. ರೈಲಿನಲ್ಲಿ ಹೋಗು ಶ್ರೀದ್ವಾಗ ಪಾರ್ವತಿಯ ತಾಯಿ ನೇಮ್ಮದಿಯಿಂದ ಗಂಡನಿಗೆ ಹೇಳಿದರು : ‘ಸಧ್ಯ, ಪಾರ್ವತಿಯ ಯಜಮಾನರಿಗೆ ಚಿಕ್ಕ ಮಕ್ಕಳು ಯಾವವೂ ಇಲ್ಲವಲ್ಲ. ಈ ಹುಡುಗ ಪರವಾಗಿಲ್ಲ, ದೊಡ್ಡವನು. ತನ್ನನ್ನು ತಾನು ನೋಡಿಕೊಳ್ಳುತ್ತಾನೆ.’

ಮದುವೆಯಾದ ನೋಡಲ ಮೂರು ತಿಂಗಳು ಪಾರ್ವತಿಗೆ ಮೂರು ವಾರಗಳಂತೆ ಕಳೆದುಹೋಬವು. ಆಮೇಲಿನ ಆರು ತಿಂಗಳು ಆರು ತಿಂಗಳಂತೆ ಕಳೆದವು. ವರ್ಷದ ಕಡೆಯ ಮೂರು ತಿಂಗಳಂತೆ ವರ್ಷದ ಕಾಲವನ್ನು ಆಕ್ರಮಿಸಿದವು.

ಮದುವೆಯ ಹೋಸತರಲ್ಲಿ ಕೋಟಿನ ಕೆಲಸವನ್ನು ಸ್ವಲ್ಪಮಟ್ಟಿಗೆ ನಿಲ್ದಾಸಿಸಿದ್ದ ರಾಯರು ಕಾಲಕ್ರಮೇಣ ಕೆಲಸಕ್ಕೆ ಮೋಡಲಿನಂತೆಯೇ ಗಮನವನ್ನು ಕೊಡಲಾರಂಭಿಸಿದರು. ಉರ ಹೊರಗಿನ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ದರು; ತಮ್ಮ ಸ್ನೇಹಿತರ ಮನೆಯವರಿಗೆ ಅವಳನ್ನು ಪರಿಚಯ ಮಾಡಿಕೊಟ್ಟಿರು. ರೇಡಿಯೋ ಹಾಕುವುದನ್ನು ಶೋರಿಸಿಕೊಟ್ಟು ತಾವು ಕೋಟಿಗೆ, ಅಲ್ಲಿಂದ ಕ್ಷಾಬಿಂಗೆ ಹೋದರು.

ಪಾರ್ವತಿ ಮನೆಯಲ್ಲಿ ಸಾಫಿತಳಾದಳು. ದೊಡ್ಡ ಉರನ್ನು ಕುತ್ತಾಹಲದಿಂದ, ಉತ್ಸಾಹದಿಂದ ನೋಡಿದಳು. ರಾಯರು ಪರಿಚಯ ಮಾಡಿಕೊಟ್ಟಿರು ಮನೆಗೆ ಹೋಗಿ ಬಂದಳು. ಆದರೆ ಕ್ರಮೇಣ ವಾಗಿ ಹೋಗುವುದನ್ನು ಕಡಿಮೆ ಮಾಡಿದಳು. ಕಡೆಗೆ ನಿಶ್ಚಯೇ ಬಿಟ್ಟಿಳು. ರಾಯರ ಸ್ನೇಹಿತರ ಪತ್ತಿಯರು ಆವಳಿಗಿಂತ ಬಹಳ ವರ್ಯಾಸ್ಯಾದವರು, ಬಹು ಕಾಲದಿಂದ ಪಟ್ಟಣದಲ್ಲಿ ನೆಲೆಸಿದವರು, ಅವಳ ತಂಡೆ ಶ್ರೀಮಂತರಲ್ಲಿವೆಂಬುದನ್ನು ಬಲ್ಲವರು. ಆವರಲ್ಲಿ ಯಾರ ಸಹಾಯವೂ ಪಾರ್ವತಿಗೆ ರುಚಿಸದೆ ಹೋಯಿತು.

మనేయల్లి ఆడిగిగే ఒబ్బు ఆడిగియవనిద్ద. మని కెలసక్కు ఇబ్బరు, మూరు ఆళుగలిద్దరు. పావ్ తిగే ఏను కెలసవన్నూ మాడువ అవ్యాకతే ఇరలిల్ల. అవకాశపూ ఇరలిల్ల.

ఒందు దిన పావ్ తి రాయరిగే హేళిదరు : ‘ దినవెల్లా ఒబ్బుళే మనేయల్లిరబేకు. చేజారాగుత్తే ’ అవరిగే అపరాప వాద లఘుత్వదింద రాయరు నుడిదరు : ‘ నీనూ నన్న జొకే కోటిగే బా. నన్న కెలసదల్లి సకాయ మాడు.’ హాస్య వన్ను గురుతిసదే పావ్ తి మరునుడిదళు : ‘ నానూ ఓదిదోఇ ఖాగిదై హాగే మాడబహుదాగిత్తు ’. రాయరు హాస్యవన్ను ముందువరిసిదరు. ‘ ఈగలూ ఏనంతి ? దినా తీథరన క్షేత్రి పాత హేళిసికో. నీన్న మగనాదరూ అవను నినగింత ఎరడు నవ్ దోషవను. ఆద్దరింద జికోవైన క్షేత్రి పాత హేళిసి కోళ్హైదు హేగే అనొవై సంకోచపూ ఇరోఎద్దు ! ఆ మేలే కాలేజిగే హోగి ఓదు ! ’ తీథర ! పావ్ తియ ఎదే బడిత ఏకోఇ, ఇద్దక్కిద్దంతి వేగవాయితు. చేఁగ తలే ఎత్తి గండన ముఖవన్ను నోడిదళు. ముఖద మేలిన నగువన్ను కండు ఎదే బడిత నిఘానవాయితు. తానూ నగిగూడిసిదళు : ‘ నిమ్మ హాస్యవంతూ..... ! ’ హెండతియ ప్రతి నగువినింద రాయరు లుత్సుహగొండరు. ‘ హోగలి, నినగ్గాకే ఇష్టేలి కష్ట ? నానేఁ మనేయల్లి ఇద్దు బిడ్డిఎని. ఆయ్యె ? ఆపాగలాదరూ నీన్న దూరు తప్పుత్తే ! ’ హెండతి లుత్తర కొడువ మోదలేఁ అందరు : ‘ ఆమేలే నీనేఁ “ మారుహోక్కు నిమ్మన్న నోడ్డిరక్కు చేజారాగుత్తే. కెలసక్కు హోగి, ” అంత అంతియ ! ’ రాయరు ఇష్టు మాతన్ను ఆడిదుదు పావ్ తిగే ఆశ్చయివా యితు. హేగే, లఘురేతియల్లి ఆడిదుదు ఆవళగే స్థియనచే

ಗತ್ತು. ಇನ್ನೊ ಮಾತನ್ನಾಡಬೇಕೆನಿಸಿತು. ಆದರೆ ರಾಯರು ಆಕಳಿಸಿದರು.

ಅಂದು ರಾತ್ರಿ ಪಾರ್ವತಿಗೆ ಒಂದು ಕನ್ಸಾಯಿತು; ಅವಳು ಶೀಧರನನ್ನು ಪಾಠ ಹೇಳಿಕೊಡಿಂದು ಕೇಳುತ್ತಿದ್ದಳು. ಅವನು ನಿರುತ್ತಾಹವನ್ನು ತೋರುತ್ತಿದ್ದು. ಅನ್ನ ಹೊತ್ತಿಗೆ ರಾಯರು ಒಂದರು. ಆಗ, ಏಕೋ ಏನೋ, ಶೀಧರನ ಮೇಲೆ ರೇಗಿದಳು. ಅವನು ಕೋಣೆಯನ್ನು ಬಿಟ್ಟು ಹೊರಟಿಹೊಡ.

ಬೆಳಗಾಗುವ ಹೊತ್ತಿಗೆ ಪಾರ್ವತಿಗೆ ಕನ್ಸ ಮರಿತುಹೊಗಿತ್ತು.

\* \* \* \*

ದಿನದಿನಕ್ಕೆ ಪಾರ್ವತಿಯ ಬೇಸರ ಬೆಳೆಯತ್ತೊಡಗಿತು. ತೌರಿನಲ್ಲಿ ಜನ ತುಂಬಿದ ಮನೆಯಲ್ಲಿ ಇದ್ದು, ಈಗ, ಇಲ್ಲಿ ಒಬ್ಬ ಜೇ ಇರುವದು ಅಸಹನೀಯವಾಗುತ್ತಿತ್ತು. ಅಲ್ಲಿ ದಿನವೆಲ್ಲ ಮಾಡಿದರೂ ಮಾರನೆಯ ದಿನಕ್ಕೆ ಖಳಿಯುವನ್ನು ಕೆಲಸವಿರುತ್ತಿತ್ತು. ಇಲ್ಲಿ ಮುಂದಿನ ಒಂದು ವಾರದ ಕೆಲಸವನ್ನೆಲ್ಲ ಮಾಡಿದರೂ ದಿನವನ್ನು ಕಳೆಯುದು ದುಸ್ತರ ವಾಗುತ್ತಿತ್ತು. ಓದಲು ಪ್ರಯತ್ನಿಸಿದಳು. ರಾಯರ ವಿಶಾಲವಾದ ಕೋಣೆಯಲ್ಲಿ ರಾಶಿರಾಶಿ ಪುಸ್ತಕಗಳಿದ್ದವು. ಎಲ್ಲವೂ ವಕೀಲವೈತ್ತಿಗೆ ಸಂಬಂಧಪಟ್ಟವುಗಳಾದ್ದರಿಂದ ಪಾರ್ವತಿ ಅವುಗಳನ್ನು ಮುಟ್ಟುವುದಕ್ಕೂ ಹೋಗಲಿಲ್ಲ. ಶೀಧರನ ಬಳಿ ಯಾವುದಾದರೂ ಕನ್ನಡದ ಕತೆ ಪುಸ್ತಕಗಳಿರಬಹುದು ಎಂದುಕೊಂಡಳು. ಆದರೆ ಅವನನ್ನು ಪ್ರತ್ಯೇಕಲು ಧೈಯರ ಬರಲಿಲ್ಲ. ಹಳ್ಳಿಯಲ್ಲಿ ಬೆಳೆದವಳಿಗೆ ನಾಗರಿಕ ತರುಣನನ್ನು ಮಾತನ್ನಾಡಿಸಲು ನಾಚಿಕೆಯಾಗುತ್ತಿತ್ತು. ಶೀಧರನೂ ಹೆಚ್ಚು ಮಾತಿನವನಾಗಿರಲಿಲ್ಲ. ಹೀಗಾಗಿ ಇಬ್ಬರೂ ಒಂದೇ ಮನೆಯಲ್ಲಿ ನಾಲ್ಕೆಯೇದು ತಿಂಗಳನಿಂದ ವಾಸಿಸುತ್ತಿದ್ದರೂ ಪರಷ್ಪರ ಮಾತನ್ನಾಡಿದುದೇ ಕಡಿಮೆ.

ಪಾರ್ವತಿಗೆ ಶೀಧರನನ್ನು ಪ್ರತ್ಯೇಕನ ಧೈಯರವರಲಿಲ್ಲ. ಆದ್ದು

ರಿಂದ ಅವನು ಮನೆಯಲ್ಲಿದೆ ಹೊತ್ತಿನಲ್ಲಿ ಅವನ ಕೊಡಿಯಲ್ಲೇ ಹುಡುಕಿ ನೋಡಬೇಕೆಂದು ನಿಧ್ಯ ರಸಿದಳು ಅಂತೆಯೇ ಒಂದು ಮಧ್ಯಾಹ್ನ ಅವನ ಕೋಣೆಯೊಳಗೆ ಕಾಲಿಟ್ಟಿಳು. ಎದುರಿಗೇ ಓದುವ ಮೇಜನ್ನು ಇಡಲ್ಪಟ್ಟಿತ್ತು. ಅದರ ಮೋಲಿನ ಪುಸ್ತಕಗಳನ್ನು ಒಂದೊಂದಾಗಿ ತೆಗೆದು ನೋಡಿದಳು, ಹಾಗೇ ಜೋಡಿಸಿ ಇಡುತ್ತಾ ಬಂದಳು. ಎಲ್ಲವೂ ಇಂಗ್ಲೀಷಿನ ಪುಸ್ತಕಗಳು. ಕೆಲವದರಲ್ಲಿ ವಿಚಿತ್ರಾಕೃತಿಯ ಸೀಸೆಗಳ ಚಿತ್ರಗಳಿದ್ದವು. ಇನ್ನು ಕೆಲವದರಲ್ಲಿ ಎಲೆಗಳ, ಹೊಗಳ, ಪ್ರಾಣಿಗಳ ಚಿತ್ರಗಳಿದ್ದವು. ಒಂದೆರಡು ಶಣ್ಣ ಶಂಕ್ಷೇತದ ಪುಸ್ತಕಗಳಿದ್ದವು. ಎಲ್ಲವನ್ನೂ ಅಲ್ಲಿಯೇ ಬಿಟ್ಟು ನೋಟ್‌-ಬುಕ್‌ಗಳನ್ನು ತೆಗೆದು ನೋಡಿದಳು. ಅವುಗಳಲ್ಲಿಯೂ ಏನೂ ಅಥವಾಗದಿದ್ದರೂ, ಅಜ್ಞಾದ ಪುಸ್ತಕಗಳಿಗಂತ ಆಸಕ್ತಿದಾಯಕವಾಗಿದ್ದವು. ಗೀಳಿದ ಕಡು ನೀಲಿ ಅಕ್ಷರಗಳನ್ನು ನೋಡಲು ಹಿತವೇಸಿತು. ಒಂದು ದಷ್ಟು ರಟ್ಟಿನ ಅಗಲವಾದ ಪುಸ್ತಕದಲ್ಲಿ ಪೆನಿಲ್ಲಿಸಿಂದ ಬರೆದ ಚಿತ್ರಗಳಿದ್ದವು. ಗೀರುಗಳಲ್ಲಿದ ಪುಟದಲ್ಲಿ ಚಿತ್ರಗಳಿದ್ದವು. ಮಗ್ನಿಲಿನ ಗರೆ ಹಾಕಿದ ಪಟದಲ್ಲಿ ಅಕ್ಷರಗಳನ್ನು ಬರೆಯಲಾಗಿತ್ತು. ಇಲ್ಲಿಯೂ ವಿಚಿತ್ರಾಕೃತಿಯ ಸೀಸೆಗಳನ್ನು ಚೆತ್ತಿಸಲಾಗಿತ್ತು. ಇನ್ನೂ ಎರಡು ಇಂತಹನೇ ಪುಸ್ತಕಗಳಿದ್ದವು. ಅವುಗಳಲ್ಲಿನ ಚಿತ್ರಗಳಂತೂ ತೀರ ವಿಚಿತ್ರವಾಗಿದ್ದವು. ವಜ್ರ, ಕಂಪುಗಳನ್ನು ಹೊಳಿದ ಜಡೆಬಿಲ್ಲಿಯಂತೆ ಕಾಣಿಸುತ್ತಿದ್ದ ವಶ್ವಲಾಕೃತಿಯ ಚಿತ್ರಗಳು, ವಂದರಿಯಂತೆ, ಚಿಂದಿ ಬಟ್ಟೆಯಂತೆ, ಒಂದರ ಮೇಲೊಂದು ಜೇಡನ ಬಲೆಯನ್ನು ಇಟ್ಟು ಹೊಲಿದಂತೆ ಕಾಣಿಸುತ್ತಿದ್ದ ಚಿತ್ರಗಳು— ಏನೇನೋ ಇದ್ದವು. ಆಶ್ಚರ್ಯದಿಂದ ಪುಟ ತಿರುವುತ್ತ ಹೋದಳು. ಖಾಲಿ ಹಾಳೆ ಸಿಕ್ಕಿತು. ಪುಸ್ತಕವನ್ನು ಮುಚ್ಚಿದಳು. ಬಿಳಿ ಹಾಳೆ ಖಾಲಿ ಹಾಸಿಗೆಯಂತಿತ್ತು. ಅವನ ಲಿಗರಿವಿಲ್ಲದಂತೆಯೇ ಅವಳ ದೃಷ್ಟಿ ಹತ್ತಿರದಲ್ಲಿಯೇ ಇದ್ದ, ಮಂಚದತ್ತ ಧಾವಿಸಿತು. ಆಕಾರಣವಾಗಿ ಉಸಿರು ಹತ್ತಿಬಂತು. ಗಡಿಬಿಡಿಯಿಂದ ಹೋರಿಗೆ ಹೋಡಳು.

ಆ ರಾತ್ರಿ ಪಾರ್ವತಿಗೆ ಕನ್ನಸಾಯಿಂತು. ಶ್ರೀಧರ ಅವನ ಕೋಂಕ್ಣ ಯಲ್ಲಿ ಓದುತ್ತಾ ಕುಳಿತಿದ್ದು. ಅವಳು ಒಂದು ನೋಟ್ ಬುಕ್ಕನ್ನು ತೆಗೆದುಕೊಂಡು ಹೋಗಿ ಅವನ ಮುಂದೆ ಇಟ್ಟಳು. ಅವನು ತಲೆ ಎತ್ತಿ ನೋಡಿದ. ಪುಸ್ತಕವನ್ನು ತೆರೆದಿಟ್ಟು ಅಂದಳು : ಶ್ರೀಧರ, ಚಿತ್ರ, ಬರಿ'. ಅಷ್ಟರಲ್ಲಿ ಹಿಂದಿನಿಂದ ರಾಯರ ಧ್ವನಿ ಕೇಳಿಬಂತು : 'ಪಾರ್ವತಿ, ಪಾರ್ವತಿ'. ಬೆಚ್ಚಿಬಿದ್ದು ಹಿಂದಕ್ಕೆ ಓಡಿಹೋದಳು.

ಬೆಳಗ್ಗೆ ಏಳುವ ಹೊತ್ತಿಗೆ ಕನ್ನಸು ಮನುಷಾಗಿತ್ತು.

ಒಂದು ರಾತ್ರಿ ರಾಯರು ಪುಸ್ತನ್ನಾಗಿದಾಗ್ಗ ಪಾರ್ವತಿ ಅವರನ್ನು ಕೇಳುವ ಧೈಯರ್ ಮಾಡಿದಳು : 'ನನಗೇಂದಿವ್ವ ಕನ್ನಡ ಕತೆ ಪುಸ್ತಕಗಳನ್ನು ತಂದುಕೊಡಿ'. ಎಲೆ ಅಡಿಕೆಯನ್ನು ಮೆಲ್ಲುತ್ತ ರಾಯರು ಪ್ರಶ್ನಿಸಿದರು : 'ಯಾಕೆ ? ಪಾಠದ ಪುಸ್ತಕ ಬೇಜಾರಾಯಿ ತೇನು ?' ಆಶ್ಚರ್ಯದಿಂದ ಕೇಳಿದೆಳು : 'ಪಾಠದ ಪುಸ್ತಕ ? ಯಾವ ಪಾಠದ ಪುಸ್ತಕ ?' ರಾಯರು ನಕ್ಕರು : ಶ್ರೀಧರನ ಕೈಲಿ ವಾರ ಹೇಳಿಸಿಕೋ ಅಂತ ಹೇಳಿದೆನಲ್ಲ, ಮರೆತುಹೋಯಿತೆ ?' ಅಡಿಕೆಗಂಟಲಲ್ಲಿ ಸಿಕ್ಕಿಕೊಂಡಿತು. ಜೋರಾಗಿ ಕೆಮ್ಮೆದಳು. ನೀರು ಕುಡಿದು ಹೇಳಿದೆಳು : 'ಅವನ ಕೈಲಿ ಹೇಳಿಸಿಕೊಂಡಹಾಗೇ ಸರಿ. ಅವನು ಮನೆಯಲ್ಲಿ ಇರೋ ಹೊತ್ತೇ ಕಡಿಮೆ, ಮೂರು ಹೊತ್ತೂ ಶ್ರೀಕೆಟ್ಟು, ಶ್ರೀಕೆಟ್ಟು ಅಂತ ಶಲೀತಾ ಇರ್ತನೆ. ಮನೇಲಿ ಇರೋವಾಗಲೂ ಮನೆಯೋರ ಕೈಲಿ ಆಡೋಮಾತು ಅಷ್ಟಕ್ಕಷ್ಟೆ'. ತಟ್ಟನೆ, ಅಡಿದ ಮಾತನ್ನು ಮರೆಸುವಂತೆ ಅಂದಳು : 'ಕಾಲೇಜಿಗೂ ಸರಿಯಾಗಿ ಹೋಗ್ಗಾನೋ ಇಲ್ಲವೋ ? ಸೀವಾದರೂ ವಿಚಾರಿಸಬಾರದೆ ? ಮನೇ ಲಂತೂ ಸ್ವಲ್ಪವೂ ಓದೋ ಹಾಗೆ ಕಾಣಿಸೋದಿಲ್ಲ. ಕಾಲೇಜಿನಲ್ಲಿ ಎಂಥಿಂಥ ಸ್ವೇಹಿತರೋ, ಎಂಥಿಂಥ ಸಹವಾಸವೋ ?' ರಾಯರು ನೆಮ್ಮೆದಿಯಿಂದ ಕಾಲು ಚಾಚುತ್ತ ಅಂದರು : 'ಅವನಿಗೆ ಯಾವಾಗಿಂದಲೂ ಈ ಶ್ರೀಕೆಟ್ಟನ ಹುಚ್ಚು. ಅವರವ್ಯು ಇದ್ದಾಗಲೂ ಹೀಗೇ

ಅಂತಿದ್ದು ಈ, ಹುಡುಗ ಮನೇನೇ ಸೇರಲ್ಲ, ಪಾಠ ಸರಿಯಾಗಿ ಓದೋದಿಲ್ಲ, ಹಾಗೆ, ಹೀಗೆ ಅಂತೆ? 'ಮುಂದೇನೂ ಮಾತನಾಡಲು ತಿಳಿಯದೆ, ' ಆದರೂ ನೀವು ಆಗಾಗ ವಿಚಾರಿಸುತ್ತಿದ್ದರೆ ನಾಸಿ, ' ಎಂದು ಸುಮಾರು ನಾಡಳು. ದಿಂಬಿನ ಮೇಲೆ ತಲೆಯನ್ನೂ ರುತ್ತ ರಾಯರು ಹೇಳಿದರು : ' ನಷ್ಟಾದರೂ ಬೆಳಿದ ಹುಡುಗ. ನಾನೇನು ಹೇಳಲಿ, ಹೇಳಿ. "

ಮಾರನೆಯ ದಿನ ಉಟೆ ಮಾಡುತ್ತಿದ್ದಾಗ ರಾಯರು ಮಗನಿಗೆ ಹೇಳಿದರು : ' ಶ್ರೀಧರ, ಇನ್ನು ಮೇಲೆ ನಿಮ್ಮ ಕಾಲೇಜ್ ಲೈಬ್ರೆರಿಯಿಂದ ಕನ್ನಡ ಕತೆ ಪುಸ್ತಕಗಳನ್ನು ತೆಗೆದುಕೊಂಡು ಬಿ. ಶ್ರೀಧರ ಆಶ್ಚರ್ಯದಿಂದ ತಲೆಯೆತ್ತಿ ನೋಡಿದ. ರಾಯರು ವಿವರಿಸಿದರು : ' ನಿಮ್ಮ ಚಿಕ್ಕಮ್ಮನಿಗೆ ಓದೋದಕ್ಕೆ ಬೇಕಂತೆ '.

ಅಂದು ಸಂಜೀ ಶ್ರೀಧರ ಬರುವುದನ್ನೇ ಕೆಯಂತ್ತು ಕುಣತ್ತೆ ಪಾರ್ವತಿ. ಸ್ವೀಕಲ್ಪನ್ನು ನೂಕುತ್ತಾ ಸಿಳ್ಳಿ ಹಾಕುತ್ತ ಮನಸ್ಯಾಗಿ ಬಂದ ಶ್ರೀಧರ. ಬಂದವನೇ ಕುಚೀಯ ಮೇಲೆ ಕುಣತ್ತು ತಂಡಯನ್ನು ಕುರಿತು ಅಂದ : ' ಅಪ್ಪ, ಮದ್ವಾಸಿಗೆ ಹೋಗುವ ಹಿಂಡು ನಲ್ಲಿ ನಾನು ಒಬ್ಬ'. ಧ್ವನಿಯಲ್ಲಿ ಎಂದೂ ಇರದ ಉತ್ಸಾಹವಿತ್ತು. ತಂಡ ಮಗ ಮಾತನಾಡತೊಡಗಿದರು. ಪಾರ್ವತಿ ಶ್ರೀಧರನ ಮುಖ ವನ್ನು ನೋಡತೊಡಗಿದಳು. ಹಿಂದೆಂದೂ ನೋಡದಂತೆ ಸೋಡತೊಡಗಿದಳು. ತಂಡಯ ಮುಖಚಯವನ್ನೇ ಹೋಗುವ ಮುಹು. ಅದೇ ಭವಾಕೃತಿ. ಜೊತೆಗೆ ಮಾಂಸವನ್ನು ಹೊನ್ನು ಮಾಡುವ ತಾರಣ್ಯ, ಚಿನ್ನವನ್ನು ಅಪರಂಜಿಯನ್ನಾಗಿ ಮಾಡುವ ಉತ್ಸಾಹ. ಪಾರ್ವತಿ ನೋಡಿಯೇ ನೋಡಿದಳು. ಹೂರಾಡುತ್ತಿದ್ದ ದಟ್ಟನಾಡಕ್ಕೆ ಕೂಡಲು; ನುಣ್ಣಿಗೆ ಬಾಚಿದ ಒತ್ತಾಗಿ ಬೆಕ್ಕಿಯದ ಬೀಳವಿಶ್ರಿತ ಕೂಡಲಲ್ಲ. ನುಣ್ಣಿ, ಕೆಂಪು ನಗುಮುಖ; ಗೆರೆಗೂಡಿದ ಹೆಸಿರು ತುಂಬಿದ ಗಂಭೀರ ಮುಖವಲ್ಲ. ಆಗಲವಾದ ಭುಜ, ಬೀರ ಮಾಂಸದ ತೆಳುಮ್ಮೆ; ಶಟ್ಟಿನ ಮೊದಲ ಗುಂಡಿ ತೆಗೆದದ್ದರಿಂದ ಕಾಡಿ

ಸುತ್ತಿದ್ದ ಕತ್ತು, ಎಡೆ; ಶಟ್ಟಿನ ತೋಳುಗಳನ್ನು ಮೇಲಕ್ಕೆ ಸುತ್ತಿದ್ದ ರಿಂದ ಕಾಣಿಸುತ್ತಿದ್ದ ಶಕ್ತಿಯುತ ಕೈಗಳು; ಗಡಿಯಾರ, ಬಿಳಿ ಶರಾಯಿ, ಕಂದುಬಣ್ಣಿದ ಪಾದರಕ್ಕೆಗಳು.... ಇದ್ದ ಕೆದ್ದಂತೆ ಪಾರ್ವತಿಗೆ ಗಂಟಲು ಕಟ್ಟಿದಂತಾಯ್ತು. ನೀರು ಕುಡಿಯಲು ಒಳಗೆ ಹೋದಳು. ನೀರಿನ ಬಟ್ಟಲು ಕೈಯಲ್ಲಿ ನಡುಗಿತು.

ಹಿಂತಿರುಗಿ ವರಾಂಡಕ್ಕೆ ಬಂದಾಗ ರಾಯರು ಉತ್ತಾಹದಿಂದ ಹೇಳಿದರು. ‘ಕೇಳಿದಿಯಾ ಪಾರ್ವತಿ?’— ಅವರ ವಿವರಣೆಗಳೊಂದೂ ಪಾರ್ವತಿಗೆ ಕೇಳಿಸಲಿಲ್ಲ.... ಎಂ. ಸಿ. ಸಿ. ಜೆನಾಕ್... ಮಾರುದಿನ.... ರಾಯರು ಏನೇನೋ ಅನ್ನು ತ್ವರಿಸಿದರು. ಅವರು ನಿಲ್ಲಿಸುತ್ತಲೂ ನಗಲು ಪ್ರಯತ್ನಿಸುತ್ತೇ ಆಂದಳು : ‘ಈ ಸಂಭ್ರಮದಳ್ಳ ನನಗೆ ಪುಸ್ತಕ ತಂದನೋ ಇಲ್ಲವೋ ? ’

— ಅವಳಿಷಿಸಿದ್ದಂತೆಯೇ— ಪುಸ್ತಕಗಳನ್ನು ತರಲು ಮರೆತಿದ್ದು. ನಾಳಿ ತರುತ್ತೇನೆಂದು ಭರವಸೆ ಕೊಟ್ಟಿ. ಮಾರನೆಯ ದಿನ ತಂದೂ ಕೊಟ್ಟಿ. ಅದರೆ ಪುಸ್ತಕಗಳು ಮನಗೆ ಬರುವುದಕ್ಕೂ ಮುಂಚೆ ಇದ್ದ ಉತ್ತಾಹ ಅವು ಬಂದ ಮೇಲೆ ಪಾರ್ವತಿಗೆ ಇರಲಿಲ್ಲ. ಮಧ್ಯಾಹ್ನದಲ್ಲಿ ಕುಳಿತುಕೊಳ್ಳುತ್ತಿದ್ದಳು. ಮಾವತ್ತು ನಲವತ್ತು ಪುಟಗಳನ್ನು ಓದುವದರೊಳಗೆ ತೂಕದಿಕೆ ಬಂದು ನಿದ್ರಿಸುತ್ತಿದ್ದಳು. ಎನ್ನೋ ಬಾರಿ ಪುಸ್ತಕಗಳನ್ನು ನಿಶ್ಚಯ ಅವಧಿಯೋಳಗೆ ಹಿಂತಿರುಗಿಸಲಾಗದ ತ್ರೀಧರ ನಾಚನಾಲಯಕ್ಕೆ ದಂಡ ತರಬೇಕಾಗಿ ಬರುತ್ತಿತ್ತು. ಪುಸ್ತಕಗಳನ್ನು ತರುವುದರಲ್ಲಿ ತ್ರೀಧರ ಉದಾಸೀನನಾದ. ಏನೇನೂ ಆಸಕ್ತಿಯಿಲ್ಲದ್ದರಿಂದ ಪಾರ್ವತಿಯೂ ಒತ್ತಾಯ ಮಾಡಲಿಲ್ಲ. ರಾಯರಿ ಗಂತೂ ಅದರ ವಿವರ ಸಂಪೂರ್ಣವಾಗಿ ಮರೆತೇ ಹೋಗಿತ್ತು.

ಪಾರ್ವತಿಗೆ ಮಧ್ಯಾಹ್ನದ ನಿತ್ಯ ಚೆನಾಂಗಿ ಅಭ್ಯಾಸವಾಗಿ ಹೋಯಿತು. ಉಂಟಿ ಮಾಡಿದ ಮೇಲೆ ಸಂಜೀಯ ಕಾಣಿ ತಿಂಡಿಯ ವರೆಗೂ ನಿದ್ರಿಸುತ್ತಿದ್ದಳು. ನೋದಲು ಮೋದಲು ಎದ್ದ ಮೇಲೆ ಭಯಂ

ಕರವಾದ ತಲೆನೋವು, ಅದಕ್ಕಿಂತ ಭಯಂಕರವಾದ ಶಾಸ್ಯದ ಆರಿವು ಅವಳನ್ನಾಗಿ ವರಿಸುತ್ತಿದ್ದವು. ಕಾಲಕ್ರಮೇಣ ತಲೆನೋವು ಬರುವುದು ನಿಂತಿತು. ಮಧ್ಯಾಹ್ನದ ನಿದ್ರೆಯಿಂದ ರಾತ್ರಿ ಜೆನ್ನಾಗಿ ನಿದ್ರೆ ಬರುತ್ತಿರಲಿಲ್ಲ. ಇವೆಲ್ಲವನ್ನು ನಿಲ್ಲಿಸಲು ಮಧ್ಯಾಹ್ನ ನಿದ್ರೆ ಮಾಡಬಾರದೆಂದು ನಿರ್ಧರಿಸಿದಳು. ಅಭ್ಯಾಸಬಲದ ನೇಲೆ ನಿದ್ರೆ ಬಂತು. ಮಾಡಲು ಬೇರೆ ಏನೂ ಕೆಲಸವಿಲ್ಲದ್ದರಿಂದ ಅವಳು ಪ್ರತಿಭಟನೆಯನ್ನು ತೋರಲಿಲ್ಲ.

ಶ್ರೀಧರ ಮದ್ರಾಸಿಗೆ ಹೋಗುವುದಕ್ಕೆ ಸ್ವಲ್ಪ ದಿನ ಮುಂಚೆ ಅವನೆ ಕಾಲೇಜನಲ್ಲಿ ಒಂದು ಸಮಾರಂಭ ನಡೆಯಿತು. ರಾಯರು ಪತ್ತಿಯೋಡಗೂಡಿ ಹೋದರು. ಪಾರ್ವತಿ ಕಾಲೇಜನ್ನು ಕಂಡುದು ಅದೇ ನೋಡಲು. ಆಸಕ್ತಿಯಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನೂ ಆಮಂತ್ರಿತರನ್ನೂ ನೋಡತ್ತೊಡಗಿದಳು. ವಿದ್ಯಾರ್ಥಿ ವಿದ್ಯಾರ್ಥಿನಿಯರ ಕಾಯ್ದು ಲಾಪಗಳ ವರದಿಯನ್ನು ಕೇಳಿದಾಗ, ಅವರ ನಿರಾತಂಕದ ಉಲ್ಲಾಸನೀಯ ಪ್ರವೃತ್ತಿಗಳನ್ನು ಗಮನಿಸಿದಾಗ, ಆಸಕ್ತಿ, ಅಸೂಯಗೆ ಹೋರಳುತ್ತು ಎಲ್ಲಾ ಸುಮಾರು ತನ್ನ ವಯಸ್ಸಿನವರೇ. ಆದರೆ ತಾನಿಲ್ಲ. ಆಮಂತ್ರಿತರ ನಡುವೆ. ತಂದೆ ತಾಯಿಯರ ಗುಂಪಿನಲ್ಲಿ. ತನ್ನ ತಂದೆಯೂ ಈ ಉರಿನಲ್ಲಿದ್ದಿದ್ದರೆ, ಹಣವಂತರಾಗಿದ್ದರೆ, ತನಗೆ ಮದುನೆಯಾಗಿರದಿದ್ದರೆ, ಆಗಿದ್ದರೂ ಇವರಿಗಾಗಿರದಿದ್ದರೆ, ತಾನೂ ಹುಡುಗಿಯರ ಜೊತೆ ನಲಿಯಬಹುದಾಗಿತ್ತು.... ಜೋರಾಗಿ ಕೇಳಿಬಂದ ಕರತಾಡನದಿಂದ ಬೆಚ್ಚಿ ಎದುರಿಗೆ ನೋಡಿದಳು. ಮತ್ತೆ ಬೆಚ್ಚಿವಂತಾಯಿತ್ತು. ವೇದಿಕೆಯ ಮೇಲೆ ಶ್ರೀಧರ ಸಭಾಧ್ಯಕ್ಷರಿಂದ ಪಾರಿತೋಷಕಗಳನ್ನು ಸ್ವೀಕರಿಸುತ್ತ ನಿಂತಿದ್ದು. ಹುಡುಗ ಹುಡುಗ ಯರೆಲ್ಲರೂ ಜೋರಾಗಿ ಚಪ್ಪಾಗಿ ಹೊಡೆಯುತ್ತಿದ್ದರು. ಅವನ ಹೆಸರನ್ನು ಅಮಿತೋತ್ಸಾಹದಿಂಬ ಕೂಗುತ್ತಿದ್ದರು. ಶ್ರೀಧರ ನಸೆನಗುತ್ತಾಧ್ಯಕ್ಷರಿಗೊಮ್ಮೆ, ಸಭೆಗೊಮ್ಮೆ ನಮಸ್ಕಾರಿಸಿ ಕೆಳಗಿಳಿದು ಬಂದು, ಗೆಳೆಯರ ಗುಂಪಿನಲ್ಲಿ ಮರಿಯಾದ.

ಮನಿಗೆ ಬರುವಾಗ ಪಾರ್ವತಿ ಎಂದಿಗಿಂತ ಮೌನಭಾಗಿದ್ದೇಳು. ಮಗನ ಗೆಲುವಿನಿಂದ. ಹುರುಪುಗೊಂಡ ರಾಯರು ಹೆಮೈಯಿಂದ ಮಾತನ್ನಾಡುತ್ತಿದ್ದರು. ಪಾರ್ವತಿಗೆ ಅವರನ್ನು, ಸುಮತ್ತಿನಿರಿ ದಯ ನಿಟ್ಟು. ನಾನು ಕೇಳಲಾರೆ, ಎಂದು ಬೇಡಕೊಳ್ಳಬೇಕೆನಿಸಿತು. ಅತಿ ಪ್ರಯಾಷದಿಂದ, ಮಾತನ್ನಾಡದೆ ಹೊಂಗುಡುತ್ತಾ ಬಂದಳು.

ಪಾರ್ವತಿಯ ಬೇಸರ ಬೆಳೆದಂತೆ ಶಿನ್ನ ತೆಯೂ ಹೆಚ್ಚಾಗುತ್ತ ಬಂದಿತು. ಮೋದಲೇ ಮಿತಭಾಷಿಣಿಯಾಗಿದ್ದವಳು ಈಗ ಮೌನಿಯಾದಳು. ಉಂಟ ತಿಂಡಿಗಳ ಮೇಲೆ, ಉಡಿಗ ತೊಡಿಗೆಗಳ ಮೇಲೆ ಆಸಕ್ತಿ ಕಡಿಮೆಯಾಗಿ ಹೋಯಿತು. ಬೆಳಗೆ, ಸಂಜೀ ಹಾಸಿಗೆಯಿಂದ ಏಳಬೇಕಾದರೆ ಅವಳಿಗೆ ಬೇಜಾರಾಗುತ್ತಿತ್ತು.

\* \* \*

ಶ್ರೀಧರ ಮಂದ್ರಾಸಿಗೆ ಹೊರಟ ದಿನ ಅವನ ಜೊತೆ ರಾಯರೂ ನಿಲ್ಲುಣಕ್ಕೆ ಹೊರಟರು. ಹೊರಡುವುದಕ್ಕೆ ಮುಂಚೆ ತಾನೂ ಅವರೊಡನೆ ಬರುತ್ತೇನೆಂದು ಹೇಳಿದ್ದರೂ, ಹೊರಡುವುದಕ್ಕೆ ಸ್ವಲ್ಪ ಹೊತ್ತಿಗೆ ಮುಂಚೆ ತಾನು ಬರುವುದಿಲ್ಲವೆಂದು ತಿಳಿಸಿದಳು; ರಾಯರಿಗಾಗಲಿ, ಶ್ರೀಧರನಿಗಾಗಲಿ ಪಾರ್ವತಿಯ ನಡವಳಕೆ ಅರ್ಥವಾಗಲಿಲ್ಲ. ಅದರೆ ಕಾರಣವನ್ನು ಕೇಳುವುದಕ್ಕೆ ಸಮಯವಿಲ್ಲದ್ದರಿಂದ ಅವರಿಬ್ಬರೂ ಹೊರಟು ಹೋದರು. ಕಾರು ಕಣ್ಣರೆಯಾದ ಮೇಲೆ ಕೊಟಡಿಗೆ ಬಂದು ಪಾರ್ವತಿ ಇತ್ತಳು. ಕಾರಣ ಗೊತ್ತಿಲ್ಲದೆಯೇ ಬಿಕ್ಕಿ ಅತ್ತಳು.

ವಂದ್ಯದ ವರದಿಯನ್ನು ರಾಯರು ರೇಡಿಯೋದಲ್ಲಿ ತಪ್ಪಡೆ ಕೇಳುತ್ತಿದ್ದರು. ಅರ್ಥವಾಗದಿದ್ದರೂ ಪಾರ್ವತಿ ಅಲ್ಲಿಯೇ ಕುಳತಿರುತ್ತಿದ್ದಳು. ರಾಯರು ಆಗಾಗ ಏನನ್ನಾಡರೂ ವಿವರಿಸುತ್ತಿದ್ದರು. ವರದಿಯಲ್ಲಿ ಶ್ರೀಧರನ ಹೆಸರು ಬಂದಾಗ ಪಾರ್ವತಿಗೆ ಅರ್ಥವಾಗುತ್ತಿತ್ತು. ಅವನು ಔಟಾದನೆಂದು ರಾಯರು ಹೇಳಿದಾಗ ಒಳಗೆ ಎದ್ದುಹೋಗುತ್ತಿದ್ದೇಳು.

శ్రీధర మద్రాసినింద హింతిరుగి బంద దిన చెళ్లినింద పావటిగే ఆస్త్రాష్ట్రీ. మనస్సినల్లి ఏనోఎ అశాంతి, తెలుగులు బరువ హొత్తిగే దక్కుతేయింద ఆలంకార మాడికొండళు, ఏకోఎ మత్తె ముదుడి కుళతణు. మత్తె ఆరాలదళు. మత్తె ముదుడిదళు. శ్రీధర బందవనో అవళన్ను నోఎడి : ఏక, మృగే సరియాగిల్లవే ? ఎందు కేళద. ప్రత్యే-శ్రీధరనింద బందద్దరింద — బాడిద ససిగే నీరెరెయితు. ఆందిన దినవేలు పావటియ ఉల్లాసక్కె మేరెయో ఇరలిల్ల.

రాత్రియల్లిల్లదే మధ్యాహ్నగళ్లూ కనసుగళు కాడలారంభి సిదవు : తాను హోస హసిరు ముల్లుగావలినల్లి ఆడలు ఆహేషైసి ఆదరిడిగే నడేయుతోడగిదంతే, నింతిద్ద ఒరటు నేలదింద ‘పావటి’ ఎందు బందు ధ్వని గజిసిదంతే. చెళదింగళనల్లి మీయలు ఓడిదంతే, మనోళగింద యారోఎ సేరగన్ను కుడిదు నిల్లిసిదంతే....

కనసుగళగే హేదరి పావటి నిద్ర మాడువుడక్కే ఇష్ట పడుత్తి రలిల్ల.

హేడతియ లిన్న తే రాయర గమనక్కె బారదే ఇరలిల్ల. కారణవన్ను కేళుత్తిద్దరు. ‘ఏనిల్ల, ఈ సేకేగే తలేనోవు,’ ఎందు సుమ్మనాగుత్తిద్దళు. రాయరు ఉత్తరదింద తృప్తి హోండుత్తిద్దరు. ‘ఇన్నేను బేసిగే ముగియుత్త బంతు,’ ఎందు బందు వాక్యదల్లేఁ సమాధానవన్ను నీడుత్తిద్దరు.

బందు దిన మధ్యాహ్న శ్రీధర ఆకస్మాత్తాగి మనిగే బంద వను పరాండద ఆరామ కుచెయి మేలే మలగిద్ద పావటి యన్ను కండు ఘాబరియాద. ఆవళ కెళ్లుగళింద ధారాకార వాగి నీరు సురయుత్తిత్తు. తన్న దినద పద్ధతియంతే సుమ్మనే ఒళగే హోగదే ‘ఏక ? ఏక ఆళుత్తిద్దిరి?’, ఎంద. పార్షుతియ

ಅಳು ಹೆಚ್ಚಾಯಿತು. ಜೆಚಿಗೆ ಅವಲಿಗೆ ಕಾರೆಣಿಲ್ಲದೆ ಈಳು ತುಂಬಿ ಬರುತ್ತಿತ್ತು. ಎನ್ನು ಪರಯತ್ತು ಪಟ್ಟಿರೂ ತಡೆಯದೆ ತುಂಬಿ ಹರಿಯತ್ತಿತ್ತು. ಶ್ರೀಧರನ ಆನಿರೀಕ್ಷಿತ, ಹೊಪಚಾರಿಕ ಪ್ರಶ್ನೆಯಿಂದ ಪಾರ್ವತಿಗೆ ಆಶ್ಚರ್ಯವಾಯಿತು. ಆನಂದವಾಯಿತು, ಸಂಕಟವೂ ಅಯಿತು. ಮತ್ತೆ ಆತ್ಮಾ.

ಪಾರ್ವತಿ ದಿನದಿನಕ್ಕೆ ಬಡವಾಗುತ್ತಿರುವುದನ್ನು ನೋಡಿ ಘಾಬರಿಗೊಂಡ ರಾಯರು ತಮ್ಮ ಗುಮಾಸ್ತೇಯೊಬ್ಬನ ಜೊತೆ ಮಾಡಿ ಅವಳನ್ನು ಹೆಳ್ಳಿಗೆ ಕಳುಹಿಸಿ ಕೊಟ್ಟಿರು. ಅಲ್ಲಿ ಹೆಚ್ಚು ದಿನ ನಿಲ್ಲಲಾರದೆ ಪಾರ್ವತಿ ಮತ್ತೆ ಉಂಗಿ ಬಂದಳು. ಎರಡು ದಿನ ನಗು ನಗುತ್ತಿದ್ದಳು. ಮತ್ತೆ ಮಾಲ್ಲನಮುಖಿಯಾದಳು.

ಶ್ರೀಧರ ಸಂಜೀ ಮನೆಗೆ ಬರುವ ಹೊತ್ತಿಗೆ ಅಲಂಕರಿಸಿಕೊಳ್ಳುತ್ತಿದ್ದಳು, ಮತ್ತೆ ಅಲಂಕಾರವನ್ನೆಲ್ಲಾ ಕೆಡಿಸಿ ಅಳುತ್ತ ಮಲಗುತ್ತಿದ್ದಳು. ಒಂದೊಂದು ದಿನ ಗಂಡನೆ ಜೊತೆಗೆ ತುಂಬ ಮಾತನಾಡುತ್ತಿದ್ದಳು. ಮತ್ತೆ ಕೆಲವು ದಿನ ಅವರು ಮಾತನ್ನಾಡಿಸಿದರೂ ಉತ್ತರಕೊಡುತ್ತಿರಲಿಲ್ಲ.

ಶ್ರೀಧರನ ಹುಟ್ಟಿದ ಹೆಬ್ಬಿದ ದಿನ ಪಾರ್ವತಿಯ ಮನಸ್ಸು ಪ್ರಸನ್ನವಾಗಿತ್ತು. ಅಡಿಗೆಯವನು ಎನ್ನು ಬೇಡನೆಂದರೂ ಕೇಳದೆ ಅಡಿಗೆಗೆ ನೇರವಾದಳು. ಗಂಡನೊಡನೆ ಸರಸದಿಂದಿದ್ದಳು. ಉಂಟಕ್ಕೆ ಕುಳಿತಾಗ ಮಾತು ಹೊವುಗಳ ಕಡೆ ಹರಿಯಿತು. ಅತಿಧಿಗಳಾಗಿ ಬಂದಿದ್ದ ಶ್ರೀಧರನ ಸ್ವೇಹಿತರು ತಮ್ಮ ತಮ್ಮ ಮೆಚ್ಚಿನ ಹೂಗಳ ಹೆಸರುಗಳನ್ನು ತಿಳಿಯಪಡಿಸಿದರು. ಶ್ರೀಧರ ತನ್ನ ಮೆಚ್ಚಿಗೆಯ ಹೂವು ಶಾವಂತಿಗೆ ಎಂದೆ. ರಾಯರು ಕೇಂದಿಗೆ ಎಂದರು. ಪಾರ್ವತಿಯನ್ನು ಯಾರಾ ಕೇಳಲಿಲ್ಲ

ಅಂದು ರಾತ್ರಿ ಕನಕಿನಲ್ಲಿ ಪಾರ್ವತಿ ಮೃದುವಾದ ಹಳದಿ ಸೀರೆ, ರವಿಕೆಗಳನ್ನು ಧರಿಸಿದ್ದಳು. ಹೆರಳು ಹಾಕಿಕೊಂಡು ತಲೆಯ ತುಂಬ

ಹೆಳದಿ ಶಾವಂತಿಗೆಯ ಮಾಲೆಯನ್ನು ವ್ಯಾಡಿದಿದ್ದ ಈ. . ಅವಳು ದಿಟ್ಟಿ ಸುತ್ತಿದ್ದ ದೀಕ್ಷೆನಿಂದ ಬಂದ ಶ್ರೀಧರ. ಹತ್ತಿರ ಬಂದು ಉಸುರಿದೆ : ‘ಸೇವಂತಿ, ಸೇವಂತಿ’. ಕೈ ಚಾಚಿದ. ಹೆಳದಿ ಸೀರೆ ಸುತ್ತಿದ್ದ ತೆಳು ಮೈ ಮೃದು ಚಲನದಿಂದ ಮುಂದೆ ಸರಿಯಿತು. ಚಾಚಿದ ಕೈಗಳಲ್ಲಿ ಸೆರೆಯಾಗುವುದರಲ್ಲಿತ್ತು. ಮೇಲಿನಿಂದ ಬೀಸಿ ಬಂದ ಹೆಳದಿ ಪಾಶ ವೋಂದು ಅವಳನ್ನು ತಡೆದು ನಿಲ್ಲಿಸಿತು. ಪಾಶದ ಅಂಚಿನ ತೀಕ್ಕು ವಾದ ಹಲ್ಲುಗಳು ಮೈಯನ್ನು ಚುಚ್ಚಿದವು. ಅದರ ಉತ್ತರ ಸುಗಂಧ, ಮೂರ್ಖೆಗೆ ಕಾರಣವಾಯಿತು.

ಬೆಳಗಾದರೂ ಪಾರ್ವತಿಗೆ ಕನಸನ್ನು ಮರೆಯಲಾಗಲಿಲ್ಲ.

ಶ್ರೀಧರ ತನ್ನನ್ನು ಕಂಡರೆ ಮೊದಲಿನವ್ಯು ನಾಚಿಕೆವಟ್ಟುಕೊಳ್ಳುತ್ತಿರಲಿಲ್ಲವೇನೋ ಎನಿಸಿತು ಪಾರ್ವತಿಗೆ. ಮಾತನ್ನಾದುವಾಗ ಮೊದಲಿನವ್ಯು ಸಂಕೋಚವರುತ್ತಿರಲಿಲ್ಲ ಎನಿಸುತ್ತಿತ್ತು. ಇದಕ್ಕೆ ಸವಿಯಾದ ಕಾರಣಗಳು ಹೊಳೆಯತ್ತೊಡಗಿದವು. ಮತ್ತೆ ಪಾರ್ವತಿ— ಮದುವೆಯ ಮೊದಲ ದಿನಗಳಲ್ಲಿನಂತೆ— ಜಾಗರೂಕತೆಯಿಂದ ಸಿಂಗರಿಸಿಕೊಳ್ಳಲು ಸಾರಂಭಿಸಿದಳು. ನಗು ಮತ್ತೆ ಅವಳ ಪರಿಚಯವನ್ನು ಮಾಡಿಕೊಳ್ಳುತ್ತೊಡಗಿತು. ರಾಯರ ಸಹವಾಸ, ಸಾನ್ವಿಧ್ಯ ಮೊದಲಿಗಂತ ಅಷಹನೀಯವಾಗುತ್ತ ಬಂತು. ಆದರೂ ಯಾವುದೋ ಒಂದು ಅವ್ಯಕ್ತವಾದ ಆಸೆ ಅಷಹನೆಯನ್ನು ಬಂಡಿಸಿ, ಬಾಯಿಕಟ್ಟಿ, ಸೇಲ ಮಾಳಿಗೆಯಲ್ಲಿ ಸೆರೆ ಇಟ್ಟಿತು.

ಒಂದು ದಿನ ಮಧ್ಯಾಹ್ನ ಪಾರ್ವತಿ ನಂದಿನಂತೆ ನಿದ್ರಿಸುತ್ತಿದ್ದ ಈ. ಕೋಣೆಯ ಬಾಗಿಲಿನಲ್ಲಿ ಶ್ರೀಧರ ಬಂದು ನಿಂತಂತಾಯಿತು. ಇವ್ಯು ಹೊತ್ತಿನಲ್ಲಿ ಏಕ ಬಂದ ಎಂದು ಯೋಚಿಸುವವ್ಯಾರಳ್ ಆವನು ಕೋಣೆಯೊಳಗೆ ಬಂದು ಹೆಚ್ಚೆಯಿಟ್ಟಿದ್ದ. ಆಶ್ಚರ್ಯಚಕ್ಷಿತಾಗಿ, ಎದ್ದು ಕುಳಿತುಕೊಳ್ಳಬೇಕಂದು ಯತ್ನಿಸಿದಳು. ದೇಹ ಆವಳ ಮಾತನ್ನು ಕೇಳಲಿಲ್ಲ. ಬದಲು, ಮಲಗಿದ್ದಂತೆಯೇ ಒಂದು ಬಾರಿ ಹೊರಳಿತು.

ಆವಳ ಮುಖ ಆವನೆಡಿಗೆ ತಿರುಗಿತು. ಆವನು ಆವಳನ್ನೇ ನೋಡುತ್ತ ಮುಂದೆ ಬರುತ್ತಿದ್ದು. ಆವಳಿಗೆ ಭಯವೇನಿಸಲಿಲ್ಲ. ವರ್ಣನಾತೀತ ತೃಪ್ತಿ, ಆನಂದ ಆವಳಲ್ಲಿತ್ತು. ಆವನು ಮುಂದೆ ಬರುವುದನ್ನೇ ನೋಡುತ್ತ ಮಲಗಿದ್ದಾರು. ತುಟ್ಟಿಗಳ ಮೇಲೆ ಆಹ್ವಾನದ, ಹೆಮ್ಮೆಯ ಸಗು ಹಬ್ಬಿತ್ತು. ಮೈ ಕ್ರಾಣ ಕ್ರಾಣಕ್ಕಾಳಿ ಮೃದುವಾದಂತಿನಿಷತ್ತಿತ್ತು. ಧರಿಸಿದ ಬಟ್ಟಿಗಳು ಸಿಡಿಲವಾಗುತ್ತಿದ್ದಂತೆ ಭಾಸವಾಯಿತು. ಆವನು ಹತ್ತಿರ ಬಂದ. ಇಬ್ಬರೂ ಒಟ್ಟಿಗೆ ಕೈ ಚಾಚಿದರು. ಮಿಂಚು ಮಾಯವಾಗುವ ಮೊದಲೇ ಸಿಡಿಲು ಕೇಳಿಬಂತು. ‘ ಪಾ-ವರ್-ತಿ ! ’ ಯಾರೋ ಕೂಗಿದರು. ಸಿಡಿಲಿನ ಬೆನ್ನಿಗೇ ಗುಡುಗುಗಳ ಸಾಲು ಶಸ್ತ್ರ ಸಜ್ಜಿತ ಹಡಗುಗಳ ಗುಂಪಿನಂತೆ ಧಾವಿಸಿ ಬಂತು. ಗುಡುಗುಗಳು ಮಾನವ ಕಂಠದಲ್ಲಿ ರೂಪಿತವಾದವು. ತಾಯಿ, ತಂಡೆ, ಗಂಡ, ಎಲ್ಲರೂ ಕೂಗಿಕೊಂಡರು, ಬೇಡಿಕೊಂಡರು, ಶಾಪ ಹಾಕಿದರು : ‘ ಪಾ-ವರ್-ತಿ ! ’ ಬೆಚ್ಚಿ ಕೈಯನ್ನು ಹೀಂತೆಗೆದಳು. ಎದುರು ದಿಕ್ಕಿನಿಂದ, ಆವನು ನಿಂತ ದಿಕ್ಕಿನಿಂದ, ಹೊಸದೊಂದು ಧ್ವನಿ ಕೇಳಿ ಬಂತು : ‘ ಪಾವತಿ ! ’ ಬೆಳ್ಳಿ ಬಳಿದ ಕೊಂಬೆಯಂತೆ, ಹೊಂಬಣಿದ ರೇಶಿಮೆ ಸೂಲಿನಂತೆ, ಚಂದ್ರ ಕಿರಣದಂತೆ ಹೊಳೆಯತೊಡಗಿತು ಧ್ವನಿ, ಕೂಗ ತೊಡಗಿತು ಧ್ವನಿ : ‘ ಪಾವತಿ ! ’ ಕೈಯನ್ನು ಮತ್ತೆ ಮುಂದೆ ಚಾಚಿದಳು. ಹೀಂದಿನಿಂದ ಬಂಡೆ ಸೀಳಿದಂತೆ, ಸೀಳ ಸಮುದ್ರಕ್ಕೆ ಬಿದ್ದಂತೆ. ಸಮುದ್ರ ಚೀತ್ಯರಿಸಿದಂತೆ ಕೇಳಿ ಬಂತು ಧ್ವನಿಗಳ ಮೇಳ. ಏರಡು ದಿಕ್ಕಿನಿಂದ ಬಂದ ಧ್ವನಿಗಳೂ ಹೊಯ್ದಾಡತೊಡಗಿದವು. ಮುಂದಿನ ಧ್ವನಿಯನ್ನು ಆಲಿಸಿದಳು. ಒಲವಿನ ಆಧಿಕಾರ ದಿಂದ, ಬಯಕೆಯ ಕಾತುರದಿಂದ, ಮಾದ್ರಾವದ ನುಣಿಪಿನಿಂದ ರೂಪಿತವಾದ ಧ್ವನಿ ಕೇಳಿ ಬಂತು; ‘ ಪಾವತಿ ! ’ ಆವನ ಧ್ವನಿಯಷ್ಟ ಅದು? ಕೈ ಮುಂದೆ ನುಗ್ಗಿತು. ಆವನ ಕೈ ಪ್ರತಿವೇಗದಿಂದ ಆವಳನ್ನು ಸೇರಿತು. ಧ್ವನಿ ಮತ್ತೊಮ್ಮೆ ಅಂದಿತು. ‘ ಪಾ ವರ್ತಿ ! ’ ಆವಳು ಬೆಚ್ಚಿದಳು. ಧ್ವನಿ ಆವನದಾಗಿರಲಿಲ್ಲ. ತನ್ನದೇ! ಹೀಂದಿನ

ದನ್ನ, ಕವ್ಯ ಧ್ವನಿಗಳನ್ನು ಭೇದಿಸಿಕೊಂಡು ಭಯಗೊಂಡ, ಆಫಾತ್ ಗೊಂಡ, ಅವಳ ಧ್ವನಿ ಚೀರಿತು.

ಚೀರಿದ ಧ್ವನಿಗೆ ಬೆದರಿ ಕಣ್ಟೆದು ನೋಡಿದಳು. ದೇಹ ಕಂಪಿಸುತ್ತಿತ್ತು. ಮುಖ ಬೆವರಿತ್ತು. ಮೈ ಮೇಲಿನ ಬಟ್ಟಿಗಳು ಮುದುಡಿದ್ದವು. ತೆಲೆಯಲ್ಲಿ ಬಂದು ಪ್ರಶ್ನಾರ್ಥದ ಚಿಹ್ನೆ ಬಂದು ನೆಲೆಸಿತು. ಹೌಹಾರಿ ಬಾಗಿಲಿನತ್ತು ನೋಡಿದಳು. ಶ್ರೀಧರ ಕಣ್ಟಿಗೆ ಬಿದ್ದ. ನಿಜ ! ಪಾರ್ವತಿ ಚೀರಿದಳು. ಆಗತಾನೇ ವರಾಂಡಕ್ಕೆ ಕಾಲಿಟ್ಟಿದ್ದ ರಾಯರು ಓಡಿ ಬಂದರು. ಪ್ರಶ್ನೆ ಬರುವ ಮೊದಲೇ ಪಾರ್ವತಿ ಬಿಕ್ಕಿದಳು. ‘ಶ್ರೀಧರ— ಈಗ ಕೋಣೆಗೆ ಬಂದಿದ್ದ— ನನ್ನ ಮಾನ—ಓ—ಓ !’ ಇವ್ವು ಹೇಳಿ ಕುಸಿದಳು. ಬಚ್ಚೆಲ ಮನೆಯಿಂದ ಓಡಿ ಬಂದ ಶ್ರೀಧರ ತಂಡೆಯ ಮುಖವನ್ನು ನೋಡಿ ಸ್ತಂಭಿತ ನಾಗಿ ನಿಂತುಬೆಂಟ್ಟು.

ರಾಯರ ರೋಷ ನಾಲಿಗೆಯನ್ನು ತೊಡಲಿಸಿತು. ‘ಹೊರಡು ಮನೆ ಬಿಟ್ಟು—ಪಾಸಿ—ನಿನಗಂತ ಜಿಕ್ಕೊಳಾಡು ನಿನ್ನ ತಾಯಿಯಲ್ಲ ವೇನೋ ?— ತೊಲಗಾಚೆ— ಕಣ್ಟೆದುರಿಗೆ ನಿಲ್ಲಬೇಡ.’ ಮಗನ ಕುತ್ತಿಗೆಗೆ ಕೈ ಹಾಕಿ ಅಚೆಗೆ ಸೂಕಿ ಬೀದಿ ಬಾಗಿಲು ಹಾಕಿದರು. ಅವರ ಕಣ್ಣ ಕೆಂಡವಾಗಿತ್ತು. ಮೈ ನಡುಗುತ್ತಿತ್ತು. ಕೋಣೆಯ ಬಾಗಿಲಿಗೆ ಬಂದರು. ಪಾರ್ವತಿ ಮಂಜದ ಬಳಿ ಮುದುಡಿಕೊಂಡು ಬಿದ್ದಿದ್ದಳು. ಅವಳಿಡಿಗೆ ನೋಡದೆಯೇ ಹೊರಗೆ ಹೊರಟು ಹೇಗಚೇಕೆನಿಸಿತು. ಮನಸ್ಸನ್ನು ಗಟ್ಟಿವಾಡಿಕೊಂಡು ಹತ್ತಿರ ಹೋದರು. ಧ್ವನಿಯ ಲ್ಲಿನ ಕಬ್ಬಿಣವನ್ನು ಆದಮ್ಮೆ ಕರಗಿಸಿ ‘ಪಾರ್ವತಿ’ ಎಂದು ಕೂಗಿದರು. ಉತ್ತರ ಬರಲಿಲ್ಲ. ಕಿಟಕಿಯಿಂದ ಬಂದ ಗಾಳಿ ಬೀಳಿ ಸೀರೆಯ ಸೆರಗನ್ನು ಹಾರಿಸಿತು.